

**TEXT PROBLEM
WITHIN THE
BOOK ONLY**

UNIVERSAL
LIBRARY

OU_200033

UNIVERSAL
LIBRARY

«ಇಜಯಕ್ಕನ್ನರೆ ಗ್ರಂಥವೂಲೀಯ ಗಳ ನೇಯ ಪ್ರಶ್ನೆ»

ಮಾನಿನ ತೋಪ್ರ

ತ್ತಿ. ಹಣವುಂತ ಸೀತಾಂಬರ ಜೊತ್ತಿ; ಬಿ. ಎ.

ಸಂದರ್ಭನೇಯ ಮುದ್ರೆ]

ಚಿಟ್ಟ ಹತ್ತು ಅನೆಗಳು

೧೯೫೫

ಮುಂದ್ರಕರು:

ನಾರಾಯಣ ಬಾಗಲವಾಡಿ,
ಮುಂದ್ರಜಾಲಯ, ಧಾರಾತ.

ಪ್ರಕಾಶಕರು:

ರಾಮಚಂದ್ರ, ಪಾಂಡುರಂಗ ಬೆಗಳೇವಕರ,
ಜಯಕನಾರಂಭಕ ಕಾಮಹಾಲಯ, ರೃಂಬಂ ಷಣ್ಣಿ
ಧಾರವಾಡ.

ప్రావంగ

స్తుతి పురుషుడు సంబంధదల్చియదొండు అతిసర్వక్షురు సమస్యలున్న నాను ఈగు ఇల్లి ఎత్తిచ్చేసేందు. ఆము కాటికే సమాపునిషితులు ఉన్నాయి దృష్టికి దుబ్బలతీయు ముఖాలకు అతచ్ఛా వాగిరలి, అథవా బుగ్గప్పు-చేంగిగేయిండ నుసస్మినల్లి ఆదిప ఒగ్గు అనాస్థి మట్టిరలి, గండచెంటిరు ఆ పుంలే బంచే నుసి యెల్లి ఇదువ కూరణపేసు ! సమ్మ తొండుని సమాజదళ్లు - శుష్టువగోదవరల్లి ఎందు చేండు ఇంగా - ఆదిమదుచుచుండుచుచు గడు అథవా ఫుటిస్టుల్లిటిపుల్లి. ఈ సాక్షాతంత్రమ్మద్వు సమాజి గణల్లూ గండచెంటిరు నూర్పుతంత్రమ్మద లాభి తీగెదుకేలభ్యదే నుండ్లు ఒటలుత్తు కాల శ్శఖేయువులు. పుడుగడుయాదికి ఇబ్బురగు యూని కురుపిన సంసార ఘనామాపుచ్చే వ్యక్త యివెల్లి ! ఇట్లు రిగుల చేయసప్పులేయు ఎదురు. ఆదర్శ ఏకోపూర్వాచువుచ్చిల్లి !.... ముసస్మినల్లి ఒమ్మె మట్టి చ అనాస్థి కేంగిలువుచే ? పూనస తాస్తు ఒల్లుపుర పుషుపుచు !

పూణిపుడ్లు, ధారమారు

గ్రంథకత్త

ಎರಡು ನುಡಿ

ಇಂತೊ ಇಂತೊ, ಸಮ್ಮಗ್ರಂಥಪಾಠೆಯ ಮೂರನೆಯ ವರ್ಷ
ವಸನ್ನು, 'ಮಾವಿನ ತೋರಿ' ಸಿಂದ ವೋದಲು ಮಾಡಿದ್ದೆನು. ಉಳಿದ
ಬದು ಪುಸ್ತಕಗಳನ್ನು ಎಪ್ಪಿಲ್ಲ'ದೀರ್ಘಗಾಗಿ ಕೊಡುತ್ತೇವೆಂತ ಈ
ವೋದಲೇ ಮಾತ್ರಕೊಟ್ಟಿದ್ದೀರೆ. ಭಾರವೇನೋ ದೊಡ್ಡದು. ಹೀಗೆ
ಸೇಗಬಹುದು? ಯಾವುದೋ ಪರಿಸ್ಥಿತಿವಶವು ಇಲ್ಲಿಯ ವರೆಗೆ
ತಂದು ಮುಟ್ಟಿಸಿದೆ. ಮೂರಂದೆ ವಕೆ ಒಯ್ಯಲಿಕ್ಕಿಲ್ಲ ಎಂಬುದೇ
ಭರವಸೆ ಸಮಗೆ.

ಮೂರಂದಿನ ಶುಷ್ಟಿವು, ಶ್ರೀ. ಟ್ರೇಂಗ್ಸ್ ಗೋವಿಂದರಾಯರ
ಶೇಖರನಿಯಂದ ಬಂದ 'ತರಂಗಿಣಿ' ಎಂಬ ಜಗನ್ನಾಥಪಂಡತರ
ಅಧ್ಯತರಕ್ಕು ಜೀವನಕಥೆಯನ್ನು ಅಧರಿಸಿ ಬರೆದ ಕಾವ್ಯಮಯ
ನಾಟಕ. ಓದುಗರು ಈ ಸವಿಯೂಟವನ್ನು ಎದುರು ನೋಡಲ
ಯೆಂದು ಹಾರಯ್ಯು.

ಪ್ರಕಾಶಕರು

ಪರಿಚೀರ

ಪಟ

೧	ಅಕ್ಕವ್ವ ಮನೆಗೆ ಬಂದಳು.	೧
೨	ಮನೆಯ ಸಮಾಜಾರ.	೪
೩	ಭೇಟ್ಟಿಯ ಪರಿಷಾರ.	೫
೪	ಆಗಿ ಹೋದದ್ದು.	೭
೫	ಇನ್ನೂ ಕೆಲ ಪರಿಜಯದವರು.	೧೦
೬	ತಾಯಿ ಮಗಳ ಭೇಟ್ಟ.	೧೫
೭	ವೆಂಕಯ್ಯನ ಅಂಗಡಿ.	೧೮
೮	ಗೆಳತಿಯರು.	೨೨
೯	ಅಕ್ಕವ್ವ ನೇರಿದಿದ ದೃಶ್ಯ.	೨೪
೧೦	ಮದುವೆಯ ಒಗಟು.	೨೮
೧೧	ಪ್ರತಿಜ್ಞೆ.	೩೨
೧೨	ಬಧುರವಾಹನ ನಾಟಕ.	೩೫
೧೩	ವಾವಿನ ತೊಪಿನಲ್ಲಿ ದೀಪಗೆ.	೪೨
೧೪	ಭುಜಂಗರಾಯರು ಸಂಜ ಪಾಕ್ಯರಾದರು..	೪೪
೧೫	“ ಇನ್ನೂ ಎಷ್ಟು ದಿನದ ಮಾಡಿವಾಗ್ಗೆಗೂ ಉತ್ಪಾದಿಸಿದ್ದೀರು ! ” ಇಂ	೪೬
೧೬	“ ನನ್ನಾಣ್ಣೆ ಅದ್ದ ಸಿಸಗಡ. ”	೫೧
೧೭	ಮನೆತ್ತಾಂಜಲ್ಲು.	೫೨
೧೮	ತಕ್ಕ ವರ.	೫೪
೧೯	ಅಪಘಾತ.	೫೫
೨೦	ಭುಜಂಗರಾಯರ ಧನಕಂತ ರೂಪೀಗಳು.	೫೮

ಇ	ತೇಯಬಾರದ್ವ.	೩೩
ಉ	ಅಂಶಾರಾಯರು ಕೈಗೀಗೆ ಮೋಗುವರು.	೩೪
ಇ	ಮತಿಗೆಟ್ಟನೆ ಮಂಗನ ಬಾಯಿ.	೩೫
ಉ	ಸ್ತ್ರೀಸ್ಪಭಾವದ ಸಂಕ್ಷಿತರಂಗ.	೩೬
ಇ	ಕರಲಾಯನ.	೩೭
ಉ	ಗಂಡ ಚರ್ಚ ಗೈಯಾಳ !	೩೮
ಇ	ಅತ್ಯುಪಸ್ಥಿತಿ.	೩೯
ಉ	ಪುಸರಾಗಮನಾಯ ಇ !	೪೦
ಇ	“ ಸಸ್ನೇಹಿಯ ಹೆಚ್ಚಿಗಬಾರದ್ವ. ”	೪೧
ಇ	“ ಸೀರಿದೊಲ್ಲಮೈ ! ”	೪೨
ಇ	ಒಂ ಸ್ವಸ್ತಿ!	೪೩

ಮಾನಿನ ತೋಪು

೧

ಅಕ್ಕಪ್ಪ ಮನೆಗೆ ಬಂದಳು

ರಾತ್ರಿಯ ಇಲ್ಲಾಯ ಸಮಯ. ಸ್ವೀಕಾರಕ ಅನಾರದಲ್ಲಿ ಬಂದು
ಮೊಟ್ಟರು ವೇಗದಿಂದ ಬಂಧು ಸಿಂತಿತ. ಇನ್ನೊಂದು ಕ್ವಾಣ. ಅವ
ಫಾತ ಇಟ್ಟಿಟ್ಟಿಟ್ಟ ಪಾತೇ. ಪನೋರ್ ಗುರುಪಿತುರ ಪ್ರಣ್ಯವೇ ಇಳಿದು
ಬಂತಿಸ್ತುಬೇಕು. ಮೊಟ್ಟರಿನಿಂದ ಒಬ್ಬ ಮಧ್ಯಾನು ವಯಸ್ಸುನಾಡ
ಗೃಹಸ್ಥಿ ಇಳಿದು. ಆತನಿಗೆ ತಾನು ಪಾರಾದ ಕುತ್ತಿಸ ಅರಿವು ಸಹ
ಇದ್ದಂತೆ ತೋರಲಲ್ಲ. ಕೆಳಗಿಂದ ಕೂಡಲೆ ತನ್ನ ಜೀಜನಲ್ಲಿದ್ದ ಗಡಿ
ಯಾನವಸ್ಸು ತೀಗಿದು ನೋಡುತ್ತ, “ಗಾಡಿಗೆ ಇನ್ನೊಂದೇ ಮಂಷಿ
ಅದ -” ಇಷ್ಟೇ ತನ್ನಷ್ಟಕ್ಕೆ ತಾನೇ ಸುಧಿದುಕೊಂಡು ಶಲ್ಲಿಟ್ಟ
ಫಾರ್ಮದ ದಾರಿ ಹಿಡಿದು. ಗಾಡಿಯ ಕೂಗು ಕೇಳಿಬಂತು. ಪಾಲ್ಪು,
ಫಾರ್ಮಿನ ಮೇಲೆ ಹೊಗಿ ನೋಡುತ್ತಾನೆ, ಗಾಡ ಬಂದರು ಮಾಲು
ಗಾಡಿ. ಗೃಹಸ್ಥಿನ ಮೊರೆ ನೋಡುವಂತಾಯಿತು. ಬೆಷ್ಟನಾಗಾಗಿ
ಬಂದೊಂದೇ ಡೆಟ್ಟಿಯಸ್ತೇ ಟೀಸಹತ್ತಿದ್ದ. ಮುಂದುತ್ತಾಲ್ಪು-ಮೂಲ
ತೈಲದು, ಮೂಲವತ್ತಾರು-ಈವೊತ್ತ. ಕಂಬಸಿಯವರು ತಮ್ಮ ಪ್ರಾಲೀ
ಡೆಟ್ಟಿಗಳನ್ನು ಇದೇ ಗಾಡಿಗೆ ಜೊಡಿಸಿದ್ದರೊಂದು ಪನೋರ್ ! ಅಡರಿತೂ
ಮಂಳಿಗಾಡಿ. ದಿನದ ಇಲ್ಲಾಗಿ ಗಾಡಿ ಎಲ್ಲಿ ಹೊಯಿತು ವಾಗಾದರೆ !
ಮಾಸ್ತರರನ್ನೇ ಕೇಳಿ ನೋಡಬೇಕೆಂದು ಸಮ್ಮಿ ಗೃಹಸ್ಥಿ ಅಷ್ಟೇಸಿನ
ಕಡೆಗೆ ನಡೆದ.

ಮಾನಾಸ್ತರರು: Telephone—(ದ್ವಿನಿವಾಹಕ ಯಂತ್ರ) ದ ಕೂಡ ಮಾತಾಡತ್ತಿದ್ದರು. “ ಮೂರ್ಕ—ನಾನೆ ಎರಡ ಕೂರು ಒತ್ತಣಿನಿಷ್ಟು ಮಹಾರಾಜು—ನೊಂದಬೇಕು—ಅದ್ದ—ಆ ನ್ನೆಂಬು ಚೂಕೀ ಬಂದು ಬರಬೇಕಲ್ಲ—ಹೌದು—ನಾನೆ ಸಂಜೀಗೆ ರಚಾ ಹುಕ್ಕರ್ದ—” ಅಷ್ಟರಲ್ಲಿ ಸಮ್ಮ ಗೃಹಸ್ಥ ಬಂದು “ ಮಾನಾಸ್ತರ್ದ ಏ॥ ನು ಗಾಣಿ ಬಂತೇನೀ! ” ಎಂದು ಕೇಳಿದು. ಆಯಿತು. ಮಾನಾಸ್ತರರು ರೇಣು ಪಟ್ಟರ್ದು “ಇದಲ್ಲೀನು ಮತ್ತು ಈಗ ಬಂದಷ್ಟು ! ” ಮಾನಾಸ್ತರರು ತನ್ನ ಕೆಲಸಕ್ಕೆ ಹತ್ತಿದರು. ಸಮ್ಮ ಗೃಹಸ್ಥ ಹಳೆವಾರು. ಮತ್ತು ಕೋಡು. “ಆರು ಮಂದಿ ಕೂಡುವ ಗಾಣ ಕೇಳಿದೆ.”

“ನೀವು ಕೂಡಿ. ತಾನ್ತ ಆಗತ್ಯದ ಇದ್ದ ಮಂದಿ ಕೂಡುವ ಗಾಡಿ. ”

“ನೀವು ಕೂಡರಂತೂ ಆಗೇಳೇದಿಲ್ಲ.” ಎಂದು ಗುಣಾಗುಂಟ್ಟುತ್ತೆ ಗೃಹಸ್ಥ ಹೊರಟ್. ಮಾನಾಸ್ತರರಿಗೀಗ ಎಷ್ಟು ರಾಯಿತು. ವೇಳೆರಯೆನ್ನು ಮೇಲಕ್ಕೆತ್ತಿ ನೋಡುವು. ಗುರ್ತು ಹತ್ತಿತು.

“ಬಹುಂ ! ಅಂಣಾರಾವ, ಸೀವು ಯಾವಾಗೆ ಒಂದಿಗೆ ! —ನಾನು ನೋಡಿದ್ದೀ ಇಲ್ಲ ಬಿಡಿ.” ಸಮ್ಮ ಗೃಹಸ್ಥನ ಕೆಲಸವಾಯಿತು. ಅದೂ ಇಮೂ ವಾತಾಡುತ್ತ ಮಾತಾಮತ್ತು ತನಗೆ ಬೇಕಾದ ಸಂಗತಿಯನ್ನು. ಮಾನಾಸ್ತರರ ಬಾಯಿಂದ ಕೇಳಿಕೊಂಡ. ದಿನದಣಿ, ಯಾ ಗಾಣಗೆ ಯಾವುದೋ ಬಂದು ಸ್ವೀಶಸ್ವಂದ ಹತ್ತಿರ ಅಪಘಾತವಾಗಿತ್ತಂತೆ. ಅಪಘಾತವೇನೂ ಮಹತ್ವದಾಗಿರಲಿಲ್ಲ. ಆದರೆ ಈ ಸ್ವೀಶನ್ನಿಗೆ ಬಂದು ಹತ್ತಿಬೇಕಾದರೆ ಇನ್ನೂ ಮಾರು ತಾಸುಗಳ ಅವಕಾಶವಿತ್ತು. ಇತರ ಕೆಲವೊಂದು ಮಣಿಷಿಯ ಮಾತಾಡಿ ಸಮ್ಮ ಗೃಹಸ್ಥ—ಅಂದರೆ ಅಂಣಾರಾಯರು ವೇಳಿಂಗರೂಪಂಗೆ ಬಂದು ಅಲ್ಲಿಯ ಆರಾಮ ಖುಚ್ಚಿಯ ಮೇಲೆ ಚಂದ್ರಕೊಂಡರು. ಆರಾಮಕ್ಕಿಂಚಿಗೆ ಒರ್ನಿಕೊಂಡಿದ್ದೀ ತತ್ತ, ಗಾಢಸಿದ್ದ ಹತ್ತಿತ್ತು.

— ಶಾ ಯ ಸುಮಾರಕ್ಕೆ ಗಾಡಿಯ ಕರ್ಕಾಶವಾದ ಕಣಗು

ಕೆಂಡೆ ಉದ್ದೇಶ್ಯಲೇ ಒಷ್ಟುರಾಯಿತು. ಎದ್ದು ಸೇರ್ಪಡುತ್ತಾರೆ, ಗಾಡಿಯು ಪ್ರೋತ್ಸಹಿತ, ಸಿಂತಿಕ್ಕುತ್ತ. ಏನೇಕೊಂಡಿನ ಬಯಸ್ಸಿರು ಕ್ರಾವಾಸಿಕರು ಈ ಸ್ವೇಶ ಸ್ವಾಗಾರದ್ವಾರೆ ಅವರೂ ಮೊರಾಡಿರು. ದೀವ ತೇವೇರಿಸುವ ಪೂರ್ಣ-ರಸಸ್ಯ ಉಪ್ಪಿನ ಇಂದಿನರು ತಮ್ಮ ಕರ್ಮ ಏಕಾಗಳನ್ನು ತಲೆ ನೀಂಡಿರಿಸ್ತು ಕಂಡು ನೊಡಲಿಸಿಂದ ವಲಗುವ ಸಂಧಾನದಲ್ಲಿದ್ದರು. ಎವೆಂಟ್ರೇ ದುರಗೇ ಕೆಂಪು ಕೊಟ್ಟಗಳು ಇವ್ವಾಗಿ ಇದ್ದವು.

ಅಂಥಾರಾಯರು ಒಂದೆಂದು ಪಟ್ಟಿಯ ಹತ್ತಿರ ಹೋಗಿ ನೇರ್ಪಡಿದ್ದಾರು. ಅವರಿಗೆ ಬೇಕಾದ ವ್ಯಕ್ತಿಯ ಒಂದಂತೆ ತೇವೇರಲಿಲ್ಲ. “ಇಂಂ! ಯಾವ ಗಾಡಿಗೆ ಕೂತಾಣಿಲ್ಲ ಏನೇರ್ಪಾ—” ಎಂದು ಸುಣಿದು ಒಡೆಯುದ್ದುಂಡಿದ ಪಾಲ್ಪು ಫಾರ್ಮಿಚಿಸಿಂದ ಕೂರುಡ್ಡಿ ಮೋಟರ್ ಹತ್ತಿರ ಒಂದು “ಕೃಷ್ಣಾಂತ-ಕೃಷ್ಣಾಂತ” ಎಂದು ಕಾಗಿದರು. ಕೃಷ್ಣ ಸುಯಾವ ರಾಮನ ಬೆಸ್ಸು ಹತ್ತಿ ಹೋಗಿದ್ದನೋ! “ಓ ಕೊಡಲಿಲ್ಲ.

ಅಂಥಾರಾಯರು ಹತ್ತಾಕಾರಾಗಿ ಮೋಟರಿನೊಳಗೆ ಕೂಡ ಹೋಗುವವನ್ನು ರಲ್ಲಿ ಒಳಗೊಂಡೆಂದು ಸಗೆಯ ಸ್ಕೋಟವು ಕೇಳಿ ಒಂತು. ರಾಯರು ಬೆದರಿ “ಯಾರು!” ಎಂದು ಅನ್ವಯಿಸಿದ್ದಂದ ಕೇಳಿದಾರು.

“ಅಂಥಾ, ಎಲ್ಲಿ ಹೋಗಿದ್ದಿರಿ!”

“ಅಕ್ಕನ್ನು! ನೀ ಬಂದಿಲ್ಲದ ಅಂತ ಮಾಡಿದ್ದೆ.”

“ಗಾಡಿಯಂದನ ನಾ ಕೃಷ್ಣಾನ್ನು ನೋಡಿದೆ. ನಿಮ್ಮನ್ನು ಕಾಣಲಿಲ್ಲ. ಕೇಳಿದೆ ಕೃಷ್ಣಾನ್ನು—ಬಂದಾರದ ಅಂತ ಹೇಳಿದ—ಲಲ್ಲಿ ಹೋಗಿದ್ದಿರಿ!”

“ನಾ ನಿನ್ನ ಹುಡುಕತ್ತಿದ್ದೆ.”

ವೇಳಿಂಗರೂವಿನಲ್ಲಿ ತಮಗೆ ನಿನ್ನ ಹತ್ತಿದ ಸುದ್ದಿಯನ್ನು ಮಾತ್ರ ಅಂಥಾರಾಯರು ಬಜ್ಜೆ ಬ್ಜ್ಜೆ ಚೆ.

ಕೃಷ್ಣ ಒಂದು ಮೋಟರು ಹೋರಬಿತು.

೨

ಮನೆಯ ಸಮಾಚಾರ

ಆಗ ಮೋಟರು ಸ್ಟೋಮನಾಥಪುರದ ದಾರಿ ಹಿಟಡತ್ತು. ತಗ್ಗು ದಿಸ್ತೇಯ ದಾರಿ. ಸಡುಸಡುವೆ ಸಂಣ ಸಂಣ ಹಳ್ಳಸದುವುಗಳು. ಮೋಟರು ಹೇಸ್ಟೋ ಸದೇಟತ್ತು.

ಇದುವರೆಗೆ ಅಕ್ಕಮ್ಮ ಅಯಿತು ಅಂಣಾರಾಯರಾಯಿತು ಎತ್ತೇಷ ಮಾತ್ರಾದಿದ್ದಲ್ಲ. ಮೋಟರು ಸಮದಾರಿಗೆ ಹತ್ತಿ ಗಾಳಿಯ ಸುಳವೂ ಸ್ವಲ್ಪ ಕಡಿಮೆಯಾದ ಮೇಲೆ ಅಕ್ಕಮ್ಮಸೇ ಪಾರಂಭವಾಡಿದಳು.

“ಅಂಣಾ, ಇನ್ನೂ ಹಾಂಡಗ್ಡ ಸಡದ್ದರ ! ”

“ಹಂಡ—” ಅಂಣಾರಾಯರು ಒಢುವಾದ ದಸ್ಯಿಯಿಂದ ಉತ್ತರ ಕೊಟ್ಟರು — ಅಥವಾ ಉತ್ತರ ಕೊಟ್ಟಂತೆ ಮಾಡಿದರು.

“ಡಾಕ್ಟರರಾಡರೂ ಏನ ಅಂತಾರ್ಡ.”

“ಅನ್ನೋ ಮಾತು ಮುಗದ್ದರ. ದಿವಸದ ಏಣಸೋಡವ್ವು ಈಳದ್ದರದ್ದರ.”

“ಯಾವದಾರ್ಡ ದೇವಸ್ಥಾನಕ್ಕಾರ್ಡ ಕರಕೆಣಿಡು ಹೋಗಬೇಕು ಅವ್ವಸ್ವಾಮ್ಯ—” ಈ ಮಾತು ಹೇಳಬೇಕಾದರೆ ಅಕ್ಕಮ್ಮನಿಗೆ ಖರಹ್ಮಾಂಡವೇ ನೆನಪಾಗಿತ್ತು. ಅಂಣಾರಾಯರ ಕಂಣಾಗಳೂ ತುಂಬ ಹೋಗಿದ್ದವು. ತುಸು ಹೊತ್ತು ಯಾರೂ ಮಾತಾಡಲ್ಲ.

“ಶೀನಿಕಾಕಾನ್ಡ ಬ್ಯಾಡಾಟ ಅಂತಾನ, ಎಲ್ಲಿ ಹೋದರೇನು ! ಅನುಭೋಗಸೋದೇನಾರ್ಡ ಬೆಡಸ್ತೇವ್ಡ—!” “ಶೀನಿಕಾಕಾ ” ಅಂದರೆ, ಅಂಣಾರಾಯರಿಗೆ ತಮ್ಮನಂತಿಧ್ಯ ಡಾಕ್ಟರ ಶ್ರೀನಿವಾಸರಾಯರು, ಅಕ್ಕಮ್ಮನ “ಶೀನಿಕಾಕಾ.”

“ಚುಚ್ಚೆಳ್ಳಿಂದು ಸಡದಿದ್ದಿತ್ತು.”

“ಅದಂತೂ ಪರ್ಕನಿಯಂದು. ಒಂದು ಕೊತ್ತಿನ ಉಣಿಬೆಟ್ಟೀಕು ಅದು ಬೇಕೇಬೇಕು.”

ಮನೆಯ ಸಮಾಚಾರನನ್ನು ಕೇಳಿದ್ದಾಯಿತು. ಕೇಳಿದವ್ಯು ಅಸಮಾಧಾನಕ್ಕೇ ಕಾರಣ. ದುಃಖದಿಂದ ಮನನನ್ನು ತುಂಬ ಅಕ್ಕವ್ಯು ಏನೂ ವಾತಾಡಿದೆ ಶ್ರುಳಿತುಕೊಂಡಳು. ತಂಗಾಳಿಗೆ ಕಂಣಿರು ಆರು ತ್ತಿದ್ದುನ್ನು. ಆದರೆ ಕಂಣಿಗೆ ವಾತ್ರ ಹಾಗೇ ಉರಿಯುತ್ತಲಿದ್ದುವು ಅವಳಿಗೆ ಸಿದ್ದೇ ಹತ್ತಿರಬಹುದೆಂದು ಅಂಣಾರಾಯರ ಕಲ್ಪನೆಯಾಯಿತು. ಅವರವರಕ್ಕೆ ಬ್ಬಿಸಲಿಲ್ಲ. ಮೇಲೆ ಟರು ಗಾಳಿಗೆ ಎದುರಾಗಿ ನಡೆದಿತ್ತು.

ಸೋಮನಾಥಪುರದ ಅಗಸೆಗೆ ಒಂದಾಗ ಅಂಣಾರಾಯರೇನೇ ಜೀತರಿಸಿಗೊಂಡಿದ್ದುಂತೆ ಮಾಡಿದರು. ಅಕ್ಕವ್ಯು ಹಾಗೇ ಬದ್ದುಕೊಂಡಿದ್ದಳು.

ಉರೋಳಿಗೆ ಇನ್ನೂ ಯಾರೂ ಎಡ್ಡಂತೆ ಕಾಣಲಿಲ್ಲ. ಏನೋ ಒಂದರೆಡು ಓಣಿಯಲ್ಲಿ ಒಕ್ಕುಲತನದ ಬ್ಂಡಿಗಳು ಹೊರಟಿದ್ದರೆ ಹೊರ ಬೀರಬೇಕು. ಅಂಣಾರಾಯರ ಒಂಗ್ಲೆ ಉರಕೊರಗೇ ಇತ್ತು.

ಮನೆಗೆ ಮುಣ್ಣಿದಾಗ ಇರ ಸುಮಾರಾಗಿರಬಹುದು.

“ಅಕ್ಕವ್ಯು, ಏಳಿನ್ನು ಮನಿಕ ಒಂತು” ಅಂಣಾರಾಯರು ತಾವಿ ಇದ ಕೂಡಲೇ ಅಂದರು. ಅಕ್ಕವ್ಯುನಿಗೆ ನಿದ್ದೆ ಹತ್ತಿದ್ದೇ ಇಲ್ಲ. ಅವಳು ಏನೂ ವಾತಾಡಿದೇ ಕೆಳಗಿಳಿದು ಮನೆಯೋಳಿಗೇ ಹೊಳಿದಳು.

ಅಡಿಗೆಯ ರಂಗವ್ಯು ಇನ್ನೂ ಮಲಗಿದ್ದಿಲ್ಲ: ಅಭಿವಾ ಈಗ ಎದ್ದಿದ್ದುರೂ ಎದ್ದಿರಬಹುದು. ಅಕ್ಕವ್ಯು ಪಸೆಕ್ಕೇ ಕಳಕೊಂಡಂತೆ ಅತ್ತಿತ್ತು ಸ್ತೋಡಿ ರಂಗವ್ಯುನಿಗೆ ನಮಸ್ಕಾರ ಮಾಡಿದಳು. ಅವಳು ಬಾಯಿ ತುರಿಬ ಆಶೀರ್ವಾದ ಕೊಟ್ಟಳು. ಅಷ್ಟರಲ್ಲಿ ಅಂಣಾರಾಯರೂ ಒಂದರು. ಅವರೆಡುರಿಗೆ ರಾತ್ರಿಯ ಸೂಕ್ತವಾಯಿತು. ಬಾಯಿಯ ವರಿಗೆ ಪುಸಃ “ಫಿಬ್ರ್” ಬಂದಿತ್ತು, ಡಾಕ್ಟರರು ಒಂದು ಬೈಷಧ ಚುಳ್ಳಿ ಹೊಳಿದರು; ಈಗ ಬಾಯಿಯವರು ಮಲಗಿಕೊಂಡಿರುವರು;. ಇದೇ ಆ ಸೂಕ್ತದ ಇತ್ತಳ್ಳಿ. ಅಂಣಾರಾಯರಿಗೆ ಇದರಲ್ಲಿ ಯಾವುದೂ ಹೊಸದಿ

ದೀಲ್ಪಿ. ಅಕ್ಕಮಹಿನಿಗೆ ಮಾತ್ರ ಪನೇಸೇಂದ್ರಿ ಕಲ್ಪನೆ ಒರಹತ್ತಿತ್ತು. ಅನಿವಾರ್ಯ ಅವಳು ತನ್ನ ಮನೆಯಲ್ಲಿಯೇ ವುಲ ಹೊಂಟಿರ್ದುರೂ ಯಾವ ಮೇಲೀ ಒಂದು ಸಿಭಾಸ ಅರಣಿಡಲ್ಲಿ ಮೂಲಿಕೆಗಿಂಡ ಕಂಡೇ ಈತ್ತಿರ್ಪುತ್ತಿ.

೫

ಬೆಳ್ಳಿಯ ಪರಷಾಕರ

ಎದ್ದು. ಹಾ ತೆಂಬಳ್ಳಿ ಎಲ್ಲ ಸುರಾಯಬೇಕುದರೆ ಖಂತ್ತಿ. ಏರಿತ್ತು. ಅಂತಃರಾಯರು ಅವ್ಯಾಧಿಕ್ಕೆ ಮೋಣಿದ್ದರು. ಯಾಗಿಗೆಗೆ ಬೆಸ್ಯಾ ಆದರೂ ಹಜ್ಜಿದ್ದೇನೇ ಇಲ್ಲವ್ಯಾಂಗ. ಅಕ್ಕಮಹಿನಿ ಒಟ್ಟು ಒಂತು. ಮನೆಯಲ್ಲಿ ಆವಳ ತಾಯಿ ಇಂತ್ಯಾ ಆತ್ಮವಸ್ತುಽಂಗಾ ಪದ್ದಿದ್ದಾಂ. ಮನೆಗೆ ಒಂದ ಕೂಡಲೇ ತೆಂದಿನ ಸಂಗತಿಗಳನ್ನು ಸೋಂಡದರೆ ಈಗೂ ಇನ್ನೊಂದು ಗಳಿಗೆಯೋ ಇವೈ ಇತ್ತು. ಸಿಕ್ಕಿದ ನೇಮು ಈಗ ಬಟ್ಟಿ ದ್ವರೆ ಸಾಗುತ್ತಿತ್ತು. ಈಂದಿದ್ದ ಮೋರೆಗಳು ಸೋಂಡಲಕ್ಕೆ ಸಹ ಸಿಗುವುದಿಲ್ಲ.

ರಂಗವ್ಯಾಸ ಜಾಯಂಡ ಕೇಳಿದ್ದು ಸೇರಿದ್ದ ಆವಳ ತಾಯಿ ಬೆಳ್ಗಾದರೂ ಕ್ಷಾಣವಹೇಳೇ ಇಲ್ಲವೋ ಎಂದು ಅಕ್ಕಮಹಿನಿಗೆ ಕ್ತು. ವಲಾಗಿಕೊಂಡಳಗ ಒಂದರೆಡು ಸಾರೆ ಪನೇಂದ್ರಿ ಚೆರಿದ ದಸಿಯೂ ಕೇಳಿ ಒಂದಂತಾಗಿತ್ತು. ಕ್ಷಾಣಕ್ಕಾಕ್ಕೆ ಇನ್ನೊ ಏನೂ ಆಗಿಲ್ಲ ಎಂದು ಹೇಳಿ ಮನಸಸ್ಸು ಧ್ವಯರ್ಥ ಕೊಡುತ್ತಿತ್ತು. ಎಡಗಂಣಾ ಒಳಗಂಣಾ ಹಾರಿ ಹಾರಿ ಆಶೇ ನಿರಾಶಿಗಳ ಜೊರೆಕಾಲಯನ್ನು ಚೀಕುತ್ತಿದ್ದುವು. ಅಕ್ಕಮಹಿನ ಕಂಣಿಪುರಿಗೆ ಕಟ್ಟಿದ ಚಿತ್ರಗಳಿಲ್ಲ ಆವಳ ಎಡೆ ಸಡುಗಾಸು ವಂಧನೇ ಇದ್ದುವು. ಒರಿದು ಚಿತ್ರಪಲ್ಲಿ ಆವಳ ತಾಯಿಯು ಪ್ರೇತವೇ ಕಂಣಿಗೆ ಬತ್ತಿತ್ತು. ಮನಸಸ್ಸು ಬೆದರಿತ್ತು. ಮತ್ತೊಂದು ಚಿತ್ರಪಸಸ್ಸು ಹಿಡಿದು ನೋಡಿದಳು. ತವರಳ್ಲಿ ಇವೈ ಒಂದರೆಡು ಕ್ಷಾಣ ಹಿಂದಿನ ಸ್ಥಿತಿ. ಭಾಜಿಯಂದ ಆಸ್ತಿಸ್ತು ದಸಿಯಂದ ಒಂದರೆಡು ಶಬ್ದಗೂರೂ, ಅಕ್ಕು

వ్యస చేసారే తద్విత్తం,—ఉఁడు ఒంచువు. ఈను వాణిజరం వునే యెళ్ల టుక్కాటికేండిద్దు ఇంచ్చుఛు తాటియు జిక్రపు తపథ కంటి గేసార ప్రభాషిల్ల. కాగాను మంగళ వాణిజ యస్తే తాసేం సేహిటి ఒచ్చబేఁకెంచు సేక్కు ఎంచే తాటియు, స్వమిలగాసిద కేంఇశేయ, బాగు లగే ప్రభాసి, సింతెళు. ఒంగే సికిచ్చిట్టిత్తు సేహసువుదేసంకు కేంఇఒచ్చబల్ల. అణ్ణే న దానాధాన.

ఘృయ, ఇంకాటి బాగాల వీరిటిచు. ఒణ్ణొనింద వాకిత్తు. ఒందెలకు కాచే ఒప్పచున బాగాలు తెరేయఁకు. ఒణ్ణొనింద సుసుచు. అతి—తల వయస్సున యంణుమగఁ. ఒందఖు. ఆవఖు అక్కమ్మసున్న లాడో సేహితుత్తిద్దుఖు. ఆదరున వేలోఁయు నేఁలీ ఆస్తుయు రస్తేంసంకి తోల్లిసుల్ల.

‘యింద ఒంచారకు—’ ఒణ్ణొనింద స్వామ్మి బాగా ఉఁడు ఒంతు.

‘తక్కున్నానవరు’

‘జస్తేంచు తాసిగే బిరుట్టు యేఇరి.’

తస్తుచేసును తప్పిల్ల. తాసు కేఁవల పరిశారకఖు ఎందు సూచిసువ ద్వృష్టియిందెనియేట్తు సేహిటి ఆ హెంణుమగఁలు బాగాలు ముచ్చికేండుఖు. మంక్కు సికిచ్చి అక్కమ్మసు మసస్సు సట్ట ఆశ్చర్యమ భయ సిట్టు ముంతాప అనేఁక పుకారగఁగుండ అవెద్దితు. సిట్టున ఘర బుద కూడలి ఆల్ల సిల్లదే తస్తు కోణిగే ఒందు పట్టుఖు.

కేంఇటేయుఁచుసింద ఒంద దసుయు తమ్మ తాయియఁదే ఎందు గుత్తిసిద్దులు. ఈ దసుయుఁఖు తిక్కివెస్తు స్థితియుల్లర ఒకుండించాడరు యేగే సంచబీచు! అంతారాయఁరు రంగవు ఇంచుబ్బుర బాయింద కేళిచ్చెల్ల పుపురు. దసుయు మేరీలే ఏతాపు సాన్నిట్టుర జింకేఁసున కారణపల్ల. ఆదచు భుట్టియాగబీచు దారే ఈ సాకేఁబ జసు తీస్తున లఘువాగల్ల.

ఒంచెత్తు ఒచ్చయుఁ. ఇస్తు అధ్యగంటి.

ಳ

ಆಗಿ ಹೋದದ್ದು

ಸೋಮನ್‌ಧಿಪುರವೇಸೂ ಇತಿಹಾಸ ಪ್ರಸಿದ್ಧ ಸ್ಥಳವಲ್ಲ.
ಇದ್ದರೆ ಭೂಗೋಲವಲ್ಲಿ ಒಂದು ಸಂಣ ಚೆಕ್ಕೆ. ಅಂತಾರಾಷ್ಟ್ರೀಯರಾ
ದರೂ ಅಲ್ಲಿಯ ಮೂರು ರಹಿವಾಸಿಗಳಿಲ್ಲ.

ಚೆಕ್ಕೆ ವರುಸ್ಸಿನಲ್ಲಿ ತಂಡಿತಾಯಿಗಳನ್ನಿಬ್ಜಿರಸ್ತೂ ಕಳಿದು
ಕೊಂಡು ಮುಂದಿನ ಜೀವನವ್ಯವಾಹದಲ್ಲಿ ಆಪ್ತ-ಹೃದಯಗಳ ಆ ಕಲ್ಲಿ
ಗೊಮ್ಮೆ ಈ ಕಲ್ಲಿಗೊಮ್ಮೆ ಕೈಚಾಚುತ್ತು, ತೇಲುತ್ತು ತೇಲುತ್ತು
ಕೊನೆಗೊಮ್ಮೆ ಮಾತ್ರಾಪ್ರಿಕೆ ಪರೀಕ್ಷೆಯ ತೀರಕ್ಕೆ ಬಂದು ಹತ್ತಿದರು.
ಪ್ರಸಿದ್ಧಿಗೆ ಮೈ ಯೋಜಾಗಿಸಿಕೊಳ್ಳುವವನಿಗೆ ಬದಲ-ಬಟ್ಟಿಯ ಸುಖವೆಲ್ಲಿ
ಯಾದು. ಕೂಲೀಜದ ಏಚಾರಪಿದ್ದಿದ್ದೇ ಇಲ್ಲ, ಸೋಕರಿಗಾಗಾ
ಕೊರಾಣ್ಯ ವಾಡಿದರೂ ಜೊಳಿಗೆಯಲ್ಲಿ ನೂ ಬೇಳಲಿಲ್ಲ. ಅಗತಿಕ
ನಿಗೆ ಇದಕ್ಕೂ ಹೆಚ್ಚು ಗತಿಗೆದುವ ಚಿಂತಿಯೇಕೆ!

ಅಂತಾರಾಷ್ಟ್ರೀಯರ ದೂರದ ಆಪ್ತಳೊಬ್ಜಿಗೆ,— ಒಂಟಿಗೆ
ಮುಂದಿಕೆ!— ಕನಿಕರ ಹುಟ್ಟಿತ್ತು. ಯಾವ ಸಂಸಾರವೂ ಅವಶ್ಯನ್ನಿಂಬು
ಯುತ್ತಿದ್ದಿಲ್ಲ. ಇವರನ್ನೇ ತನ್ನ ಮಗನೆಂದು ಭಾವಿಸಿ ತಾನು ಸಂತಾ
ದಳು. ಬಸಿಲುಗುದುರೆಯ ಬೆಸ್ಸು ಹತ್ತಿದವನಿಗೆ ಗೋಮೂಖದಿಂದ
ಅಮೃತವನ್ನು ತಿಂಡಿದಂತಾಯಿತು. ಒಂದು ದಿನ ಮುಂದಿಕೆಯು ತನ್ನ
ಎಲ್ಲ ಸಂಪತ್ತನ್ನು ಅಂತಾರಾಷ್ಟ್ರೀಯರಿಗೇ ಕೊಟ್ಟು ನಡೆದಳು. ಜೀವನದ
ಬಗ್ಗೆ ನಿಶ್ಚಿಂತೆಯಾದದ್ದೇ ನೋ ನಿಷ, ಮುಂದಿನ ಆಯುಷ್ಯವನ್ನು
ಹೇಗೆ ಸಾಗಿಸಬೇಕು!

ಕೆಲ ದಿನ ಅವರ ಮನಸ್ಸು ಕೊಲೀಜದಲ್ಲಿಯ ತಿಕ್ಕಣದ ಕಡೆಗೆ
ಹರಿದಾಡಿತು, ಶಾಂತಿ ಸಿಗಲಿಲ್ಲ. ಈ ಸುಮಾರಕ್ಕೂ ಅವರಾಗ್ಗ ಬಟ್ಟಿ
ಸುಸ್ಪರ್ಹಾಪಿಯಾದ ಬಡ ಹುಡಿಗೆಯನ್ನು ಮದುವೆಯಾದರು. ಮಧ್ಯ
ವಯಸ್ಸಿನಲ್ಲಿ ಈ ಪ್ರವಾಹಪ್ರ ಒಂದು ಕೂಡಿ ಅವರ ಜೀವನನಿಧಿಯು
ಕಾಣತವಾಗಿಯಾಗುತ್ತಿರುವಾಗಿಯೂ ನಡೆದಿತ್ತು.

మండునేయాదాగ రాధాబాయురు— అంశారాయిర
జేండకియ కేసరు,— కేవల వదినారు నయిస్తునేవరిరబహుదు.
ముగ్గుక్కు ముగిదు యొవనక్కు అదే పాపరంభవాగిరబహు
దష్టే. ఈ హోసదావ తిళియాద భావప్రవాహదల్లి మేఘమరెతు
బెరకు జోంగువుదు, అంశారాయిరిందాగల్లు. అవర వయిస్తు
గనురథవాద ఈ తటస్తువృత్తియు స్ఫురించదల్లి తలేదోరిదరూ
బాహ్యదల్లి తోరగొడదేరి రాధాబాయురు జీవసదల్లాగువ
బదలస్తు సోణి కౌత్రకమాడి తమ్మ జీవసద స్ఫురమాలికే
యల్లి ఒందేలందు స్ఫుర కూతిసుత్తిద్దరు. ఒందేరఁ వస్తగాల
లీయే శాంతి ఆధవా అక్కప్ప హుట్టిదఖు.

ఎరథనేయదాచదొల్లందు హుండుగ. మరుదినవే తన్న
జీవసయాత్రీయస్తు ముగిసితు. రాధాబాయురు ఆగేను
కాసిగిగి జత్తిదరు అదే. కేవల అస్తుపంచరవాగి శరపంచరద
మేలి మరణాద దారి కాయుత్త బిద్దు ఇదీగ ఎషోప్పే వస్త
గాలిద్దువు.

అక్కప్పనిగేను! పాప కూసు. ఏనో రాధాబాయుర
మేయల్లి నెట్టగిద్దు జత్తిర కరెదరే సరి. ఇల్లవాదరి పరదేశి
యాగి యార చ్చేగూ జత్తదే అత్తిత్త లండాడి తన్న బాల్య
కళియ, బేశాయితు. ఆవళగే గంగా వయుసాస్తుదాగ రాధా
బాయర మనస్తునల్లేనో ఒందు విచిత్ర కల్పన బురకత్తితు.
తమ్మ జడ్డు జన్మద గంట. దినప్రోందక్కు తమ్మ యాతనే
యస్తు నోండి నోండి అక్కప్పన మనస్తు హుంగికొందు,
బెళగ కుగ్గీతు ఇదేభీతి. యాపుదాచరెందు వసతిగృహదల్లి
అవళన్నిట్టు లంఛ్చతిష్ఠణ కోడిసబేచెందవర సూచనే. వోద
వోదలు అంశారాయరు ఈ సూచనేయ కడగి అలచ్చ మాడి
దరు. ఆదరే రాధాబాయర హటమారితసద జళ బడియలిక్కు
జత్తిద్దరింద అవరిగై ఆ మాతిగొప్పబేశాయితు.

* ಅಕ್ಷಯವ್ವನನ್ನು ಮೃಸೂರಿಗೆ ಕಳಿಸಿದರು. ಈಗ ೬-೭ ವರ್ಷ-
ಅಲ್ಲಿಯೇ ಇದ್ದಾರು. ದೀಪಾವಳಿಯ ಸೂಟಿಗೆ ಸಹ ಬಂದಿದ್ದಿಲ್ಲ. ಇತ್ತೊ
ಚಿಗೆ ರಾಧಾಬಾಯರಿಗೆ ತಮ್ಮ ಬಗ್ಗೆ ನಿರಾಶೆ ಹುಟ್ಟಿ ಮಾರ್ಗಳನ್ನು
ಕಾಳಿಬೇಕೆಂದೆಹೇಕ್ಕಿ ಸಿದರು. ಅಂತಾರಾಯರು ತಂತ್ರಿಯಿಂದ ತಿಳಿಗೆ
ದರು.

ಇದಿಂಗ ಅಕ್ಷಯವ್ವು ೬-೭ ವರ್ಷಗಳ ಸಂತರ ಮನಸೆಗೆ ಒಂದದ್ದು.

೪

ಇನ್ನೊ ಕೆಲ ಪರಿಚಯದವರು.

ಮನುಷ್ಯನೊಮ್ಮೆ ವ್ಯಾಸನಾಧೀಸನಾಂದಸಂದರೆ ಆತ್ಮ ಗುಣಗ
ಳೆಲ್ಲ ಮಂಣಿ ಪಾಲಾಗುವುವು. ಸುಂಕದ ಕಟ್ಟಿ ಸಾಂಖ್ಯಸದೆಲ್ಲ
ಹೀಗೇ ಆಗಿತ್ತು.

ಒಬ್ಬ ಜಹಾಗಿರದಾರರ ಮನಸೆಯಲ್ಲಿ ಆಶ್ರಿತನಾಗಿದ್ದು. ಸಾಂಖನ
ಹೊತ್ತು ಜಹಾಗಿರದಾರರ ಗಾಡಿಯೇ ಸಾಗುತ್ತಿದ್ದಿಲ್ಲ ಬೆಳಗಿಸಿಂದ
ಮರ್ಥ್ಯರಾತ್ರಿಯ ವರಗೆ ಸಡೆಯುತ್ತಿರುವ ಪ್ರತಿಯೆಂದು ತಂತ್ರದ
ಕೀಲ ಸಾಂಬಂಧ ಕ್ಯಾಯಲ್ಲಿ. ಮನಸೆಯಲ್ಲಿ ಜಹಾಗಾರ್ಥಿ ಆವರೆ ಸಾಂಖ.
ತದಿತರ ಪಾಠೀ ಆವರೂ ಸಾಂಭನೇ.. ರಾಯುಂಗೆ ತಂಬಾಕ ಬೇಕಾ
ದರೆ ಸಾಂಭ. ಏನೇಕೇ ಒಂದೊಂದು ರಾತ್ರಿ ನಮ್ಮನನೇಕೆಂದಕ್ಕಾಗಿ
“ಪ್ರಿಯಜನ”ರನ್ನು ಮನಸೆಗೆ ಕರೆತರುವುದಿದ್ದರೆ ಸಾಂಭನೇ ಬೇಕಾಗು
ತ್ತಿತ್ತು. ಎವಂಗುಣವಿಶ್ವ ಸಾಂಭ ಜಹಾಗಿರದಾರರ ಬಂಗ್ಯಾ ಆಗಿದ್ದು.

ಜಹಾಗಿರದಾರರು ಶ್ರೀ ಶಕ್ತಿದೇವಯ ಮಹಾವಾಸಕರು.
ಒಮ್ಮೊಮ್ಮೆ ಅವರು ತಮ್ಮ ಬಲಗ್ಗೆ ಮೇಲೆ ವಶಿಷ್ಟ ಪ್ರಸನ್ನರಾಗಿ
ಅದಕ್ಕಾಗ್ಯಾ ದೇವಿಯ ಪ್ರಸಾದವನ್ನು ಹಂಚುತ್ತಿದ್ದರು. ಬರಬರುತ್ತ
ಸಾಂಭನೂ ಆದಿಪಾತ್ರಿಯ ಸಿವಾಗ್ಯಂತ ಭಕ್ತನಾದ. ಆದರೂ ಹುಡು
ಗನ ಬುದ್ಧಿ ಬಲು ಚರುಕು. ಈ ನಿರಂಕುಶ ದಿನಜರಿಯಲ್ಲಿ ಸಹ

ಮಹ್ಯಾಟ್ರಿಕ್ ಪರೀಕ್ಷೆಯಲ್ಲಿ ಸುಶಸ್ತಿಯಾದ. ಜಹಾಗಿರದಾರರು ಆತನ ಮಂದು ಮಂದು ಮಾಡಿದರು. ತಾವೇ ಬಾಯಿಹಾಕಿ ಹೋಷ್ಟ್ ನಲ್ಲಿಂದು ಸ್ನೇಹರಿ ಕೊಡಿಸಿದರು. ತುಸು ದಿಸದಲ್ಲಿಯೇ ಅವರ ಕಾಲನಾಯಿತು.

ಜಹಾಗಿರದಾರರಿರು ಪವರೆಗೆ ಸಾಂಭಪ್ಪನಿಗೆ ಯಾತಕಳ್ಳು ಕಡಿಮೆ ಇದ್ದಿಲ್ಲ. ಬಾಟಲಿಯ ಖಚು ಪರಸ್ಪರ ಸಡೆಯುತ್ತಿತ್ತು. ಈ ಮುಂದೆ ಆ ಒಳಿ ಆನೆಯನ್ನು ಕಟ್ಟಿ ಸಂಸಾರ ಸಾಗಿಸುವುದು ಹೇಗೆ! ಕೃಶಾಸ ನಾಥನೇ ಗತಿ. ಸಾಂಬಸ ಹೆಂಡತಿ ಪಾರವ್ಯ ಇದ್ದೂಬ್ಬಿ ಮಗಳನ್ನು ಬಿಟ್ಟುಕೊಟ್ಟು ಸಂಸಾರಪಾಠದಿಂದ ಮುಕ್ತಿಽಾದಳು. ಆಯಿತು. ಸಿಸಂಗವ್ಯತ್ತಿಯು ಸಿದ್ದಿಗೆ ಹಾಸಿಗೆಯಸ್ಸೇ ಹಾಸಿಕೊಟ್ಟಿಂತಾಯಿತು.

ಪದ್ದಕ್ಕು ಬಲು ಜಾನಿ. ತಂದೆಗೆ ಎರಡೂ ಹೂತ್ತೂ ಅಸ್ತು ತೋರಿಸುವವರು ಅಂತೇ. ಮನೆಯಲ್ಲಿ ಅಕ್ಕೆ ಇದ್ದರೆ ಬೇಳಿ ಇಲ್ಲ ಬಾಟಲಕ್ಕುನ ಹೀಗತನಕ್ಕೆ ಮಾತ್ರ ಎಂದೂ ಕಡಿಮೆಯಿರಲ್ಲಿ ಎಷ್ಟೂ ಸಾರೆ ಪದ್ದಕ್ಕುನೇ ಪಾರಶಿಯ ಅಂಗಡಿಗೆ ಹೋಗಿ ಅಪ್ಪಿನ “ಕೆಮ್ಮುಸ ದೈವಧ” ತಿಗೆದುಕೊಂಡು ಬಂದಿದ್ದಳು.

ಹುಡಿಗೆ ಕಾಲುಪ್ಪದ. ದೊಡ್ಡವಳಾಗಲಕ್ಕುಷ್ಟ ತಡ. ಸಾಂಬ ಪ್ಪಸಿಗೊಂಡ, ಚಿಂತಿ ವಾರಂಭಿಸಿಕು. ಕುಪುಕೆಸ ಮಗಳನ್ನು ಮದು ಕೇವಳಗೆ ಮರರಾದರೂ ಯಾರು! ಹೆಂಡರಾಶಿಗೆ ಯಾವುದಾದರೆಂದು ಹೆಣದ ಪಾಲು ಮಾಡಿದರೇ! ತಾನು ಕರಡುಕ. ಪ್ರತಿ ರಾತ್ರಿಯೂ ಕೇವಲ ಪಶು. ಪದ್ದಕ್ಕುನ ಶೀಲಕ್ಕೆ ಬಾಧೆ ಬಂಸರೆ!— ಸಾಂಬಪ್ಪನಿಗೆ ವಿಾರಿದ ವಿಜಾರ, ಯಾರಲ್ಲಾದರೂ ದೇವರೇ ಹೊಕ್ಕು ಈ ಚಿಂತಿ ಯಿಂದ ಸಾರುಮಾಡಬೇಕು. ಆದ್ದರಿಂದ ಹಾಗೇ. ಯಾವನೋ ಬಬ್ಬಿ ತರುಣ ಎಲ್ಲಿಂದಲೋ ಬಂದು ಪಣ್ಣಕ್ಕುನನ್ನು ನೋಡಿದ, ಮರದವೆ ಯಾದ, ತನ್ನ ಹೆಂಡತಿಯನ್ನು ಕರಕೊಂಡು ಸಡೆಯುತ್ತಿದ್ದು.

ಸಾಂಬಪ್ಪನ ಮನೆ ಬರಿದಾಗಿ ಭಣಭಣ ಕಾಣಹತ್ತಿತ್ತು. ಅವಳ ನೆನಪು ಹಾರುವಂತೆ ಈಗ ಮಾಲೆ ಮಾಲೆಗೆ ಬಾಟಲಗಳೇ ಕಾಣಹತ್ತಿದುವು.

ಅಫೀಸನಲ್ಲಿ ಎಲ್ಲರಿಗೂ ಸಾಂಬಪ್ಪನ ಏಬು ಗೊತ್ತಾಗಿತ್ತು. ಕೆಲಸಕ್ಕೆ ಅಡ್ಡ ಬಾರದಿದ್ದರೆ ಯಾರು ಯಾಕೆ ಮಾತಾಡುತ್ತಾರೆ. ಇತ್ತೀಚೆಗೆ ಸಾಂಬಪ್ಪನು ಪಾರಪ್ಪನು ನೆನಪು ತೆಗೆದು ಕಂಣಿರು ಸುರಿಸುತ್ತು ತಾಸುತಾಸು ಕುಳಿತದ್ದನ್ನು ಅವರು ನೋಡಹತ್ತಿದರು. ವಿರಹವೆಂಬದು ಕೆಟ್ಟುದ್ದು. ಆದರೂ ಅಫೀಸನ ಕೆಲಸ ನಾಗಿಸಲೇ ಬೇಕು. ಒಂದು ದಿನ ಸಾಹೇಬರು ಸಾಂಬಪ್ಪನಿಗೆ ಪನ್ನೋ ಕೆಲಸ ತಿಳಿಸಿ ಹೇಳಿತ್ತೊಡಗಿದ್ದರು. ಈ ದಿನ ಯಾಕೋ ಏನೋ ಸಾಂಬಪ್ಪನಿಗೆ ಸಾಹೇಬರ ಮಾತೇ ತಿಳಿಯದಾಯಿತು. ತಮಗೆ ತಿಳಿಯದಿದ್ದರೆ ಅಷ್ಟರಲ್ಲಿ ಸಾಂಬಪ್ಪನ ತಲೆಯಲ್ಲಿಂದೂ ವಿಚಾರ ಏಂಜಿನಂತೆ ಹೊಳೆಯಿತ್ತು. ಸಾಹೇಬರ ಕಿವಿಗೆ ಹತ್ತಿ ಮುಂಗಳ್ಳುಗೆ ನಗುತ್ತ “ಇಲ್ಲೋ ತಗ್ಗೊಂಬ ವರ್ಣೋ— ಮನಿಗೆ ಬಯ್ಯಲ್ಕ್ಕೆ ಬೇಕೋ ! ” ಎಂದು ಕೇಳಿಬಟ್ಟು. ಸಾಹೇಬರು ಬೆರಗಾಗಿ ನೋಡಹತ್ತಿದರು. ಸ್ವಲ್ಪ ವಿಚಾರ ಮಾಡಿದ ಕೂಡಲೇ ಅವರಿಗೂ ಮಾತಿನ ಅಥವಾ ಹೊಳೆಯಿತು. ಇದೆಲ್ಲದರ ಪರ ನಾಮ ಇಷ್ಟೋ ಆಯಿತು. ಅದೇ ದಿನ ಆತನ “ಸರ್ವಸಿ”ನ ಮೂರತ್ತು ವರ್ಣಗಳು ಮುಗಿದು “ಸನ್ನಾಷ್ಟ್ಯೆ” ಪೇಸ್ ಶಸ್ತರಾರನಾಡ.

ಇತ್ತು ಪದ್ದಕ್ಕನ ದೃವವಾದರೂ ಹೇಳಿ ಮಾಡಿಸುತ್ತು. ಆಕೆಯ ಗಂಡ ಗಂಟೆಬೆಸಲ್ಲಿಂದ ಒಡ್ಡು ಒಡ್ಡು ಆಕೆಯ ಹಣಿಯ ಮೇಲಿನ ಕುಂಕುಮದ ಬೊಟ್ಟಿಸಷ್ಟು ಸಹ ಆಸ್ತಿಯಿಡದೆ ಹೊರಟು ಹೇಳೇದ. ಪದ್ದಕ್ಕನಿಗೆ ತಿರಗುಪ್ಪಾಯಿತು. ಒಂದು ದಾರಿಗಿಲ್ಲದಿದ್ದರೂ ಮೋದ ದಾರಿಗೆ ಸಂಕಾದಿಸಿತು.

ಆ ಮೇಲೆ ಸಾಂಬಪ್ಪನ ಮನೆಯಲ್ಲಿ ಪುನಃ ವೊಡಬೇನ ಶಿಸ್ತು ನಡೆಯಿತು. ಪೇಸ್ ಶಸ್ತರ ಬರುವುದು ಹತ್ತು ರೂಪಾಯಿ. ಏನೋ ಒಂದೆ ರಡು ಮನೆಗಳಲ್ಲಿ ಹುಡುಗರಿಗೆ ಓದು ಜೇಳಿ ಆರೇಳು ರೂಪಾಯಿ ತೆಗೆಯುತ್ತಿದ್ದ ಅಷ್ಟೋ. ಪದ್ದಕ್ಕನಿಗೂ ಈಸು ಹೊಲಿಯುವ ಕೆಲಸ ಬರುತ್ತಿತ್ತು. ಅಂತೂ ಸಾಗುತ್ತಿತ್ತು. ಸರಿ.

ಒನ್ನರದೆಂದು ಕಾಟ. ಪದ್ದಕ್ಕು ಜಾತ್ಯೆ ಕುರಬೆಯಲ್ಲ.

ಅವಳ ಕಡೆಗೆ ದಿನಾ ಪತ್ರಗಳ ಹೊತ್ತಿಗೆಯೇ ಬರಹತ್ತಿತು. ಎಲ್ಲರದೂ ಒಂದೇ ಅಥ್ರ; ಒಂದೇ ವಾಕ್ಯ. ಬೇಕಾದದ್ದು ಅವಳ ದೇಹ. ಯಾಜಕ ನೇಯ ಪರ್ಯಾಯವೇ ಶಬ್ದಗಳಮ್ಮೆ ಬೇರೆ. ಒಬ್ಬ ತನ್ನ ಮಗಳಿಗೆ ಓದು ಹೊಳಗೆ ಹೇಳಲಿಕ್ಕೆ ಕರೆಯುತ್ತಿದ್ದು. ಮತ್ತೊಬ್ಬು ವಿಧುರ ತನ್ನ ಪರದೇಶಿಯಾದ ಮಕ್ಕಳ ದುಃಸಿತಿಯ ವಣಿನೇ ಮಾಡಿ ಕನಿಕರ ಹಂಟ್ಯಾವಂತಿ ಅಂಗಲಾಚಿ ಬೇಡಿಕೊಳ್ಳುತ್ತಿದ್ದು. ಇನ್ನೊಬ್ಬು ಕವಿ. ಪ್ರೇಮದ ಮಾಹಾತ್ಮ್ಯವನ್ನು ಹಾಡಿ ತನ್ನ ಕೂಡ ದನಿಗೂಡಿಸಹೇಳುತ್ತಿದ್ದು. ಪದ್ದಕ್ಕನಿಗೆ ಬೇಜಾರಾಯಿತು. ಉರು ಬಿಟ್ಟರೆ ಸಾಕು ಎಂದೆ ನಿಸಿತು. ಸುಸಂಧಿ ಒಂತು.

ಸೋಮಸಾಧಪುರದಿಂದ ಇಂತೆ ಮೈಲು ದೂರ “ಮಾವಿನ ತೋಪು” ಎಂದು ಪ್ರಸಿದ್ಧವಿದ್ದದ್ದೊಂದು ತೋಳಿಪತ್ತು. ಅಲ್ಲಿಯ ಬಾಯರು ಇದೀಗ ಏನ್ನೊಬ್ಬೇ ವಣ ಪುಣೆಯಲ್ಲಿಯೇ ಇರುತ್ತಿದ್ದರು ಈಗವರ ಮನಸ್ಸಿನಲ್ಲಿ ತೋಳಿಪಿಸಲ್ಲಿ ಒಂದು ಇರಬೇಕೆಂದು ಬಂದಿತ್ತು. ಅವರಿಗೊಬ್ಬು ಗಳತಿ – ಸಹಚರಿಯು ಬೇಕಾಗಿದ್ದಳು. ಅದ ಕಾನ್ನಗಿ ಅವರು ವೃತ್ತಪತ್ರಿಕೆಗಳಲ್ಲಿ ಜಾಪಿರಾತ ಕೊಟ್ಟಿದ್ದರು. ಪದ್ದಕ್ಕ ಅವರಿಗೆ ಪತ್ರ ಬರೆದಳು. ಅವರಿಂದ ಅಸುಕೂಲ ಖತ್ತರವೂ ಒಂತು. ಸೋಮನಾಧ ಪುರದಲ್ಲಿ ಅವರ ಕಾರಕೂಸಿರಿತ್ತಾರು. ಅವರಿಗೇ ಭೀಟ್ಟಿಯಾಗಲಿಕ್ಕೆ ಹೇಳಿದ್ದರು.

ಪದ್ದಕ್ಕ ಸೋಮನಾಧಪುರಕ್ಕೆ ಹೋದಾಗ ತನ್ನ ದುದ್ದೀವ ವನ್ನೂ ಕಟ್ಟಿಕೊಂಡು ಹೋಗಿದ್ದಳೋ ಎನ್ನೋ. ಬಾಯರು ತೋಳಿಗೆ ಒಂದು ಇರುವ ವಚಾರ ಮುಂದೆ ಬಿತ್ತಿಂದು ಕಾರಕೂಸರು ಹೇಳಿದರು. ಪದ್ದಕ್ಕ ನಿರಾಕಾಗಿದೇ ಅಂತಾರಾಯರಿಗೆ ಭೀಟ್ಟಿಯಾದಳು. ಅವರಿಗೂ ರಾಧಾಬಾಯರ ಶುಶೂರಣೆಗಾಗಿ ಒಬ್ಬ ಹೆಂಡುಮಗಳು ಬೇಕಾಗಿಯೇ ಇದ್ದಳು. ಸಂಬಂಧಿಗೊತ್ತಾಯಿತು. ಬಂಗಲಯಲ್ಲಿಯೇ ಇರಲಿಕ್ಕೆ ಅಂತಾರಾಯರು ಹೇಳಿದರು. ಪದ್ದಕ್ಕ ಬೇರೆ ಮನೆಯನ್ನೇ ಮಾಡಿದಳು. ಸಾಂಬಪ್ಪನ ಗುಟ್ಟು ತಿಳಿದೀತು; ಇದೇ ಭೀತಿ – ಸಾಂಬ

ಪ್ರನಿಗೆ ಅಡಿಗೆ ಮಾಡಿಹಾಕಿ ಬೆಳಿಗ್ಗೆ ಸಂಜಿಗೆ ಕೆಲಸಕ್ಕೆ ಹೋಗುತ್ತಿದ್ದಳು.

ಒಂದು ದಿನ ಸಾಂಬಪ್ಪ ಮಾತಾಡುತ್ತೇ ಕುಳಿತುಕೊಂಡಾಗ ಒಮ್ಮೆಲೇ ಸ್ತುತಿ ತಪ್ಪಿ ನೆಲಕ್ಕುರುಳಿದ. ಪದ್ದಕ್ಕೆ ಚೀರಿಯಳು. ನೇರೆಹೊರೆಯವರು ಡಾಕ್ಟರರನ್ನು ಕರೆತಂದರು. ಡಾಕ್ಟರ ಭಂಜಂಗರಾಯರು ಹೊಸಬರೇ ಇದ್ದರು.

ಎಷ್ಟೋ ಹೋತ್ತಿನ ಸಂತರ ಮೈನೇಲೆ ಸ್ತುತಿ ಬಂದು ಸಾಂಬಪ್ಪ ಕಂಣಿ ತೆರೆದ. ಬಾಯಿ ಹೋಗಿತ್ತು. ಪದ್ದಕ್ಕೆ ಹತ್ತಿರ ಹೋಗಿ, “ ಇವರು ಡಾಕ್ಟರ ಬಂದಾರ್ಡ – ಅವ್ಯಾಪ್ತಿ, – ಈಗ ಹ್ಯಾಂಗ ಅನಸ್ಟ್ರಿಡ – ! ” ಸಾಂಬಪ್ಪನಿಗೆ ತಿಳಿಯಿತೋ ಇಲೆಕ್ಲ್ರೋ. ಕಣ್ಣ ಮುಚ್ಚಿ ಮಲಗಿಕೊಂಡಿದ್ದು. ಅಥಾಣಂಗವಾಯುವಿನ Stroke ಎಂದು ಡಾಕ್ಟರರ ಮತ. ಗಂಬಲದಿಂದ ಬೈಷಣಿ ಹಾಲೂ ಇವು ಯಾವೂ ಇಳಿಯಲ್ಲ. ಡಾಕ್ಟರು ಪನೋ ಒಂದು ಬೈಷಣಿ ಮೈಯಲ್ಲಿ ಚುಚ್ಚಿ ಹೋದರು. ಮರುದಿನ ಅವೇ ಅಸುಭವ. ವಾರಸೆಯ ದಿನ ಡಾಕ್ಟರರ ಮನಸ್ಸಿನಲ್ಲಿ ಒಂದು ವಿಚಿತ್ರ ಕ್ಷಿಣಿ ಹುಟ್ಟಿತು. ಅವರು ಪದ್ದಕ್ಕನ ಕಡಿಗೆ ಒಂದು ವಿಚಿತ್ರ ನೋಟದಿಂದ ನೋಡಿದರು. ತಮ್ಮ ತಂಡೆಯ ವ್ಯಾಸನದ ಸುದ್ದೆ ಇಸ್ಟು ಮುಚ್ಚಿವುದು ಶಕ್ಯವಿಲ್ಲೆಂದು ತಿಳಿಯಿತು.

“ ಆಗತಡೇನು ಅದರಿಂದೇನಾಕರ್ಡ ಖಾರಾಯು ! ”

“ ಇನ್ನ ಮಾನ್ಯಲ ಅಡ್ಡ ಒಂದುವಾಯ. ದಿನದ ಚಟ್ಟ ಇದ್ದರು ಗಂಬಲದಾಗ ಇಳಿತ್ತಿಕ್ಕೇ ಬೇಕು. ಈಗೆಲ್ಲ ಸಿಗಬೀಕು ! ” ಪದ್ದಕ್ಕಿಳಿಗಿನಿಂದ ಬಾಂಡಿ ಬಾಟಲಿ ತಂಡೇ ಬಿಟ್ಟಿಳು. ಈ ಹಂಣಿಮಗಳ ಧ್ವಯ್ಯ ನೋಡಿ ಡಾಕ್ಟರು ಜಕಿತರಾದರು.

ಗಾಲ್ಲಿಸಿನಲ್ಲಿ ಒಂದು ಪೂರಾ ಡೋಜು ಸುರವಿ ಸಾಂಬಪ್ಪನ ಬಾಯಿಗೆ ಹಿಡಿದರು. ಅವರ ಕಲ್ಪನೆಯಂತೆ ಆ ಇಡೀ ಡೋಜು ಗಂಟ

అప్పెనిళు, ఇచ్చితు. డాక్టరర వోరేయు మేలి సగె ఏంజితు, ఏంజితు, అల్లియే ఆడగాతు. వుక్కెల్చుందు క్షుణుక్కే ఆ దేహ దల్లి శాంబప్పుస్తిద్దిల్లి. “ అయ్యో! - ఇదేసు పూడిదే ” ఎందు డాక్టరరు అస్పువ్వువాగి సుడిదరు.

పద్మక్కున కోఇక ఏతివీరిద్దాయితు. ఆవరూ ఇవరూ కూడి అంత్యవిధియన్న తేరిసిదరు. బెధ్యాదేమికపెల్ల ముగిద సుతర అవళు మనేషున్నో మురిదు బంగ్లాయల్లి ఇరహత్తిదళు.

२

తాయి మగళ భెట్టి

కోత్తుద కూడలి అక్కప్ప రాధాబాయర కోణియ బాగిలిగే నింతళు. తేరదే ఇత్తు. ఒఱగే హోద కూడలి, ” “యారు! అక్కున్న, ఏను. బా. సిస్ట హాదికసా సోడతిద్ది. ” రాధాబాయరు అక్కరేయింద ఆందరు.

కోణియల్లి అల్లిగే ఇల్లిగే స్వచ్ఛకేయిత్తు. బందు హితా ఇయ పల్లంగిన మేలి బెళ్లగిన మగ్గల హాసిగే హాసి ఆదర మేలి రాధాబాయరన్న మలగొసద్దరు. మృగమేలిందు జర తారి శాలు కుత్తిగేయ వరిగే హాదిసిత్తు. వోరేయున్నో హోరగే కాణుత్తిత్తు. వోరేయ మేలి ఒడ్డిన చిన్నవేసూ కాణుత్తిద్దిల్లి. సౌందయండ మేలాటదల్లి రాధాబాయరగే ఇన్నూ స్వాన సిగబకుదాగిత్తు.

అక్కప్ప హత్తిర బందు సింతద్దన్న కండు రాధాబాయరు వోదలు అవళన్నోమ్మ తిందుబిడువంతి సోడిదరు. సంతర నాజికే ఎనిసి ముగ్గుల్లిగే నక్కు “ ఆ ఖుజియేళకో అల్లడ. పద్మశామ్, సీఎ హోగరిన్నుక మ్మ తేలఖచేఱ్చులుక్కే - ఇరతాళ

ಅನಕೆಟ ಅಕ್ಕುತ್ತ ” ಪದ್ದತ್ತಕ್ಕ ಹೋದಳು. ಕ್ಕೆಣ ಹೊತ್ತು ಪದ್ದತ್ತಕ್ಕನ ಕೆಲಸ ತನಗೆ ಸಿಕ್ಕಿತೆಂಬ ಹಿಗ್ಗು ಅಕ್ಕವ್ಯವನಿಗೆ.

“ ಗಾಡಿ ತಡ್ಡ ಮಾಡಿ ಬಂತಂತ ಕ್ಕವ್ವಾಲ್ಲಾ ಅಂತಿದ್ದು ಉತ್ತ, ಪದ್ದತ್ತಕ್ಕ ಹೇಳಿದಳಿಗ್ಗು ” ರಾಧಾಬಾಯರು ಪ್ರಾರಂಭ ಮಾಡಿದರು. ಬಲು ದಿನ ಮಾತು ಚಟ್ಟು ಬಂದು ದಿನ ಒಬ್ಬರನೆನ್ನಿಬ್ಬರು ಮಾತಾಡಿ ಸಚಿಂದು ಬಂದಾಗ ಆ ಇಬ್ಬರ ಸ್ಥಿತಿಯಿದ್ದಂತೆ ಈಗ ಇವರಿಬ್ಬರ ಸ್ಥಿತಿಯಾಗಿತ್ತು. ಮಾತಾಡಲ್ಕೆ ಏವುದ ಕೊರತೆ. ರಾಧಾಬಾಯರು ಮಾತಾಡಿದ್ದಕ್ಕೆ ಉತ್ತರದ ಆಪಶ್ಯಕತೆ ಇದ್ದಿಲ್ಲ. ಅಕ್ಕವ್ಯವ ಸುಮ್ಮನೇ ಇದ್ದಳು. ರಾಧಾಬಾಯರೇ ಮತ್ತೆ ಮಾತಿಗೆ ಪ್ರಾರಂಭ ಮಾಡಿದರು.

“ ಎಷ್ಟು ದೊಡ್ಡಾಕೆ ಕಾಣಸ್ತೀಯರು, ನೀ ಕಳಿಸಿದ ಫೋಟೋ ನೋಡಿದ್ದರು ಗುರ್ತ ಹತ್ತತೆದ್ದಿಲ್ಲ ಸಹು. ” ಮುಂದಿನ ಕ್ಕೆಣವೇ ತಾವು ಈ ಮಾತು ಆಡಬಾರದಾಗಿತ್ತೆಂದು ರಾಧಾಬಾಯರ ಲಕ್ಷ್ಯದಲ್ಲಿ ಬಂತು. ಇದ್ದೊಬ್ಬ ಮಗಳನ್ನು ಚಿಕ್ಕನಳಿದ್ದಾಗ ಡೂರ ಕಳಿಸಿ ದೊಡ್ಡ ವಳಾಗುವವರಿಗೆ ದೂರಿಟ್ಟು, ಈಗ ನೋಡಿದಾಗ ದೊಡ್ಡವಳಾದದ್ದಕ್ಕ ಆಶ್ಚರ್ಯ ಪಡುವುದು. ಬೆಳಿಗೆಯ ಹುಡಿಗೆ ಬೆಳಿಯುವುದನ್ನು ನೋಡಿ ಅಕ್ಕರೆ ಪಡುವವರು ಯಾರೂ ಇರಬಾರದೇ. ಮತ್ತೆ ತುಸು ಹೊತ್ತು ಸ್ತುಭ್ರತೆಯೇ ಸಾಗಿತು.

“ ಬಾಳಾಟ ಆ ಗುಳ್ಳಾಟ ಡಬ್ಬಿ ತಗೋರಿತ್ತಿಕ ಅಲ್ಲಿ ಕವಾಟಿನ ಮ್ಯಾಲ್ಟ ಅದ್ದ ” ರಾಧಾಬಾಯರಿದು ಮೂರನೆಯ ಪ್ರಯತ್ನ. ಅಕ್ಕವ್ಯವ ಚಟ್ಟನೇ ಎದ್ದು ಅವರು ಹೇಳಿದ ಗುಳಿಗೆಯ ಡಬ್ಬಿಯನ್ನು ತಂದಳು. “ ಹೂಂಡ - ಬಂಡ ತಗಿ. ಬಾಯಾಗಿದು ಬಂದ ನಾಕಾಞ್ಜಿ ಇಲ್ಲ ಹಾಕುತ್ತ ತೀರತು. ” ರಾಧಾಬಾಯರು ನೀರು ಕುಡಿಯುವಾಗ ತುಸು ಎದ್ದು ಕುಳಿತರು. ಆಗ ಅವರ ಕೈಗಳು ಹೊರಬಿದ್ದವು. ನೋಡಿ ಅಕ್ಕವ್ಯವನು ಎಡೆ ಒಡೆದು ನೀರಾಯಿತು. “ ಅವ್ವುತ್ತ - ” ಎಂದು

ಕೂಗು ಆ ಎರಡೂ ಕೈಗಳನ್ನು ಹಿಡಿದು ತನ್ನ ಗ್ರಹಕ್ಕೆ ಹಚ್ಚಿ ಕೊಂಡು ಅಳಹತ್ತಿದಳು.

“ಹೂಂಡ - ಅಕ್ಕು, ಅಕ್ಕು, ಸುಮೃನಾಗು - ದಿನದ ಸಾವು. ಎಷ್ಟುಂತೆ ಅಳತೀ - ಹೋದ ಜನ್ಮದಾಗ ಮಾಡಿದ್ದೆ ನಾವು ಈಗ ನಭೋಗಸ್ತೇನಿ. ಬಂದ್ರ ಜನ್ಮದಾಗ ತೀರಿ ಹೋಗಲಿ ಎಲ್ಲಾ - ” ರಾಧಾಬಾಯರು ಅಕ್ಕುವ್ವನ ಸಮಾಧಾನ ಮಾಡುತ್ತ ಅಂದರು.

“ಅವ್ವು ನಾ ಬರಲೇಸದ ಈ ಪದ್ದಕ್ಕನ ಜೋಡಿಗೆ ನಿನ್ನ ಹತ್ತರ ಕೂಡಲ್ಕ್ಕೂ! ” ಅಕ್ಕುವ್ವ ಕೇಳಿದಳು.

“ನೀ ಯಾಕೆ ಮತ್ತು. ಪದ್ದಕ್ಕಿದ್ದಾಗ್ಡ ಸಾಕು. ಪಾರ್ತಿ ಗುಣವಂತಿ. ನಾ ಇಷ್ಟ ಹರಹಾಯೈಸ್ ಆಕಿ ಮಾನ್ಯಲ್ದ - ಪಿಟ್ಟ ಅಂತ ಮಾತಾಡಿದಿಲ್ಲ. ಇನ್ನು ನಿನ್ನ ದೂ ಶಪಯೋಗ ಆಗಲಿಕ್ಕಿಲ್ಲ ಅಂತ ತೀರಿಬಾಡುದ್ದ. ಅವರಿಲ್ಲದಾಗ ನೀ ಇದ್ದೀ ಅಲ್ಲ ಮತ್ತು - ” “ರಾಧಾಬಾಯರು ನಕ್ಕರು. ಅಕ್ಕುವ್ವನಿಗೆ ಹಿಡಿ ಮಾಂಸ ಬಂದಂತಾ ಯಿತ್ತು.

ಪದ್ದಕ್ಕ ಮೆರ್ಮೆತೊಳಕೊಂಡು ಬಂದಳು. ಅಕ್ಕುವ್ವನೂ ತುಸು ಹೊತ್ತಿನ ಮೇಲಿ ವಧ್ದಳು. ಆ ಮುಂದೆ ಇದೇ ಪ್ರಕಾರ ಮುಂಜಾನೆ ಗು ರ ಸಮಾರಕ್ಕೆ ಅವಳಿಗೆ ರಾಧಾಬಾಯರ ಭೀಟ್ಟಿಯಾಗುತ್ತಿತ್ತು. ನೇಳಿ ತಪ್ಪಿತೆಂದರೆ ಭೀಟ್ಟಿ ಮರುದಿನಕ್ಕೇ ಬೇಳುತ್ತಿತ್ತು.

೨

ವೆಂಕಯ್ಯನ ಅಂಗಡಿ

ಉರುಳೊಳಗಿನೊಲ್ಲಿ ಯಾರೂ ಎದ್ದಿದ್ದಿಲ್ಲ. ಗುರುಭಟ್ಟು ಆಗಲೇ ವೆಂಕಯ್ಯನ ಅಂಗಡಿಯ ಬಾಗಿಲ ತಟ್ಟಿದ. “ ವೆಂಕಪ್ಪಾ ವೆಂಕು ” ಒಳಗಿನಿಂದ ಯಾರೂ ‘ಟ’ ಕೊಡಲಿಲ್ಲ. ವೆಂಕಾಟ - ಬಾಗಿಲ ತಗಿ ಬಾಳಾಟ. ” ‘ಹಾಂ’ ಇಲ್ಲ, ‘ಹಂ’ ಇಲ್ಲ.

“ ವೆಂಕಟರಮಾಟ - ವೆಂಕಣಮರಿಟ - ” ಗುರುಭಟ್ಟುರ ಸಹಸ್ರನಾಮ ಸಡೆದೇ ಇತ್ತು. ಕೊನೆಗೊಮೈ “ ಯಾರವರು ! ” ಎಂದು ಒಳಗಿನಿಂದ ಕೇಳಬಂತು. ಬಾಗಿಲು ತೆರೆಯಲಿಲ್ಲ. “ ಬಾಗಲಕ-ಬಾಗಲಕ ” ಎಂದು ಬಂದೇ ಸವನೇ ಸಡೆಯಿತು. ಯಾರೋ ಶ್ರೀಮಿದ್ದು ಕೇಳಬಂತು. ವೆಂಕಯ್ಯನಂತೂ ಅಲ್ಲ. ಪೆಟಿಗೆ ತಪ್ಪಿತೋ ಏನು ಮತ್ತು ! - ಇದೇ ಆ ಜೋಡುಕಬ್ಬಿಯ ಮನೆ - ‘ಸ್ವಾಜ್ಞಿ ಟೀ ಕ್ಲಬ್ ’ ಅಂತ ಬರೆದಿರುವ ಬೋಡುF - ಇದರ ಮೇಲೇ ‘ಅ’ ಬರೆದದ್ದು ಕಾವುಗಿ ವೆಂಕಯ್ಯ ಭಟ್ಟರಿಗೆ ಹಿಂದಿನ ಲೆಕ್ಕೆ ಕೇಳಿದ್ದು. ಅಥವಾ ಯಾರಿಗೆ ಗೊತ್ತು - ಮಾಫಮಾನ ಬೇರೆ ತೀರಿತ್ತು. ಆದರೂ ಭಟ್ಟರು ಕಂಣಾ ಮೂಚ್ಚಿ ಬಾಗಿಲ ಬಡಿಯಲಕ್ಕೇ ಹತ್ತಿದರು. “ ಭಟ್ಟ ರೇಸು ! ನಿದ್ದಿ ಗಿದ್ದಿ ಇಲ್ಲಿಟ ಇಲ್ಲಿಟ ನಿಮಗ್.” ಈಗ ಮಾತಾಡಿದವ ವೆಂಕಯ್ಯ.

“ ಹಾಂಗಾಣಕಂತಿಯಪೋ - ಈಗ ಬಂದದ್ದು ನಿದಾಣಗ ಮತ್ತು. ” ಅಷ್ಟು ರಲ್ಲಿ ಬಾಗಿಲ ತೆರದ ಸಪ್ಪಳ ಕೇಳಬಂತು. ಆದರೆ ಅದು ಹಿತ್ತಲ ಬಾಗಿಲು. ಭಟ್ಟರಿಗೆ ಸಿಟ್ಟು ಬಂತು. “ ಹೇಳುವ ದಕ್ಕೇ ಕೇಳುವದಕ್ಕೇ ಇದು ಸಮಯವಲ್ಲ ” ಎಂಬ ಪೋಕ್ತು ವಿಚಾರ ಮಾಡಿ ತಮ್ಮ ಸಿಟ್ಟಿಗೆ ಬುದ್ಧಿ ಹೇಳಿದರು. ಹಾಗೂ ಹೇಗೂ ಆಗಿ ಒಮೈ ಮುಂದಿನ ಬಾಗಿಲ ತೆರೆಯಿತು. ಭಟ್ಟರು ಒಳಗಂತೂ ಹೊಕ್ಕುರು. ಒಳಗೆ ವೆಂಕಯ್ಯನ ಹೊತ್ತುF ಯಾರಿರಬಹುದೆಂದು

ಸೋಡಿದರು ! ಯಾರೂ ಇದ್ದಿಲ್ಲ. ಸುಳ್ಳೇ ಭಾಸವಾಗಿರಬಹುದು. ಆದರೂ ಯಾರೋ ಪದ್ದಿರಬೀಕೆಂಬ ಕಲ್ಪನೆ ಹೋಗಲಿಲ್ಲ. ಸದುಮನೆ ದಾಟಿ ಹೋಗುವಾಗ ಅಡಕಲ ಕೋಣೆಯಿಂದ ಮತ್ತೆ ಕೈನ್ಯದ್ವಾರೆ ಕೇಳಿ ಒಂತು. ಇದ್ದಿರಬಹುದು ವೆಂಕಯ್ಯನ ಮನೆಯವರು ಎಂದು ಸಮಾಧಾನ ಹೇಳಿಕೊಂಡರು. ಆದರೂ ಈ ಮನೆಯವರು ಯಾರು ಎಂಥನರು ಎಂಬುದು ತಿಳಿದಿದ್ದರೆ ನೆಟ್ಟಿಗಾಗುತ್ತಿತ್ತೊಂದೇ ಏನೋ.

ಭಟ್ಟರು ಅಡಿಗಿಯು ಮನೆಯಸ್ವ ಸುಲಗಿಯು ಆವೇಶದಲ್ಲಿಯೇ ಹೊಕ್ಕಾರು. ಆದ ಮಾಡ ನೇಲವು ಒಂದಸ್ವಾ ಬೆಡಲಿಲ್ಲ. ಎಲ್ಲಾ ತಿರಿವ ಹಾಕಿದರು. “ ಏನರ್ವ ಬೇಕಾಗೇನ ಸಿಮಗ್ನ ? ” ವೆಂಕಯ್ಯ ಒಲೆಗೆ ಉರಿ ಚೊಚ್ಚುತ್ತು ಬದರಿಕೊಂಡ.

“ ಏನು ಬೇಡಲು ನಿನ್ನ ಬಳಿಗೆ ಬಂದೂ ನೀನಿತ್ತ ಸೌಭಾಗ್ಯ ನಿಬಿಡಮಾಗಿರಲಿಕ್ಕೆ ಎಡ್ಡು ” ಎಂದು ಹಾಡುತ್ತು ಮತ್ತೆ ಮಾಡದ ತಳ ಕಿತ್ತ ಹತ್ತಿದರು.

“ ನೀವು ಒಂದ ಕಡೆ ಸುಮೃಸ್ತ ಕೂಡಿ, ಸೋಡಿಜಾಂಡ ನಾ ಎಲ್ಲಾ ಕೊಡತೇನಿ ” ವೆಂಕಯ್ಯ ಒಮ್ಮೆ ಒಡನುಟಿದೆ. ಭಟ್ಟರ ಸಮಾಧಾನವಾಯಿತು. ಅವರು ಒಂದು ಮನೆಯು ಹೇಳಿ ದೇವರಂತೆ ಕ್ಯಾ ಜೋಡಿಸಿ ಕುಳಿತುಕೊಂಡು “ ಬಿಸೇತ್ - ಚ - ಚ - ಚ - ಹಾ - ” ಎಂದು ಬೇಡಿಕೊಂಡರು.

“ ಕೊಡತೇನಿನ್ನು ಮಾತಾಡಬ್ಬಾಡರಿ. ” ಎಂದು ವೆಂಕಯ್ಯ ಪಾತೇಲಿಯಲ್ಲಿ ಎರಡು ಕಪ್ಪಿನಷ್ಟು ಎಸರು ಸುರಿಷದ. ಚಹಾ ಸವಿಾ ಚೀನ ಆಗಿತ್ತು. ಚಹಾ ಕುಡಿಯುವಾಗ ಭಟ್ಟರು ವೆಂಕಯ್ಯನ ಕಿವಿಗೆ ಹತ್ತಿದರು. “ ಎಲ್ಲಿನೊ ಸಂಸಾರ ಹೂಡಿಯಲ್ಲೋ ಮತ್ತು ! ” ವೆಂಕಯ್ಯ ಮಾತು ಹಾರಿಸಿ “ ನಮ್ಮುರವರೇಳಿ. ಇಲ್ಲಿ ಮಾಮಲೇ ದಾರ ಕಜೇರಾಗ್ತ ಕೆಲಸದ್ದ ಅಂತ ಬಂದಾರ. ” ಭಟ್ಟರ ಸಮಾಧಾನ ವಾಗಲಿಲ್ಲ. ಆದರೂ ವೆಂಕಯ್ಯನ ಸಂಗತಿ.

ಬೆಳಗಾಯಿತು. ಗರ್ವಿಗರ ಗಂಗೆ ಒಂದಳು. ಭಟ್ಟರು ಹಾಲಳಿಯಲ್ಲಿ ಪಾತೇಲಿ ತೆಗೆದುಕೊಂಡು ಅವಳ ಮುಂದೆ ಒಂದು ಕುಳಿತುಕೊಂಡರು. ಹಾಲಳಿಯು ವದಾಯಿತು. ಬುಟ್ಟಿಯಲ್ಲಿ ಕೃಷಾಕಿ, ಭಟ್ಟರು ಒಂದೊಂದು ಸಾನೂಸು - ಪಲ್ಲಿಕಾಳು ಹೊರಗೆ ತೆಗೆದಿದ್ದ ಹತ್ತಿದರು. ಗಂಗೆ ರೇಗಿದಳು.

“ತೀರೀರಿ ತೀರೀರಿ. ಹಾಳಹಸರಲ್ಲಿ ಕೈ ಯಾಕಬಾಣಿ ”

“ಎಡ ನಾವು ಫೋಲೀಸರು. ಕಳವಿನ ಮಾಲ ನೇರ್ಲಿಡತೀವಿ ”

“ನಾ ಕಳ್ಳಿ ಅಲ್ಲ ತರಿತ ತರಿ ಸಮ್ಮ ವಾವಲೊಕ್ಕುನ್ನಡ ”

“ವಾವಲ್ಲಿ ! ಸಾಕೇನ ವಾವಲಿ ! ಅದೆಲ್ಲ ಸುಖ್ಯಾ. ಫೋರು ತಡ ಮಾಡಿ ಹಾಲ ತಂದದ್ದುಕ್ಕು ಏರಡ ವರ್ಷ ಘಾತಿ ಶೀಕ್ಕು ಕೊಡತೀವಿ ನಿಂದು ”

“ಅವ್ಯಾ ! ಪಾಶ ಕೊಂಡಾಕ್ಕ ನಾ ಏನ ವಾಡಿದ್ದು ! ರೊಕ್ಕು ಬೇಡಿದ್ದು ಅಂದು ಏನಾರ ಒಳಗ್ಗ ತಗದ್ದು ”

“ರೊಕ್ಕು ಎಲೆನ್ನೀಡಿ ಹೇಗೆಕಾವು ! ಬೇಕ್ಕ ! ಇದು ತೆಗೆಂತೀ ಕೇಲೀ ಕೈ. ”

“ಹೂಂ ! ಉರೆಳ್ಳು ಮಾವಂಡು ನೇರಿ ಇಲ್ಲಿ ಯಾವಂದು ! ಬಾಯ ಮಾತ್ರ ಹೇಳಾಕ ಏನಾಗಕ್ಕೆತಿ ! ತರಿ ತರಿ. ಬಳಿ ಇಬ್ಬ ಗೊಂತೀನಿ ! ”

“ಆ ಪರದೇಶಿ ಬಳಿ ತಗೊಂಡೇನ ಸುಟ್ಟಿ ! ನಾನ್ದ ಮುಂಬೈಗ ಹೇಳಬಾಗ ತರತೇನಿಸಿ ಎತ್ತಾವು ಬೇಕಾಡಂತಾವು. ” ಗಂಗೆ ಭಟ್ಟರನ್ನು ಕೇಳುವವಳಳ್ಳ. ಭಟ್ಟರಾದರೂ ಕಡಿಮೆಯಲ್ಲ. ಸಡೆಯು ತ್ತಿತ್ತು ದಿನ ಹೀಗೆ. ಅಷ್ಟರಲ್ಲಿ ಭಟ್ಟರ ಗೆಳೆಯರಲ್ಲಿ ಒಬ್ಬೊಬ್ಬ ಬರಹತ್ತಿದ. ಗಂಗೆ ಗಡಬಡಿಸಿಗೊಂಡು ಹೇಳಿದಳು.

“ಒಹ್ಹೋ ! ಗುರುಗಳೀನು ! ಒಂದೀರಲ್ಲ ! ಒಂದು ದಿನ ಬಿಡಬೇಕು ಇಲ್ಲಿ ಬರೇಂದುಬ್ಬ ! ಸಾವರ ಕೆಲಸಕ್ಕು ಹೇಳಬೇರತಾರ

ಜನರು; ಇಟ್ಟು ಮಗಡ ತನ್ನ ಮಾರಿ ಅವರೆದುರಿಗೆ ಶಕ್ತಾ ಕೊಡ
ಲುಕ್ಕು”

“ ಏನ ಸರಿ ಮಾರಿ ಮಕ್ಕಳು ಹೇಳಿತೋ ಹಾಂಗಿಲ್ಲ ” ಭಟ್ಟುನು
ಅಂದರು. ಇಸ್ತೂ ಮಾರು ನಾಲ್ಕು ಜನ ಬಂಡೀ ಬಿಟ್ಟುತ್ತು. ಯಾರಿ
ಗೇನು ತಿಳಿಯಿತು ಅದನ್ನುಂದುಕೊಂಡರು. ಭಟ್ಟರು ಶಾಂತವಾಗಿ
ಕುಳಿತ್ತಿದ್ದರು. “ ತೀರಿತೆ ಒಮ್ಮೆ ಎಲ್ಲಾ ಅಂದುಕೊಳ್ಳಿತ್ತೋದು ! ಈಗು
ತೀರಿಸಿಕೊಳ್ಳಿ ಮತ್ತು ಹಾಂಗ ಪೀಂಗ ಅಂದೀರ !

“ ರಾಮಣ್ಣ, ಈ ಭಟ್ಟನ್ನು ಕಳಸಬಾರದ್ದು ಸುಜಗಾಡ
ಗಟ್ಟಿಗೆ ! ಮಾಡಸವರಾಗ್ಯಾರು ಇಲ್ಲ ಸಮ್ಮ ಚಿಪ್ಪಬಟ್ಟರು ಹೋದಾಗಿ
ನಿಂದ. ”

“ ಈಗು ಕಳಸ್ತೇರಾಗ್ಯಾ ! ಅಲ್ಲರ್ಹ್ಯಾ ಒಬ್ಬನ್ನ ಮಗಡ ನಾನು
ಸಮ್ಮ ಪ್ಪಾಗೆ. ಸಂಸಾರದಿಂದು ಎಷ್ಟಿಸೇ ಪಡೆಯೇಕಂತೇರಾಗ್ಯಾ ! ”

“ ಮಸ್ತ ಸಂಸಾರ ಅಳತೆದ್ದ !

“ ಈಗಿಲ್ಲ ಮದಿವಾಗ್ಯಾತೆಂದ್ರದ ! ”

“ ಸ್ಥಳ ಸೆಟ್ಟಿಗದ ಹುಡಿಗೆ ಸುಖಾ ಬಡತಾಳ. ”

“ ಅಲ್ಲಿರೂ ಅಂತಾರಾಯರ ಮಗಳಾಗ್ಯಾಕ ಮಾಡಿಕೊಳ್ಳೋ
ದಿಲ್ಲ ! ಕೇಳಿ ಸೇಂಡಪೇಕು ! ”

“ ಕಲಿತ ಹುಡುಗೇರನ ಯಾವ ಮಾಡಿಕೇಂಡಾನಲ !
ಜಾತಿಗೆ ನೇಡೇದೋದಿಲ್ಲವರು. ನಾ ಸಂಘಾರಕ ಇಡ್ದೇನಿ - ”

“ ಹಾಂಗಾರ ಆ ಪದ್ದಿನ್ನು ಮಾಡಿಕೇಂ ”

“ ಅಯ್ಯೋ ಯವಾಗ್ಯಾ ? ರಾಯರೇನು ಮಾಡಬೇಕು ! ”

ಎಲ್ಲರೂ ಯೈಶ್ವರ್ಯಂದು ಸಕ್ಕರು. ಮಾತು ರಂಗಿಗೆ ಬಂತು.
ಉರೋಹಗಿನ ಹೊಲಗೇರಿ ಗಟ್ಟಾರ ಎಲ್ಲ ತೊಳಿದದ್ದಾಗ್ಯಾಯಿತು. ಹೀಗೆ
ಸಡೆಯುತ್ತಿತ್ತು. ಅಷ್ಟುರಲ್ಲಿ ಇವರೆಲ್ಲರ ಪ್ರಮುಖ ರಂಗಣ್ಣ ಬಂದ.

ಆತನಿಗೆ ಈ ಜನರ ಉಪದಾಸ್ಯಕ್ಕಿಟನ ಸರಿ ಬರುತ್ತಿದ್ದಿಲ್ಲ. ಈ ಸಿರು ದೊರ್ಕೆಗಿರಿ ಜನರನ್ನು ಬಟ್ಟುಹಾಕೆ ಬಂದು “ಕ್ಲಬ್” ತೆಗೆದಿದ್ದು. ಬಂದು ವಾಚನಾಲಯ ಸಡೆಸಿದ್ದು. ಉರ್ಭಾಳಗಿನ ರಾಮಸವವೀ, ಸವರಾತ್ರಿ ಮುಂತಾದ ಉತ್ಸವಗಳು ಈ ಕ್ಲಬ್‌ನ ಪರವಾಗಿಯೇ ಸಡೆ ಯುತ್ತಿದ್ದವು. ನವರಾತ್ರಿ ಬಂದೆರಡು ನಾಟಕಗಳನ್ನೂ ಆಡಿ ತೊರಿ ಸುತ್ತಿದ್ದರು. ಈ ವರ್ಷ ರಂಗಣ್ಣನೇ ಬರೆದ “ಬಖ್ರವಾಹನ” ನಾಟಕವನನ್ನಾಡಿ ತೊರಿಸುವವರಿದ್ದರು. ತಾಲೀಮು ಸುರು ಆಗಿತ್ತು. ಆದರೆ ಇವರ ಕ್ಲಬ್‌ನ ಮನೆ ಡಾ. ಭುಜಂಗರಾಯರು ಬಾಡಿಗೆಯಿಂದ ಹಿಡಿದಿದ್ದರಿಂದ ಆ ಮನೆ ಇಡಬೇಕಾಗಿತ್ತು. ಮತ್ತೊಂದು ಸೋರ್ತು ದ್ದರು. ರಂಗಣ್ಣ ಬಂದೆರೂಡಲೆ ಎಲ್ಲರೂ ಆತನ ಸುತ್ತುಲೂ ಮುತ್ತಿದರು.

“ಯಾಕ ರಂಗಣ್ಣ ! ಮನೇದು ಗೊತ್ತು ಮಾಡಿದಾಗ್ನಿ ! ಬಾಡಿಗೇನು ? ”

“ನಾವು ಕೊಟ್ಟುದ್ದೂ ಅವರು ತಗೆಂದರ್ದು. ಕೀಲೀಕ್ಕೆ ಯಂತೂ ತಂದೇನಿ.”

“ಅಲ್ಲ ರಂಗಣ್ಣ ಅದು. ನೀ ಹೇಳ ಮತ್ತು. ಆ ಬಾಟಿಲೀಕಾ ಬೂಜನ್ನೂ ಓಡೆಸಿದ್ದರ – ಮನೀ ತೆರವ ಮಾಡಸೋದೆಷ್ಟೊತ್ತೊತ್ತೊತ್ತು ! ಮಾವಿನ ತೊಪು ತೆರವ ಮಾಡಸಲ್ಪಾ ! ” ಭಟ್ಟರು ಉತ್ತೇಜಿತರಾಗಿ ಅಂದರು. ರಂಗಣ್ಣ ಬರಿ ನಕ್ಕಿ ಬಟ್ಟ. ಭಟ್ಟರಿಗೆ ಈ “ನೇಮನ್ತು” ಪಕ್ಕ ಸೇರುತ್ತಿದ್ದಿಲ್ಲ.

“ಅಂತಾರಾಯರು ನನ್ನ ನಾಟಕಕ್ಕೂ ಅಂತ ಹತ್ತು ರೂಪಾಯಿ ಪಟ್ಟ ಕೊಟ್ಟಾದ. ವಾಚನಾಲಯಕ್ಕೂ ನೂರು ರೂಪಾಯಿ ಕೊಡತೇನಿ ಅಂತ ಹೇಳಾಗ್ಗರ ” ರಂಗಣ್ಣ ಹೇಳಿದ.

“ಏನ್ ಅನ್ನ ರಾಯರು ದೊಡ್ಡ ಮನಸ್ಸಿನವರು ಸೋಡು”, ಭಟ್ಟರು ಮುಕ್ತಕಂರದಿಂದ ಸ್ತುತಿಸಿದರು. *

ಆ ಮಾತ್ರ ಈ ಮಾತ್ರ ಸಡೆದನ್ನು. ಜಹಾ ಮುಗಿಯಿತು. ಒಬ್ಬಬಿಂಬರೇ ಸಾನ್ನಿಷ್ಕೆಂದು ಸದಿಯ ದಾರಿ ಹಿಡಿದರು.

ಲ

ಗೆಳತಿಯರು

ಅಕ್ಕಪ್ಪ ಮನಸೆಗೆ ಒಂದು ಈ-ಗೂ ದಿನ ಆಗಿದ್ದವು. ಕೋಣೆಯಲ್ಲಿ ಕುಳಿತುಕೊಳ್ಳುವುದೇ ಒಂದು ಉದ್ದೇಶಗೆ. ಮೈಸೂರಲ್ಲಿಯ ವಸತಿಗೃಹದ ಬೀಎಸಪೆಲ್ಲಿ ಈ ಬೀಎಸನೆಲ್ಲಿ! ಅಲ್ಲಿ ಅದೇ ಮನಸೆಯಾಗಿತ್ತು. ಇಲ್ಲಿ ತನ್ನ ಸ್ವಂತದ ಮನಸೆಯು ತನ್ನ ದಲ್ಲವಾಗಿತ್ತು.

ವಸತಿಗೃಹದ ಬೀಎಸಪೆಂದರೆ ಒಂದು ಹೂವಿನಿಂದ ಮತ್ತೊಂದು ಹೂವಿಗೆ ಹಾರಾಡುವ ಒಂಣಬಂಣದ ಬೀಎಸ. ನಿಯಮಿತ ಖಾಟ, ಉಡಿಗೆ, ವಾಯಾವು, ಅಭಾಸ ಇವುಗಳೇ ಈ ಬೀಎಸಮಂದಿರದ ವೆಚ್ಚಿಲುಗಳು.

ಮಾತೃಸುಖವೇ ಇಲ್ಲಿದಾಗ ಏನಿದ್ದೇನು ಘಳ! ರಾಧಾಬಾಯರು ಅಕ್ಕಪ್ಪನನ್ನು ತಮ್ಮ ಹತ್ತಿರ ಯಾವ ಸೆವಧಿಂದೂ ಬರಗೊಡುತ್ತಿದ್ದಿಲ್ಲ. ಸ್ವಭಾವ ಮೊದಲಿಸಿದ ಸ್ವಲ್ಪ ದೂರ ದೂರಾಗಿರುವುದೇ. ಉರಲ್ಲಿಯೂ ಯಾರನ್ನೂ ಹಚ್ಚಿಗೊಂಡಿದ್ದಿಲ್ಲ. ಈಗಂತೂ ಜಡಿಸಿ ಸೀಡಕತನ. ಅಕ್ಕಪ್ಪನಿಗೆ, ಶುಶ್ರಾವೆ ಮಾಡಬೇಕೆಂಬ ಹಂಬಲ. ರಾಧಾಬಾಯರ ಯಟವೇ ಬೇರೆ. ಯಾವ ಮಾತಿಗೂ ಪದ್ದಕ್ಕು ಬೇಕೇ ಬೇಕು. ಏನೋ ಹುರುಪ್ಪಿನಿಂದ ರಾಧಾಬಾಯರ ಹತ್ತಿರ ಕುಳಿತು ಏನಾದರೂ ಕೆಲಸ ಮಾಡಹೋದರೆ ಅವರು ಹರಿಹಾಯುತ್ತೇ “ ಪದ ಆ ಕೆಲಸ- ಪದ್ದಕ್ಕುಸ್ವಾಭಂದಕ್ಕಿಟ್ಟಿಲ್ಲ ” ಅಂತೆ ಅನ್ನುತ್ತಿದ್ದರು. ಅಕ್ಕಪ್ಪ ಖತಿಗೊಂಡು ತನ್ನ ಕೋಣಿಯ ಹಾದಿ ಪಿಡಿಯುತ್ತಿದ್ದಾರು. ಅಲ್ಲಿ ಒಮ್ಮೆ ಮುಕ್ಕಂತಿರದಿಂದ ಅತ್ತಿರೆ ಅವಳ ದುಃಖದ ಖಾರ ಅನ್ನೇ ಕಡಿಮೆಯಾಗುತ್ತಿತ್ತು. ರಾಧಾಬಾಯರ ಕೋಣಿಯಂದ ಹೊರಬಿದ್ದ ಪದ್ದಕ್ಕುಸ್ವಾಭಂದಕ್ಕಿಟ್ಟಿಲ್ಲ ಅವಳಕ್ಕೆನ್ನು ನೋಡಿದರೂ ಸಾಲಾಪಾಗಿ, ಅಕ್ಕಪ್ಪ ಅವಳನ್ನು ತನ್ನ ಕೋಣಿಗೊಯ್ದು ತಾಸುತಾಸು ಮಾತಾಡುತ್ತ ಕುಳಿತುಕೊಳ್ಳುತ್ತಿದ್ದಾರು.

ಸೆಕ್ಕವಿಗೆ ಸಿಗದಿದ್ದರೆ ಪುಸ್ತಕಗಳಿದ್ದವು. ಏನೂ ಇಲ್ಲದಾಗ ಇತ್ತೀಚ್ಚಿತ್ತ ಗಡಿಯಾರದ ಮುಕ್ಕಿನ ಬೆಸ್ವ ಹತ್ತುವುದು.

ಅಕ್ಕವ್ವ ಉರಿಗೆ ಬಂದ ಮೇಲೆ ಇನ್ನೂ ಯಾವ ಗೆಳತಿಯರ ಭೀಟ್ಟಿಗೂ ಹೋಗಿದ್ದಿಲ್ಲ. ಅವಳ ಗೆಳತಿಯರಲ್ಲಿ ಎಲ್ಲರೂ ಒಹುಶಿ ಮದುವೆಯಾಗಿ ಸಂಸಾರದಲ್ಲಿ ತೊಡಗಿದ್ದರಬೇಕು. ಕೆಲವರು ಅತ್ಯು ಮನೆಗೆ ಹೋಗಿದ್ದರು. ಕೆಲವರ ಮನೆ ಅಲ್ಲಿಯೇ ಇತ್ತು. ಸರಸೂ ಜೀವದ ಗೆಳತಿ. ಅವಳ ಗಂಡ ಬಾಬಣ್ಣಾ ಅಲ್ಲಿಯೇ ಇಂಗ್ರೀಜೀ ಶಾಲೆಯಲ್ಲಿ ಮಾಸ್ತರನಾಗಿದ್ದ. ಆತನು ಬಂಧತ್ತು ತಾಸಿಗೆ ಮನೆ ಯೋಳಿಗೆರುತ್ತಿದ್ದಿಲ್ಲ. ಅಕ್ಕವ್ವ ಕೃಷ್ಣನ ಕೂಡ ಹೇಳಿಕಳಿಸಿದಳು. ಮತ್ತಿಬ್ಬರು ಗೆಳತಿಯರು ಸರಸುವಿನ ಮನೆಗೇ ಬರಬೇಕೆಂದು ಗೊತ್ತಾಯಿತು.

ಅಕ್ಕವ್ವ ಉಟೆ ಮುಗಿಸಿಕೊಂಡು ವೋಟರಿನ ದಾರಿ ನೋಡದೇ ಸರಸುವಿನ ಮನೆಗೆ ಬಂದು ಬಿಟ್ಟಳು. ಅವಳ ಮತ್ತಿಬ್ಬ ಗೆಳತಿಯರೂ ಬಂದೇ ಬಿಟ್ಟಿದ್ದರು. ಅಕ್ಕವ್ವ ಮನೆಯೋಳಿಗೆ ಕಾಲ್ಪನ್ಕ ಕೂಡಲೆ ನೋಡುತ್ತಾಳೆ, ಅವರು ಮಾನವರೂ ಬಂದೊಂದು ದೊಡ್ಡ ಪುಸ್ತಕವನ್ನು ತೆಗೆದುಕೊಂಡು ವಾಚಸದಲ್ಲಿ ಒಳ್ಳೇ ಮಗ್ನಾರಾಗಿದ್ದರು. ಸರಸು “ಬಂದಾಯ್ಕ - ಬಾ.” ಇಷ್ಟೇ ಅಂದು ತನ್ನ ಬಿಡಿ ಸಲ್ಲಿ ತೊಡಗಿದಳು. ಏದು ನಿವಿಷಗಳಾದರೂ ಯಾರೂ ಮಾತಾಡಿ ಸಲಿಲ್ಲ. ಅಕ್ಕವ್ವನಿಗೆ ಈ ವಿಕ್ಷಿಪ್ತತನಿಂದ ಅಥವೇ ಆಗಲಿಲ್ಲ. ಸಿಟ್ಟು ಬಂತು. ಹಾಗೇ ಹಿಂತಿರುಗಿ ಮನೆಗೆ ಬಂದುಬಿಡಬೇಕೆಂದೆನಿಸಿತು. ಅಷ್ಟರಲ್ಲಿ ಏನೋ ಹೋಳಿದಂತಾಯಿತು. ಈ ನಾಟಕದ ಗುರಿ ತನ್ನ ಕಲಿಯುವಿಕೆ ಇದ್ದಿರಬಹುದೆಂದೆನಿಸಿತು. ಅವರ ಈ ಟೀಕೆಗೆ ಅಷ್ಟೇ ತೀಕ್ಷ್ಣವಾದ ಪ್ರತ್ಯುತ್ತರ ಕೊಡಬೇಕೆಂದು ಬಂದು ಕಾಗದ ತೆಗೆದು ಕೊಂಡು ಟಾಕಿನಿಂದ ಬಂದು ಚಿತ್ರ ಬರೆಯತೊಡಗಿದಳು. ಇಷ್ಟೇ ತೀನವರಿಗೆ ಹಿಡಿದಿಟ್ಟ ಸಗೆ ಬಡೆದು ಮನೆ ಅದುರಿತು. ಅಕ್ಕವ್ವನ ಚಿತ್ರ ಮುಗಿಯುತ್ತ ಬಂತು. ಮಾನವರೂ ನೋಡಿ ಚಕ್ಕಿತರಾದರು.

ಚಿತ್ರ ಮುಗಿಯಿತು. ಅಕ್ಕುವ್ವ ಅದನ್ನು ಸರಸುವಿನ ಕೈಯ ಲ್ಲಿ ಕೊಟ್ಟಳು.

ಈ ಚಿಕ್ಕದಲ್ಲಿ ನಾಲ್ಕು ವೆಂಣು ಸಿಂಹಗಳಿದ್ದವು. ಒಂದು ಸಂಣ ಕಿವಿಯದು. ಉಳಿದ ಮೂರರ ಕಿಪಿಗಳು ಉದ್ದಾಗಿದ್ದವು. ಕೆಳಗೆ “ನಾಲ್ಕು ವೆಂಣು ಸಿಂಹಗಳ ಸರ್ಕಾ! ” ಎಂದು ಬರೆದಿತ್ತು. ಚಿತ್ರದ ವ್ಯಂಗಾಧ್ಯ ತೇವುದನ್ನು ಅವರೆಂದು ಸೂಕ್ಷ್ಮರಿದ್ದಿಲ್ಲ. ಹಾರಿ ಯಾಂ ಅನ್ನವನ್ನರಲ್ಲಿ ಅಕ್ಕುವ್ವ ತಮ್ಮನ್ನು ಒಂದು ಸುಸಿದ್ಧ ಪಾರ್ಶ್ವಿನೇ ಯೋಳಿಸಿದ್ದನ್ನು ಕಂಡು ತಾವು ಇದೆಲ್ಲ ಜಲ್ಲಾದ ಹೇಳಿಸಲ್ಪಿ ಉದ್ದೀ ನೆಂದು ಅವರಿಗೆನಿಸಿತು. ವೆಲೀರೆ ಕಷ್ಟಿತ್ತಿತು. ಅದರೂ ದ್ವಾರ್ಪಾಂಚಾಲಾ ಕ್ಕಳು; ಚಿಟ್ಟನೆ “ಅಯ್ಯಾ ಸಂಣ ಕಿವು ಸಿಂಹನ ಪಾಲಿಗೂ ಸರ್ಕಾ ಸೇನು ತಪ್ಪಲಿಲ್ಲ.” ಎಂದು ಅಂದುಬಿಟ್ಟಳು. ಮಾತಿಗೆ ಮಾತು. ಗೆಳತಿಯರೂ ನಕ್ಕು ಬಿಟ್ಟರು.

ತನ್ನ ಚಿತ್ರದ ಉರಲು ತನ್ನಸ್ಥೆ ತೀರೆ ಸುತ್ತಿ ಕೊಂಡೀತೆಂದ ಪರ ಕಲ್ಪನೆ ಅಕ್ಕುವ್ವನಿಗಿದ್ದಿಲ್ಲ. ಅಯಿತು. ಯಾರೆ ಕಂಣಾಗಳಿಂದ ಅನ್ನು ತೀರ್ಥಗಳೂ ಹರಿಯಲಾರಂಭಿಸಿದ್ದಾನ್ನು. ಇಂಥು ಮಾತ್ರಯ ಮುಹೂರ ತ್ರಿಪಂಚನ್ನು ಸಾಧಿಸಿಯೇ ನರಿಯು ನುಡುವೆಂಬಾಗುವದಂತೆ! ಕೂಡಿಟ ಮಂಗಳು ಮೈನುವಾರೆಯು ವರಕ್ಕೆಂಬ್ಬು ತಡ.

ಅದರೂ ಅಕ್ಕುವ್ವ “ನಾ ಯೋಗೇ ಒಂತೆಂಸ್ರವ್ವ ಮನ್ಯಗೆ” ಎಂದು ಹೊರಟೇ ಬಿಟ್ಟಳು.

“ಇಷ್ಟ ಹೇಳಬೇಕಂತ ಒಂದಿದ್ದೀನು! ” ದ್ವಾರಿ ಕೇಳಿದಳು.

“ಪಡ್ಡೆ. ಯಾರೆ ಕಾಡತೀರಿತ ಆಕಿಸ್ತು” ನರಸೂ ಅಂದಳು.

“ಯೋಗೆ ಚಡೆ. ಇಕ್ಕೆಂದ ಏರಪೂ ಹೊತ್ತಿ ಸಿಗತೆದ ಮನ್ಯಾಗಿ. ಅತ್ತಿತ ಮನ್ಯ ಸರ್ಕಾ ಕಂಡಿಲ್ಲನ್ನೂ.” ಚಿತ್ರದ ಸೇಜು ಯಮನಿಗಿನ್ನೂ ನಾಕಾಗಿದ್ದಿಲ್ಲ.

“ಸುಮ್ಮನ್ಯ ಕೂಡು ಚಡರು. ಮನ್ನು ಹತ್ತಿದ ಅರಿವಣ

ಇನ್ನೂ ಆರಿಲ್ಲ. ಬಂದಾಳ ಮಾತಾಡಲಿಕ್ಕೆ ಅಜ್ಞಿ ಹಾಗೆ. ” ಯವನಿ ಯಾರಿಗೂ ಅಂಚಿದ್ದರೂ ಸರಸಗೆ ಅಂಚುತ್ತಿದ್ದಳು. ಅವಕ್ಕೆ ಹೆಚ್ಚಿಗೆ ಮಾತಾಡಲಿಲ್ಲ. ಒಪ್ಪಂದವಾಯಿತು. ಅಕ್ಕನ್ನಾರು ಎಲ್ಲವನ್ನೂ ಮರಿತುಬಿಟ್ಟು ಗೆಳತಿಯರಲ್ಲಿಲ್ಲವೈ ಕೂಡಿಕೊಂಡಳು.

ಸುಖುದುಃಹಿದ ಮಾತುಕಥಿಗಳು ನಡೆದವು. ಅವರು ಸಂಸಾರ ವ್ಯೂಂದಿಗೆಯರು. ಹೆಚ್ಚಿ ಹೆಚ್ಚಿಗೆ ಮೂಸ ಅಸುಭವ. ಗೆಳತಿಯರಲ್ಲಿ ಕೆಲಚನರು ದೂರಷ್ಟ ಅತ್ಯುಂದರ ಕೈಯಲ್ಲಿ ಉರಿಯುತ್ತಿದ್ದರು. ಕೆಲವರು ಬಂಗಾರದ ಗೆಚ್ಚಿ ಕಟ್ಟಿ ನಲಿಯುತ್ತಿದ್ದರು. ಸರಸುವಿನ ಏರಡು ಮಕ್ಕಳು ಹೋಗಿದ್ದವು. ದ್ವಾರೀಗ ಏದರೂಳಗೆ; ಅದೂ ಚೊಳ್ಳಲ. ಯವನಿಯಂತೂ ಮೊದಲಿಗೆತ್ತಿ. ಮಾತಿಗೆ ಮೊದಲೇ ! ಅಕ್ಕನ್ನಾಗಾದರೂ ಈ ಏದಾರು ವರ್ಷಗಳಲ್ಲಿ ಹೋಸ ಗುರುಗಳಾಗಿದ್ದವು. ವಸತಿಗೃಹದಲ್ಲಿ ಇಡೀ ಆಯುಷ್ಯದಲ್ಲಿ ನೆನಪಿಡುವಂಥ ಸಂಗತಿಗಳಾಗುತ್ತವೆ. ಈಗ ಮನೆಯಲ್ಲಾದರೂ ಅಕ್ಕನ್ನಾಗಿ ಸುಖ ವಿದ್ದಿಲ್ಲ. ಅವರದೊಂದು ಪರಿ. ಆದರೆ ಇವಕ್ಕಾದೂ ಬಂದು ಪರಿ.

ನಾಲ್ಕುವರೆಯಾಯಿತು. ಸರಸೂ ಚಹಾ ಮಾಡಲಿಕ್ಕೆಂದು ಎದ್ದಳು. ಯವನಿಯಂತೂ ಎದ್ದುಬಿಟ್ಟುಳು. ಅಕ್ಕನ್ನಾಗಿಗೆ ಆಶ್ಚರ್ಯವೇ ನಿಸಿ “ ಕೂಡತ ಹೋದಿಕ ಅಂತ ” ಎಂದನ್ನುತ್ತ ಯವನಿಯನ್ನು ಕೈಪುಡಿದು ಕೂಡಿಸಿದಳು. ದ್ವಾರಿ ಯವನಿಯ ಕಡೆಗೆ ನೋಡಿ, ನಕ್ಕು “ ಹೋಗಲೆವ್ವ ಆಕ್ತ. ಮೊನ್ನೆ ನಾಗರಪಂಚಪುಗೆ ಕಾಲೇಜ ಇಲ್ಲಿಗೆ ಬಂದರದ ” ಎಂದು ಅಂದಳು.

“ ಹೋಗ್ಗೆ ” ಎಂದು ಯವನೆಕ್ಕು ಸಿಟ್ಟಿಸಿಂದ ನೋಡಿದಳು. ಕಿಡಿಗೇಡಿ ಅರೆನಗೆ ! ಅವಳಿಗೆ ಸಿಟ್ಟೇ ಬಂದಿಲ್ಲವೆಂದು ಹೇಳಿಬಿಟ್ಟಿತು. ತುಣಿಯಮೇಲಿನ ಕೆಂಪು ಉಕ್ಕೇರಿ ಎರಡೂ ಗಲ್ಲತುಂಬ ಸೂರಿಯಾಯಿತು. ಈ ದೃಶ್ಯ ನೋಡಿ ಅಕ್ಕನ್ನಾಗಿ ಕ್ಷಣಿಕೊತ್ತು ಮುಗ್ಗಳಾದಳು. ಅವಳ ಹೃದಯದಲ್ಲಿ ಬಂದು ತೆರಿ ಎನೋ ಅಲಾಳ್ಡಿ ಎಲ್ಲಿಯೋ ಇಲ್ಲದಂತಾಯಿತು.

ಜಹಾ ಮುಗಿಯಿತು. ಯಮಸ್ವಿಯನ್ನು ಹೊಗಗೊಡಬಾರ ದೆಂಬ ಒಳನಂಜೀ ಆಗಿತ್ತೇಂದು ತೋರುತ್ತದೆ. ಇಲ್ಲವಾದರೆ ಹರಟಿ ಗಳಿಗೆ ಪೂರ್ವಾಯದಿರಲಿಕ್ಕೇನಾಗಿತ್ತು!

ಸಂಜೀಯಾಯಿತು. ದ್ವಾರಿ ತವರು ಮನಸೆಗೆ ಬಂದವಳಾದರೂ ಚೈನಾಚ್ಚು ಲಭಸರು. ಯಮಸ್ವಿಯಂತೂ ಹೊರಡಲೇ ಬೇಕಾಗೆತ್ತು. ತಮ್ಮ ಮನಸೆಗೂ ಒಮ್ಮೆ ಬಂಪು ಹೋಗಲಿಕ್ಕೆ ಅಕ್ಕಪ್ಪನಿಗೆ ಹೇಳಿ ಇಬ್ಬರೂ ಹೊರಡರು. ತುಸು ಹೊತ್ತು ಕುಳಿತುಕೊಂಡು ಅಕ್ಕಪ್ಪನಾ ಹೊರಟಿಂದು. ಕುಂಕುಮ ಹಚ್ಚುವಾಗ ಸರಸೂ ಅಂದಳು, “ಅಕ್ಕು, ಹಾಗ್ಯಂಗ ಅದ್ದ ಹೊಸ್ತ ಅವುನ ಆಳಕಿ !”

“ಹೊಸ ಅವ್ಯಾ ! ಆಕಿನ್ನು ಎಲ್ಲಿಂದ ತಂದಿ ಮತ್ತು ? ”

“ನಿಮ್ಮ ಪದ್ದಕ್ಕಾಡು ! ನಾ ಅನೇಕು ದಿಲ್ಲಿಪ್ಪಾ, ಮತ್ತು ಮನ್ನೆ ಪುರಾಣದಾಗ ಸಡದಿತ್ತು ಮಾತು, ನನ್ನ ಕೆವಿಗೂ ಬಿತ್ತು. ”

“ಪುರಾಣದಾಗ ಇದನ್ನು ಹೇಳತಾರ ಕಾಣಸ್ತುದ ಆಚಾರು ! ಬಾಯಿ ಅದ್ದ ಭಕ್ತಾಸ್ತಾರ್ಥ, ತೇರಿತು. ಹಾಂಗೇನಾರ ಇದ್ದರ್ವ ನಾ ಇದ್ದೇನಲ್ಲ ಕೇಳಲಿಕ್ಕೆ ಅಂಣಾನ ”

ಅಕ್ಕಪ್ಪನಿಗೆ ಸಿಟ್ಟು ಬಂದಿತ್ತು. ಆಡರೂ ಸರಸೂ ಹಾಗೇ ಏನಾದರೂ ಹುಟ್ಟಿಸಿಕೊಂಡು ಹೇಳುವವಳಿಲ್ಲವೆಂಬದೂ ಗೊತ್ತಿತ್ತು. ಮುಂದೇನೂ ಮಾತಾಡದೇ ಹೊರಟಿಂದು.

ಮನಸೆಗೆ ಹೋಗುವಾಗ ಮನಸ್ಸು ಸ್ಥಿರವಿದ್ದಿಲ್ಲ. ಮನ ಬಂದದ್ದು ಗೊತ್ತಾಗಲಿಲ್ಲ.

೯

ಅಕ್ಕನ್ನ ಸೋಡಿದ ದೃಶ್ಯ

ಮನೆಯಲ್ಲಿ ಅಲ್ಲಿಗೆ ಇಲ್ಲಿಗೆ ಕಾರಣಸೂಮು ಇತ್ತು. ದೀಪ
ಹಚ್ಚಿದ್ದಿಲ್ಲ. ಅಡಿಗಿಯ ಮನೆಯೊಳಗೆ ರಂಗವ್ವಸೂ ಇದ್ದಿಲ್ಲ. ಅಕ್ಕನ್ನ
ತನ್ನ ಕೋಣೆಗೆ ಹೋಗಿ ಬಾಗಿಲು ಮುಖ್ಯಿಕೆಂಡು ಪಲಂಗೀಸ ಮೇರೆ
ಬೆಂದ್ದು ಕೊಂಡಳಿ. ವಿಚಾರಕ್ಕೆ ಪೂರ್ವದಲ್ಲಿ ಕಡೆಯಿಲ್ಲ.

“ಸರಸೂ ಹೇಳಿದ್ದು ಸುಳ್ಳಿದ್ದಿತು. ಅಂತಾ ಹೀಗಿದ್ದ
ದ್ವಾರಕ ! ಭೇ ! – ಖಾದಾಳ ಮಂದಿಗೆ ಉದ್ದೇಶ್ಯಗುಸೂ ಇಲ್ಲ. ಯಾರಿ
ಗೇನು ಘನರಿಷಿತಾರು ಸೇವುದ್ದಿಲ್ಲ. ಪದ್ದತಿನ್ನ. ಪಾಪ ಒಡಿಸ,
ಗಂಡ ಸತ್ತಾಕೆ. ಒಂದು ಪಕ್ಕ ಕಡುಸು. ಪಸಂದರೂ ಯಾರ ಚೈನ್
ಹಿಡಿಯವರಿಲ್ಲ. ವಾಟಿದರ್ದು ಇಲ್ಲದ ತರ್ಕಾಸೂ. ರಸ್ತೆಂದ ಮಾನ್ಯಲ
ಬಿದ್ದಾಳ ! ಯಾಟ್ಯಿತಾರ ಏನಾರು! ಪಾಪ ಅವ್ವಸ ತಲ್ಲಿಂಬು ಒಟ್ಟಿರು
ದಿಲ್ಲಾ. ಅವ್ವಸೂ ಆಕ ಮಾನ್ಯಲ ವಸವನ ಮಾಡತ್ತಿರತಾಳ. ಸುಮೃಸಿರ
ತಾಳ ಪಾಪದ. ಇದು - ಇದು ಅವ್ವಗ ಗೋತ್ತಾಗದ್ದ ಇರ್ಮೇ
ಮಾತ್ತಲ್ಲ, ಇಂತಿದ್ದಿಲ್ಲ; ಅವ್ವ, ಇಲ್ಲ ಸುಳ್ಳಿ ಅದ್ದ - ”

ವಿಚಾರವಾಡುತ್ತ ಕಾಗೆ ಎಷ್ಟೇತ್ತು ಕುಳಿತ್ತುಕೊಳ್ಳುತ್ತೀ
ದ್ವಾರಕೇ. ಇಷ್ಟೇತ್ತು ಕತ್ತಲಲ್ಲಿಯೇ ಕುಳಿತ್ತುಕೊಂಡಬ್ಬ ಈಗ
ಆವಳ ಲಕ್ಷ್ಯಕ್ಕೆ ಬಂತು. ಸುಳ್ಳೀ ವಿಚಾರವಾಡಿ ಹೊಗಾಡಬಾರದೆಂದು
ಸಿಕ್ಕಿಯಿಸಿ ಉಂಟಕ್ಕೆಂದು ಅಟಗೆಯ ಮನೆಗೆ ಹೊರಟಿಳಿ. ಅಂತಾರಾ
ಯಾರದು ಒಪ್ಪತ್ತೇ ಉಂಟ. ಅಕ್ಕವ್ವಸಿಗಾಡರೂ ಉಂಟಿದ ಅವಸರವ
ರುತ್ತಿದ್ದಿಲ್ಲ. ರಂಗವ್ವಸ ಅಡಿಗೆ ವೆರಪಣಿಗೆಯ ಜಂಜಿನ್ನ ಹಾಕುತ್ತು
ಸಡೆದೇ ಇರುತ್ತತ್ತು. ಅಡಿಗಿಯದಿನಾನ್ನ ಸದ್ದು ಕಾಣಲಿಲ್ಲ. ರಂಗ
ವ್ವಸೂ ಬಂದಂತೆ ತೋರಲಿಲ್ಲ. ಕೋಣೆಗೆ ಹೋಗಿ ರಂಗವ್ವ ಉಂಟಕ್ಕೆ
ಎಷ್ಟಿಸುವ ವರಿಗೆ ಏನಾದರೂ ಒಂದುತ್ತ ಒಳಬೇಕೆಂದು ಮಾಡಿದಳಿ.
ತಿರುಗಿ ಬರುವಾಗ ಏನೋ ಅಂತಾರಾಯರ ಕೋಣೆಯ ಕಡೆಗೆ

ದೃಷ್ಟಿಯೇ ಹೋಯಿತು. ಕ್ರೋಣೀಯಲ್ಲ ದೀಪ ಹತ್ತಿತ್ತು. ಹೋರಗಿಸಿಂದ ಒಂದಿರಬಹುದು. ಯಾವದಾದರೆಂದು ಪುಸ್ತಕ ರಬೀಕೆಂದು ಅತ್ಯ ಹೋರಬೇಕು.

ಕ್ರೋಣಿಯ ಬಾಗಿಲು ಮುಚ್ಚಿತ್ತು. ಬಾಗಿಲ್ಗೆ ಕಾಜು ಕೊಡು ನೀಡು ಬಿಗಿಸಿಂದ ಪರದೇ ಇಳಿಸಬ್ಬಿತ್ತು. ಬಂದು ಸಿಟ್ಟಿಗೆ ಪರದೇ ಒರೆಯಾಡ್ದಿಂದ ಒಳಪುಗ್ಗಿಲಿಸ ಕೆಲವ್ವೊಂದು ಭಾಗವ ಕಂಣಿಗೆ ಬೇಕು ತ್ತಿತ್ತು.

ಅಕ್ಕವ್ವ ಕಾಬಿಗೆ ಹಣೆ ಇಬ್ಬು. ಬಳಗಾಸ ದೃಶ್ಯವನ್ನು ಸ್ಥೋದಿ ನೈಸ್ಯ ಬೆನೆಯಿತು.

ಅಂಣಾರಾಯರು ಪಲಂಗಿನ ನೇರಿ ಮಂಗಿಕೆಂಡಿದ್ದರು. ಪದ್ದಕ್ಕು ಹತ್ತಿರ ಸಿಂಕು ಪನೇನೋ ಹೇಳಿ ಕಂಣಿಲಿರಿಸಿಕೊಳ್ಳುತ್ತಿದ್ದಳು. ಅಂಣಾರಾಯರು ಅನಳ ಸಮಾಧಾನ ವಾಡುತ್ತಿರುವಂತೆ ತೋರುತ್ತು. ಎಂತು ಕೇಳಿಸುತ್ತಿದ್ದಿಲ್ಲ. ಹೀಗೆ ಏಷೊಲ್ಲೀ ಹೊತ್ತು ಸಡೆತ್ತು. ಪದ್ದಕ್ಕು ಪಕ್ಕೆ ಪಕ್ಕೆ ಅಳವಡಿತ್ತಿದ್ದಳು. ಅಂಣಾರಾಯರು ಏದ್ದು ಅವಳನ್ನು ಹತ್ತಿರೆಂದು ಅವಳ ಮೋರೆಯನ್ನುತ್ತಿ..... ಅಕ್ಕವ್ವ ಕಂಣು ಮುಚ್ಚಿದಳು. ಭಾವಿ ಆಕಾಶ ಒಲಾದಂತೆ ಕಾಣಿಸಿತು. ಜೋಲಿ ಹಿಡಿಯುತ್ತು ಹೇಗೆನೋ ಕ್ರೋಣಿಗೆ ಬಂದುಬದ್ದಳು.

“ ಅಂತೂ ಸರಸೂನ ವಾಟು ಅರೆ. ಅಂಣಾ ಹೀಂಗ ಮಾಡ ಬಾರದಾಗಿತ್ತು. ಪದ್ದಕ್ಕು ಒಡಿವಿ. ಆಕಿದರ್ದ ಏನು ವಯಸ್ಸಾಗೆ ಇದ್ದ ! ತಾವು ಅಳಿದವರು. ಹೀಂಗ ವಾಡಬಾರದಾಗಿತ್ತು. ” ಅಕ್ಕವ್ವನೆಗೆ ಎಲ್ಲ ದೇವೇ ಅಂಣಾರಾಯರದೇ ಎಂದು ತೋರುತ್ತಿತ್ತು.

ಈ ಪ್ರಕಾರವನ್ನು ರಾಧಾಬಾಯರಿಗೆ ತಿಳಿಸಬೇಕೋ ಇಲ್ಲವೋ. ಅವರ ಪ್ರಕೃತಿವಾಸ ಸೂಕ್ಷ್ಮ. ಬಂದು ಹೋಗಿ ಬಂದಾದರೆ !

ಉಂಟ ಸಡೆದಾಗಲೂ ಇದೇ ಏಚಾರ. ಮುಗಿದರೇ ಸರಿ.

೧೦

ಮುದುನೆಯ ಒಗಟು

ಆ ಮುಂದಿನ ನಾಲ್ಕು ದಿನ ಅಕ್ಕವ್ವಾ ತನ್ನ ಕೋಣೆಯ ಹೊರಗೇ ಬೀಳಲಿಲ್ಲ. ಅಂತಾರಾಯರ ಮೋರೆಯನ್ನು ಸಹ ನೋಡ ಬಾರದೆಂದವರಿಗೆನಿಸಿತು. ಪದ್ದತ್ತಕ್ಕನ್ನಂತೂ ಕಂಡಿತ್ತು ನೋಡುವ ದಾಗಲ್ಲ. ತಂದೆಯ ಬಗ್ಗೆ ಮನಸ್ಸಿನಲ್ಲಿ ನಾಜಿಕೆ ಹುಟ್ಟಿತು. ರಾಧಾ ಬಾಯರ ನೇನಾಗಿ ಕಸಿವಿಸಿಯಾಗುತ್ತಿತ್ತು.

ಕರ್ಮಾಧಿಕರ ಸಂಚೋಗದಿಂದ ರಾಧಾಬಾಯರ ಪ್ರಕೃತಿ— ಅಕ್ಕನಾಡುತ್ತಾರೆ. ಅತ್ಯವಸ್ಥಾವಾಗಾ ಏರಡು ವಾರ ಮನಸೆಯಲ್ಲಿ ಗೂಡಿ ಉಪೇ ಗೂಡಿ ಸಡೆಯಿತು. ಅಂತಾರಾಯರು ರಾಧಾಬಾಯರ ಕೋಣೆಯನ್ನೇ ಒಟ್ಟಿದ್ದಿಲ್ಲ. ಶ್ರೀನಿವಾಸರಾಯರಿಗೆ ತಮ್ಮ ದವಾ ಖಾನೆಯಾದರೂ ಇತ್ತೈ ಇಲ್ಲವೋ. ಅವರು ತಮ್ಮ ಮನಸೆ ಸಹ ಹೊಗಿದ್ದಿಲ್ಲ. ರಾಧಾಬಾಯರ ಕೋಣೆಯಲ್ಲಿ ಪದ್ದತ್ತಕ್ಕನ ಹೊತ್ತು ಯಾರನ್ನೂ ಒಡುತ್ತಿದ್ದಿಲ್ಲ. ಅಕ್ಕವ್ವಾ ಹೊರಗೆ ಸಿಂತು ನೋಡಿ ಬರುತ್ತಿದ್ದಳು.

ಅಂತಾರಾಯರ ಶುಶೂರಣೆಯಂದಲೇ, ಡಾಕ್ಟರರ ಬೊಷ್ಟ ದಿಂದಲೇ, ರಾಧಾಬಾಯರ ಜೀವದ ಹಟದಿಂದಲೇ, ಜೀಬಿಯಂತೂ ತಿರುಗಿತು. ಮತ್ತೆ ಪೂರ್ವಸ್ಥಿತಿ ಬಿತು. ಅಕ್ಕವ್ವಾನ ನಿತ್ಯದ ಭೆಟ್ಟಿಯ ಕ್ರಮ ಮೊದಲಿನಂತೆ ನಡೆಯಿತು.

ಒಂದು ದಿನ ಪದ್ದತ್ತಕ್ಕ ಕೈತೊಳಕೊಳ್ಳಲಿಕ್ಕೆಂದು ತುಸು ಹೊರಗೆ ಹೋದಾಗ ಅಕ್ಕವ್ವಾ ರಾಧಾಬಾಯರಿಗಂಡಳು “ಅವ್ವಾ ಸ್ವಲ್ಪ ಮಾತಾಡೋದದ್ದ ”

ರಾಧಾಬಾಯರಿಗೆ ಅಶ್ವಯರವೆನಿಸಿತು. ಅವರು ಹೊರಗೆ ಏನೂ ತೋರಿಸದೇ “ಅದೇನು ಮಾತಾಡೋದದನವ್ವು !” ಎಂದು ಕೇಳಿದರು. ಪದ್ದತ್ತಕ್ಕ ಬರುವದನ್ನು ನೋಡಿ ಅವಳ ಕಡೆಗೆ ನೋಡುತ್ತು.

ಅಕ್ಕಮ್ಮೆ, “ನೀ ಒಬ್ಬಕೆರ್ಕಂಡ ಬೇಕು” ಇಷ್ಟೇ ಅಂದಳು. ರಾಧಾ ಬಾಯರಿಗೆ ಅವಳ ಮಾತಿನ ಅಥರ್ವ ತಳೆಯಿತು. ಅವರು ಪದ್ದಕ್ಕು ಹತ್ತಿರ ಬಂದದ್ದು ಸೋಡಿ, “ಪದ್ದಕ್ಕು, ನರಸರ್ಕಾರ ಮನೀಕರಿಗೆ ಹೊಗಿ ಬರತೀರಾಯಿ! ಉತ್ತಮೆ ಕೃಷ್ಣನ ಫೋರ್ಮೇಶನ್ ಕೊಡತೇನಿ ಅಂತಹೇಳಾಳ್ಳ”. ಪದ್ದಕ್ಕು ಮಾತಾಡದೇ ಹೂರಟು ಹೊಡಳು.

ಎಷ್ಟೀ ಜೊತ್ತಾದರೂ ಯಾರೂ ಮಾತಾಡಲಿಲ್ಲ. ರಾಧಾ ಬಾಯರೇ ಅಂದರು “ಎನು ಹೇಳೋದದ್ದಾ”

ಅಕ್ಕಮ್ಮೆ ವೇಲೆ ಸೋಡತ್ತು “ಅವ್ವಿನ, ಸನಗ ಬರಲಿಕ್ಕುಲ್ಲ ಏನ್ನ ಈ ಕೆಲಸ! ” ಎಂದು ಕೇಳಿದಳು. ರಾಧಾಬಾಯರಿಗೆ ದಿಗಿಲು ಬತ್ತು. ಅಕ್ಕಮ್ಮೆ ಮತ್ತು ಕೇಳಿದಳು. “ಪದ್ದಕ್ಕು ಸಿನ್ನ ಶುಶ್ರೂರ ವಾದ ಕೆಲಸ ಮಾಡತಾಳ್ಳ. ನಾ ಮಾಡಬಾರೇನೇನ್ನ ಅವ್ವೆ! ” ಅಕ್ಕಮ್ಮೆ ಸದಿದು ಇಂದಿನ ಬೇಡಿಕೆಯಿದ್ದಿಲ್ಲ. ತಮ್ಮ ಮೇರುನ, ತಮ್ಮ ಮಗಳ ಪ್ರಮಾಣೇ ಈ ಬೇಡಿಕೆಯಿಂದು ಕಂಡು ರಾಧಾಬಾಯರಿಗೆ ಕೊತುಕ ವೇಸಿಸಿತು. ಆದರೆ ಅವಳ ಮೂವಿದ ಮೇಲೆ ಮಾಡಿದ ಗಾಂಧಿಯ ಸೋಡಿ ಬೆರಗಾದರು. ಏನೋಡ ಬಂದು ಮಾತು ಕಟ್ಟಿಯುತ್ತಿರಬೇಕಿಂಬು ಸ್ವಷ್ಟಪತ್ತು. ಆದರೂ ಹಳೆಂಬುಗೆ ನೋಡಬೇಕಿಂದು “ಅಕ್ಕಮ್ಮಾ, ಕೆಲಸ ಮಾಡಿರು ಖರ್ಚೆನ್ನ ಇಲ್ಲಿ ಬಂದಿ, ಇದ್ದಿ ಆಗಲಿಲ್ಲೇನ ಮತ್ತು! ” ಎಂದು ಸುಜಿದರು.

“ಅವ್ವಿನ ನಾ ಇದ್ದಿಡಿಲ್ಲ, ಪದ್ದಕ್ಕು ಬೇಕಾಡಿಲ್ಲ ಅನ್ನಿನ. ಈಗ ನಾ ಬಂದೇನ್ನ ಅಕ್ಕಮ್ಮಾಕ ಮತ್ತು! ” ಅಕ್ಕಮ್ಮನ ದನಿ ಪರಂತು ನಡೆದಿತ್ತು.

ರಾಧಾಬಾಯರು ಸಹುಗಾದರು. ಇದೇನೋಡ ಹೊಸದಿರಬೇಕಿಂದು ಅವರಿಗೆ ಗೊತ್ತಾಯಿತು. ಅವರ ನಾಲ್ಕಿಗೆ ಜಡವಾಗಿದ್ದಿತು. “ಭೇ! ಭೇ! ನಿನ್ನ ದಲ್ಲ ಬಡು ಕೆಲಸ ಅದು. ಸನಗೇನು ಬೇಕು, ಏನು ಬ್ಯಾಡ ಗೊತ್ತಾಗೇದಕಿಗೆ. ಕಂಣ ಸೋಪ್ಪಿನವ್ಯಾಲ ಸಡದಿರತ್ತದ ನಂದೆಲ್ಲ ಕೆಲಸ. ಆಕಿ ಹೋಡರು ನನ್ನ ಕೈ ಹೊಡ್ಡಾಂಗ.”

“ ಅದಕ್ಕೆ ಹೈಕ್ಕಿತ್ತು ಶಯಾರಾಗಲಕ್ಕೆಡು! ”

“ ಒಮ್ಮೆ ಹೇಳಿದರಾಗಲಲ್ಲೇನು ಸಿಂಹಲ್ಲ ಆ ಕೆಲಸ ಅಂತ! ” ರಾಧಾಬಾಯರು ಸಿಡಕತನದಿಂದ ಹೇಳಿದರು.

“ ಅದ್ಯಾಕ ಸನ್ನ ಕೆಲಸಲ್ಲ? ”

“ ಅಕ್ಕು, ಸನಗ ತಾನ ಕೊಡಲಕ್ಕೆ ಬಂದಿತ ಏನು! ಒಮ್ಮೆ ಹೇಳಿಲ್ಲ! ಹತ್ತು ಸಾರೆ ಏನು ಕೇಳಿಹೋರು? ” ರಾಧಾಬಾಯರು ಎಂದೂ ಹಿಂಗೆ ನೂತನಾಟಿದವರಲ್ಲ. ಅಕ್ಕುವ್ಯಾಸೂ ಮಾತಾಟಿಸಿಕೊಂಡವರಲ್ಲ. ಅವಳು ಅಳವತ್ತಿದಳು. ಅವರಿಗೂ ಕೆಟ್ಟಿಸಿ ಅವರೂ ಅಳವತ್ತಿದರು. ತಾವೇ ಅವಳ ಸಮಾಧಾನ ಮಾಡಲ್ಪೋಡಿದರು. “ ಅಕ್ಕು ಸುಮ್ಮು ನಾಗು. ನಾ ಹೀಂಗಾಜ್ಞಾಕ ಹೇಳಿದೆ ಸನಗ್ಗ ಗೊತ್ತು. ಸನ್ನ ಜಡ್ಟು ದೇಶಕ್ಕೆ ಹೋರ್ತ ಅದ. ಕೆಲವಮಾತ್ರ ಸೆನಗ ತಿಳಿಸ್ತುಕ್ಕೆ ಮನಸಾಗೋ ದಿಲ್ಲ. ನಿನಗ ತಿಳಿದರ್ತ ನಾ ಸತ್ತು ಹೋಗತ್ತೇನಿ. ”

“ ಪದ್ದಕ್ಕಿಗೆ ಜನರೇನಂತಾರ ಗೊತ್ತುದನ್ತ ! ” ರಾಧಾಬಾಯರು ಕಂಣ ಮುಚ್ಚಿ ಮಲಗಿಕೊಂಡಿದ್ದರು. — “ ಅಂತಾ ಅಂತ ಅಂತಾರ ” ಆನ್ಯೇಲೆ ಅವಳು ತಾನು ಪ್ರತ್ಯೇಕ್ಕ ಸೋಡಿದ್ದಸ್ತೂ ಹೇಳಿ ಚಿಟ್ಟಿಳು.

“ ಅಕ್ಕು ಸನಗ ತಿಳಿಯೋದಿಲ್ಲ ಅಂತ ಮಾಡಿಯಾ ನಾನು ಕಂಣಾರೆ ಸೋಡಿ ಸುಮ್ಮನಿದ್ದೇನಿ. ಪದ್ದಕ್ಕಂದೇನು ತಪ್ಪು ಪಾಪ ! ಅವರದೂ ತಪ್ಪಿಲ್ಲ. ಹೌದು — ಈಗಡೆಲ್ಲ ಸಿನಗ ತೀರ್ಥಕ್ಕುಲ್ಲ, ನಾ ಹೀಂಗ ಕಾಲ ಮುರುಕೊಂಡ ಚದಾಗ್ಗ ಮಧವಿ ವಯಸ್ಸಿತ್ತು. ಸಂದರ್ಭಿಂದ ಮಾಡಿಕೊಳ್ಳಿಲ್ಲ. ನಾನೂ ಮಾತ ತೀರ್ಥಲ್ಲ. ನಾಳೆ ನೀನೂ ಮಾಡಿವಾಗ್ಗಂದರ ನಿನಗೂ ಎಲ್ಲಾ ತಿಳಿದಿತು. ನಾನು ನಾನು ನಾಚಿಗಿಲ್ಲದಾಕಿತ ಆನ್ನು. ನಾನ್ದ ಹೀಂಗಾಗೋ ಹಾಂಗ ಮಾಡೇನಿ. ಏಕಾಂತ ಮಾಡಿಕೊಟ್ಟೇನಿ. ಪದ್ದಕ್ಕಿಗ್ಗ ಸ್ವಷ್ಟಿ ಎಲ್ಲಿ ಒಡದ ಹೇಳಿದೆ. ಆಕೇದೇನು ತಪ್ಪು? ನಾ ನಾಚಿಗೇಂದ, ಹೋಗು. ನನ್ನಾರ್ಥಿ ಸೋಡಬ್ಯಾಡಾ. ನಾನು ಭಾರ್ಯಂಬಿ ಕುಲದಾಗ

ಹಂಟ್ಯೆಲ್ಲ. ಅಯೋಜ್ಯೇ ಅಯೋಜ್ಯೇ". ಮಾತಿನ ಈ ಆವೇಗವು ತಲೆಗೇರಿ ಅವರು ಸ್ತುತಿ ತಪ್ಪಿ ಬದ್ದರು. ಅಕ್ಕನ್ನು ಗಾಬರಿಯಾದಳು. ಏನು ಮಾಡಬೇಕೆಂಬುದು ತಿಳಿಯದಾಯಿತು.

ಪದ್ದಕ್ಕು ನರಸಕ್ಕನ ಮನೆಲಿಂದ ಬಂದಳು. ಅವಳಿಗೆ ರಾಧಾ ಬಾಯರ ಸ್ಥಿತಿಯನ್ನು ನೋಡಿ ಏನೂ ಅನಿಸಲಿಲ್ಲ. ಜಟ್ಟನೇ ಪಿಚಕಾರಿಯಲ್ಲಿ ಬೆಷಧ ತುಂಬಿ, ಅವರ ಎದೆಗೆ ಚುಚ್ಚಿ ನಾಡಿಹಿಡಿದು ನೋಡ ಹತ್ತಿದಳು. ರಾಧಾಬಾಯರ ಮೈಮೇಲೆ ಸ್ತುತಿ ಬಂತು. ಆದರೂ ಅರಮಾರೆವು. ಅಕ್ಕನ್ನು ಹೌಹಾರಿದಾಕೆಯಾಗಿ ತನ್ನ ಕೊಣಣಿಗೆ ಹೋದಳು.

೧೧

ಪ್ರತಿಜ್ಞೆ


ರಾಧಾಬಾಯರ ಮಾತಿನ ಪೂಣಿ ಅರ್ಥವೇನಿತ್ತೋ, ಅಕ್ಕನ್ನು ನಿಗಂತೂ ಹತ್ತಲಿಲ್ಲ. ಮದುವೆಯಾದ ಮೇಲೆ ತಿಳಿದೀತು. ರಾಧಾಬಾಯರದೇ ಪ್ರಮಾಣಸೂತ್ರ.

ಮದುವೆಯ ಸಂಬಂಧದ ಕಲ್ಪನೆಯೇ ಅವಳಿಗಿರುವದು ಶಕ್ಯ ವಿದ್ದಿಲ್ಲ. ಹೆಂಡತಿ, ಗಂಡನ ಆರಭಾರ ಹಿಡಿಯುತ್ತು, ಆತನ ದಿನಚರಿಯು ಸುಖಮಯವಾಗುವಂತೆ ಮಾಡುತ್ತು ದಿನಕಳಿಯುವದು, ಅವಳಿಗೆ ಗೊತ್ತಿದ್ದ ಮಾತಿತ್ತು. ಧೋಕರದ ನೀರಿಗೆ ಹಾಕಿಡುವದು, ಜಹಾ ಮಾಡುವದು, ಕೈಕಾಲು ತೊಳಕೊಳ್ಳಲಿಕ್ಕೆ ಸೀರಿಡುವದು, ಸಾಂಸಕ್ಕೆ ನೀರು ತೋಡಿಡುವದು ಹೆಂಗಸರ ಕೆಲಸ. ಎಷ್ಟೋ ಹೆಂಗಸರು ದೊಡ್ಡ ಕಥಿಮಾಡಿ ಹೇಳುವರು.

ಮಧ್ಯಮವರ್ಗದ ಕುಟುಂಬಗಳಲ್ಲಿ ಒಬ್ಬ ಹೆಂಡತಿ ಇರುವಾಗ ಇನ್ನೊಬ್ಬಳನ್ನು ಮಾಡಿಕೊಂಡಿದ್ದ ಉದಾಹರಣೆಗಳು ಕಿಡಿಮೆ. ಬಹು ತರವಾಗಿ ವೊಡಲಿನಾಕೆಯನ್ನು ಬಿಟ್ಟು ಮೇಲೆ ಎರಡನೆಯವರು ಬರು

ವಳು. ಅಂದರೆ ಈಕೆಯ ಸಂಮತಿ ಬೇಕಿಲ್ಲ. ಒಂದೇ ಮನೆಯಲ್ಲಿರುವ ಪ್ರಸಂಗ ಬಂದರೆ ಸಮ್ಮತಿಯ ಪ್ರಶ್ನೆ ಬರುವದಿಲ್ಲ. ತಮ್ಮ ಹೊಟ್ಟೆ ಯಲ್ಲಿ ನುಕ್ಕಿಳಾಗಿದ್ದ್ರಿಗೆ ಗಂಡನೆ ಎರಡನೆಯ ಮಂದುವೆ ಮಾಡಿ, ಈಕೆಯ ಮುಕ್ಕಳು ತನ್ನ ವೇ ಎಂದು ತಿಖಕೊಂಡು ಸಂತೋಷಪಡುವ ದೇಂಗ ಸರಳ ಇರುವರು. ಪುನ್ನೆಯಲ್ಲಿದ್ದಾಗ ಅವಳ ಬಬ್ಬು ಸುಶೀಕ್ಷಿತ ಗೆಳತಿಯದೊಂದು ಏಚಿತ್ರವಾಗಿತ್ತು. ಅವಳು ಬ. ಎ ವಾಸಾಗಾದ್ದಾರು. ಅವಳ ಗಂಡ ಶುದ್ಧ ಅಕ್ಕರಿತ್ತು. ಆತನ ಕೂಡ ಆಯುಷ್ಯ ಕಳೆಯುವದು ತನಗಂತೂ ಅಶಕ್ಯ. ವಾವ ಆತನದೂ ಆಯುಷ್ಯಹಾನಿ ಯಾಗಬಾರದು. ಅದಕ್ಕಾಗಿ ತಾನೇ ಆತನ ಎರಡನೆಯ ಮಂದುವೆ ಮಾಡಿ, ತಾನು ಸ್ವತಂತ್ರಳಾದಳು. ಈಗ ಮನೆಯಲ್ಲಿ ಸದೆದ್ದು ಶುದ್ಧ - ಶುದ್ಧ - ಅಕ್ಕವ್ವಸ ಕೋಶದಲ್ಲಿ ಅದಕ್ಕೆ ಶಬ್ದವಿದ್ದಿಲ್ಲ. ಅಕ್ಕವ್ವಸ ವಿಚಾರ ಈ ಮೆಟ್ಟಿಗೆ ಬರುವ ಹೊತ್ತಿಗೆ, ಎಲ್ಲಿಂದಲೋ ನುತ್ತೊಂದು ವಿಚಾರಸ್ವಾಹಕ ತಿಳಿಯದೆ ಇದರಲ್ಲಿ ಕೂಡಿಬಟ್ಟಿತು. ಮಂದುವೆ ಯಾಗಬಾರದು - ಅಂಥಾನ ಮಾತು ಯಾಕೆ ಕೇಳಬೇಕಾ! ಅವು ಹಣ ಹಿಡಿದರ್ತ ! ನೋಡೋಣಂತೆ! ಈಗ ಯಾಕದ !

ಆ ರಾತ್ರಿ ಅಕ್ಕವ್ವಸಿಗೆ ಸಿದ್ದೀ ಇದ್ದಿಲ್ಲ. ಕಂಣಿಗೆ ಕಂಣ ಹತ್ತು, ಲಿಲ್ಲ. ಸಡುವೆ ಉದರಿ ಹೋಗುವ ವಿಚಾರ, ಕನಸು - ಹೀಗೆಂದು ಸರಬೆಗಾಗುವವರಿಗೆ ಸಡೆಯಿತು.



೧೭

ಬಭುವಾಹನ ನಾಟಕ

ರಂಗಣ್ಣನ ನಾಟಕ ಬಹುಮೈ ರಂಗತಾಲೀಪುನ ಹೊಸ್ತುಲ ದಾಟಿ ರಂಗಭೂಮಿಗೆ ಬಂದುಮುಟ್ಟಿತು. ಅದರ ಸಂವಿಧಾನಕ ಕೆಳಗೆ ಹೇಳಿ ದಂತೀನೋರ್ ಇತ್ತು.

× × × ×

“ ಪಾಂಡವರ ಅಶ್ವನೇಧದ ಕುದುರೆ ಮಣಿಪುರಕ್ಕೆ ಬಂದಾಗ ಅಲ್ಲಿಯ ತರುಣ ರಾಜನಾದ ಬಭುವಾಹನಸು ಅದನ್ನು ಕಟ್ಟಿಹಾಕುವನು. ಆತನಿಗೆ ತಾನು ಅಚುರ್ನನನ ಮಗನೆಂಬದು ಗೊತ್ತಿರುವದು. ಅಚುರ್ನನನನ್ನು ಪ್ರತ್ಯಕ್ಷಾವಾಗಿ ನೋಡಿಲ್ಲ. ಕುದುರೆಯ ರಕ್ಷಣೆಗಾಗಿ ಅಚುರ್ನನನು ಹೊರಬಿರಬಹುದೆಂದು ಬಭುವಾಹನಸ ಮನಸ್ಸಿನಲ್ಲಿ ಬರುವದಿಲ್ಲ. ಕುದುರೆಯನ್ನು ಬಿಡುವ ವೊದಲು ಪರಾಕ್ರಮ ತೋರಿಸದೇ ಬಿಡಬಾರದೆಂಬ ಹಂಬಲ ಆತನದು. ರಣಾಂಗನಾದ ಮೇರೆ ತಾನು ತೋರಿಸಿದ ಅಶುಲಪರಾಕ್ರಮವನ್ನು ನೋಡಿ ಪಾಂಡವ ಸೇನೆಯು ಬೆರಗಾಗಿ ಈ ಸುದ್ದಿಯನ್ನು ಅಚುರ್ನನಿಗೆ ತಿಳಿಸದೇ ಇರುವದಿಲ್ಲ; ಆತನು ಎಲ್ಲಿದ್ದರೂ ಬಂದು ತನ್ನನ್ನು ಅಪ್ಪಿಕೊಂಡು ತನ್ನ ಪರಾಕ್ರಮದ ಕೌತುಕಮಾಡುವನು, ಇವೇ ವೊದಲಾದ ಸುಖ ಸ್ವಷ್ಟಿ ದಲ್ಲಿ ಬಭುವಾಹನನಿರುವನು.

ಹಿಂದಕೊಳ್ಳುವೆಂತು ಅಚುರ್ನನ ತೀಥಾರ್ಥಿನಕ್ಕೆಂದು ಹೊರಬಿದ್ದು. ಹಾದಿಯಲ್ಲಿ ಮಣಿಪುರಹತ್ತಿತ್ತು. ಅಲ್ಲಿಯು ಅರಣ್ಯನಾದ ಸತ್ಯವಾಹನನ ಮಗಳು ಚಿತ್ರಾಂಗದೆ. ಅಚುರ್ನನನ ರಹವ ನೋಡಿ ವೋಹಿತಳಾದಳು. ಆತನು ಪ್ರತಸ್ಥಿನಿದಾದ್ದಾಗ್ಯಾ ಆತನನ್ನು ಮೋಹಗೊಳಿಸಿ ಗಾಂಧರವ ವಿಧಿಯಂದ ತನ್ನನ್ನು ಸ್ವೀಕರಿಸಹಕಜ್ಞವಳು. ಪುತ್ರವಾರಸ್ತುಯಾದ ಕೂಡಲೆ ಅಚುರ್ನನ ಮುಂದಿನ ದಾರಿ ಹಿಡಿಯುವನು. ಅಚುರ್ನನ ಹೇಳಿದಂದಿ ಸಿಂದ ಚಿತ್ರಾಂಗದೆಯು ರಾಜ್ಯವೈಭವವನ್ನೆಲ್ಲ ಬಿಟ್ಟಿಕೊಟ್ಟು

ಸಗರದಾಚಿಗೆ ಆಶ್ರಮ ಕಟ್ಟಿಕೊಂಡು ಸಂನ್ಯಾಸಿಯಾಗಿ ಕಾಲಕ್ಕಿನ್ನು ಯುವಳು. ಅಜುರ್ ತನ್ನ ರೂಪಕ್ಕೆ ಮೆಚ್ಚಿದ, ತನ್ನನ್ನು ಸ್ಪೀಕರಿಸಿದ; ಆದರೂ ಅದರಲ್ಲಿಲ್ಲ ತನ್ನದೇ ವಿಕಾರವಶತೆ ಅವಳಿಗೆ ಒಡೆದು ಕಾಣುತ್ತತ್ತು. ಅವಳು ತಪ್ಪಿ ಸಹ ಅಜುರ್ನನ ಸುದ್ದಿ ತನ್ನ ಮಗನೆ ದುರಿಗೆ ತೆಗೆಯುತ್ತಿದ್ದಿಲ್ಲ.

ಕುದುರೆಯ ರಕ್ಕಿಗಳಾಗಿ ಹಂಚಾಲಿಸಿದ ಸೈನ್ಯದ ಆಧಿಪತ್ಯ ಅಜುರ್ನನ ಕಡೆಗೆ ಇರುವದೆಂಬ ಸುದ್ದಿ ಚಿತ್ರಾಂಗದೆಗೆ ತೋದುಬರುವದು. ಅದನ್ನು ತನ್ನ ಮಗನಿಗೆ ಹೇಳುವದಿಲ್ಲ. ಯುಂದ್ರಪ್ರಸಂಗ ಬರಬಾರದೆಂಬದು ಅವಳ ಮನಃಪೂರ್ವಕವಾದ ಇಚ್ಛೆ. ತಾನೇ ಈ ಮಾತ್ರ ಮುಗ್ರಿಸಬೇಕೆಂದು ಅಜುರ್ನನನ್ನು ಕಾಣಿಕೊರಡುವಳು. ಅಜುರ್ ತನ್ನ ಶಿಷ್ಯರದಲ್ಲಿ ಕುಳಿತಿರುವನು. ಚಿತ್ರಾಂಗದೆಯನ್ನು ನೋಡಿ ಅವಳನ್ನು ಸನ್ಯಾಸದಿಂದ ಸತ್ಯರಿಸುವನು. ಅವಳು ಬಂದ ಉದ್ದೇಶ ಕೇಳಿ ಅವಳನ್ನು ನಿಂದಿಸಿ, ಎದೆಗೆ ನೆಟ್ಟು ಪಾರಾಗುವಂಥ ಶಬ್ದಗಳನ್ನು ಸುಡಿಯುವನು. ಚಿತ್ರಾಂಗದೆಯಾದರೂ ಸಾಪ್ತಾಭಿಮಾನ ದವಳು. ಅವಳು ಅಜುರ್ನನನ್ನೇ ಹೇಳುವಳು. ಅಶ್ವಮೇಧದ ಕುದುರೆಗೆ ಈವರೆಗೆ ಕ್ಷಮಿಯನನ್ನು ಕಾಣುವ ಯೋಗವೇ ಬಾರದಿದ್ದರೆ ಮಣಿಪುರದಲ್ಲಿ ಆ ಯೋಗವು ನಿಶ್ಚಯವಾಗಿ ಬರುವದು. ಬಭುವಾಹನನನು ಕಾಣುತ್ತಬೇಳಿಬದವನಿದ್ದರೆ ಆತನ ತಾಯಿಯ ದೇಹದಲ್ಲಿ ಕಾಣುತ್ತರಕ್ಕವೇ ಹರಿದಾಡುತ್ತಿರುವದು. ಮರುದಿನದ ಯುಂದ್ರದಲ್ಲಿ ಬಭುವಾಹನನು ದುದ್ದೇವದಿಂದ ಮಣಿದರೆ ಆತನ ತಾಯಿ ಸೈನ್ಯದ ಆಧಿಪತ್ಯವನ್ನು ಸ್ಪೀಕರಿಸುವಳು. ಕುದುರೆಗೆ ತನ್ನ ಸಾಪ್ತಂತ್ರ್ಯ ಬೇಕಾದರೆ ಆದು ಬಭುವಾಹನನ್ನು ಹೇಳಿ ಗೆದ್ದರೆ ಸಿಗಲಾರದು! ಚಿತ್ರಾಂಗದೆಯ ಏರಾವೇಶವನ್ನು ನೋಡಿ ಅಜುರ್ನನು ಬೆರಗಾಗುವನು.

ಮರುದಿನ ಯುಂದ್ರ ರಂಗಕ್ಕೆ ಪಾರುರಂಭವಾಗುವದು. ಅಜುರ್ನಿಂದ ಬಭುವಾಹನ ಈ ಏರಾರಿಬ್ಬರೂ ಸರಿಸಮಾನರು. ಪರಸ್ಪರ ಸೈನ್ಯ

ಹನಸ್ಯ ದಿಕ್ಕಾಪಾಲು ಮಾಡಿಬಂದುವರು. ಈ ದಿನ ಅಜುರ್ ಸನಿಗೆ ದೈವವೇ ಪ್ರತಿಕೂಲವಿತ್ತೊಂದೇ ವನೋಡೀ, ಒಭ್ಯುವಾಹನನು ಆತನಸ್ಯ ಸೋಡನೋಡುತ್ತ ರಥದಿಂದಳಿದು, ಆತನ ಪಾರ್ಶ್ವ ತೆಗೆದುಕೊಳ್ಳುವ ಪದು ತನ್ನ ಕೈಯಲ್ಲಿದ್ದಾಗೂ ಆತನಸ್ಯ ಬಟ್ಟುಬಂದುವನು. ಅಸ್ತ್ರಭದ್ಧನಾದ ಅಜುರ್ ಸನಿಗೆ “ ಹೇ ಏರ, ಸನ್ಯ ತಂದೆ ಏರ ಶಿರೋಮಣಿಯಾದ ಅಜುರ್ ಸ ಜಗತ್ತಿನಲ್ಲಿರದಿದ್ದರೆ, ನಾನು ಸಿನ್ನ ಸ್ನೇಹಿಗುರುನಾಥನಾದಲ್ಲಿ ಸಾಧಿಸಿ ಸಿನ್ಯ ಪೂಜೆ ಕಟ್ಟಿತ್ತಿದ್ದೆ. ಸಿನ್ಯ ಪರಾಕ್ರಮಕ್ಕೆ ಸರಿಯಿಲ್ಲ. ರಣಾಂಗಣಾದಲ್ಲಿ ದೈವಬಲದ್ವಾ ಪರೀಕ್ಷೆ ಇರುವದು. ಹೋಗು. ಸನ್ಯ ತಂದೆಗೆ— ಆ ಧನಂಬಯಸಿಗೆ ತಿಳಿಸು,— ಸಿನ್ಯ ಪುತ್ರನು ಸಿನಗೆ ಅಸುರಾವನೇ ಆಗಿರುವನೆಂದು ಹೇಳು.” ಇಷ್ಟೇ ಮಾತಾಡುವನು. ಅಜುರ್ ಸನಿಗೆ ಚಿತ್ತಾಂಗದೆಯ ಮಾತು ಸನಿಗೆ ಬರುವದು. ಆತನು ಸಿಟ್ಟುಬೆಂಕಿಯಾಗಿ ಒಭ್ಯುವಾಹನನ್ ಮೇಲೆ ಸಾಗಿ ಹೋಗುವನು, ಚುಮರೆತು ಬದೇಯುವನು. ಒಭ್ಯುವಾಹನನಿಂದನ್ನು ಸಹಿಸುವದು ಶಕ್ಯವಾಗಿಲ್ಲ. ಒಂದೇ ಬಾಣದಿಂದ ಅಜುರ್ ಸನ್ ತಲೆ ಚೂಣಾವಿಷಣಾವಾಗುವದು. ಅಷ್ಟುರಲ್ಲಿ ಚಿತ್ತಾಂಗದೆಯು ಓಟಿ ಬರುವಳು. ತನ್ನ ಪತಯ ಹೇಳಿತನಸ್ಯ ಸೋಡ ಶೋಕಸಾಗರದಲ್ಲಿ ಮಗ್ನಾಳಾಗುವಳು. ಒಭ್ಯುವಾಹನನಿಗೂ ಐಲ್ಲ ಸಂಗತಿ ಗೊತ್ತಾಗಿ ದುಃಖಿತನಾಗುವನು. ಅವರಿಷ್ಟರೂ ಶೇಷನ ಆರಾಧನೆ ವಾಡುವರು. ಶೇಷನು ಪ್ರಕಟಿಸಾಗುವನು. ಸಂಬಿಳವನೀ ಮಣಿಗಾಗಿ ಈ ಇಬ್ಬರೂ ಬೇಡಕೊಳ್ಳುವರು. ಚಿತ್ತಾಂಗದೆಯು ತನ್ನ ತಪಸ್ಸನ್ಯ ಶೇಷನಿಗೆ ಅಪ್ರಸಿದರೆ ಆತನು ಸಂಬಿಳವನೀ ಮಣಿ ಕೊಡಲೊಪ್ಪುವನು. ಪತಿವ್ರತಿಗೆ ಪತಿಯ ಹೊಕ್ಕು ಯಾವುದೂ ಬೇಕಿಲ್ಲ. ಚಿತ್ತಾಂಗದೆಯು ತರ್ಕ್ಷಣ ಶೇಷನ ಕೈಯಲ್ಲಿ ನೀರು ಬಂದುವಳು. ಮಣಿಯ ಪ್ರಭಾವದಿಂದ ಅಜುರ್ ಸನೇಳುವನು. ವಾಂಡವಸ್ಯೇವು ಆನಂದದಿಂದ ನಗರವಸ್ಯ ಪ್ರಮೇಶಿಸುವದು. ”

ರಂಗಸ್ಥಲದ ರಚನೆಯಿಂದಿಗೆ ಯಾವ ಪ್ರಕಾರದ ವ್ಯೇಶಿಷ್ಟತ್ವವಿಲ್ಲದೇ ನಾಟಕವು ಪ್ರವೇಶ ಪ್ರವೇಶಕ್ಕೆ ಕಳಿಗಟ್ಟಿತ್ತಲೇ ಬರುತ್ತಿತ್ತು. ನಟರಾದರೂ ತಮ್ಮ ತಮ್ಮ ಪರಿಯಿಂದ ಪ್ರತಿಯೊಂದು ಭೂಮಿಕೆಯ ಸ್ವಭಾವ ಏಕೀಣವಾಗುವ ವ್ಯಕ್ತವಾಡುವ ಕ್ಲಾಪ್ತಿಯಾಗುವ ಹುಡುಕಿ ಬ್ಯಾಧಿದ್ದರು.

ನಾಟಕಕ್ಕೆ ತಡವಾಗಿಯೇ ಪಾರಂಭವಾಯಿತು. ತುಸುಹೊತ್ತಿನಲ್ಲಿಯೇ ಪ್ರೇಕ್ಷಕರ ಚಿತ್ತವೃತ್ತಿಯು ತಲ್ಲಿನವಾಗಿ ಒಂದೊಂದು ದೃಶ್ಯವೂ ಅವರ ಹೃದಯಕ್ಕೆ ಮೃದುವಾಗಿ ಸ್ವರ್ಥವಾದ ಹತ್ತಿತ್ತು. ಬಧುವಾವಾಹನನ ಬಾಲಸದ್ವಿಕವಾದರೂ ಏರೆಕೋಚಿತ ನಿಭಂಗಿಯತೆ, ಚಿತ್ರಾರ್ಥಗದೆಯ, ಸಿರ್ವಕಾರವಾದರೂ ಗೂಡತಮ ಮನೋವೃತ್ತಿ, ಅವಳ ಮೇಲಿನ ಅಜುರ್ವನನ ಆದರಪೂರ್ವವಾದ ಪ್ರೇಮ, ಮುಂತಾದವುಗಳ ಒಂದೊಂದು ಭಾವಚಿತ್ರವಾಗುವ ಸೋಡುವಾಗ ಸಭಾಗೃಹವೆಲ್ಲ ತಟಸ್ಥಿ ಕುಳಿತಿತ್ತು. ಸದುಸದುವೇ ಹಾಸ್ಯರಸಕ್ಕಾಗಿ ಅಸುವಿಷ್ಟಿದ್ದಂದ ಗುರುಭಟ್ಟರ ಕೌಶಲ್ಯಕ್ಕಾಗಿ ಸಂಪೂರ್ಣ ಅಸ್ವದವಿತ್ತು.

ಈ ದಿನ ಸೋಮನಾಥಪುರವೇ ಸಭಾಗೃಹಕ್ಕೆ ಬಾದು ಬಟ್ಟಿತ್ತು. ಸರಸೂ, ದಾಖಲಿಯವನಿ ಈ ಮೂರವರು ಬಂದಿದ್ದರು. ಬಾಬಣ್ಣು ಅಜುರ್ವನನ ಭೂಮಿಕೆ ವಂಸಿದ್ದು. ಯಾವಸಿಯ ಗಂಡ - ಹೆಸರು ಹೇಳಿದ್ದರೂ ನಡೆಯುವದು - ಚಿತ್ರಾರ್ಥಗದೆಯ ಭೂಮಿಕೆಯಲ್ಲಿ ರಂಗದೇವತೆಯನ್ನು ನಾಚಿಸುವವನಿದ್ದು. ಗುಟ್ಟಿನ ಗೆಳತಿಯರಿಗೆ ಪಾತಾಡುವದಕ್ಕಾಯಿತು, ಸಗುವದಕ್ಕಾಯಿತು, ಕಾರಣ ಬೇಕೇ ಬೇಕು ಹೀಗಿಲ್ಲ. ಅದರೇಖಗೆ ಅಜುರ್ವನ ಚಿತ್ರಾರ್ಥಗದೆಯರು ಪರಿಚಯ ದವರು. ಹಾಸ್ಯದ ಬಾಣಗಳು ಮುಗಿಲು ಮುಬ್ಬಿದರೂ ಆಶ್ಚರ್ಯದ ವಾತಲ್ಲಿ. ಪದ್ದತ್ತನೂ ಈ ದಿನ ರಾಧಾಬಾಯರನ್ನು ನಾಲ್ಕು ನಾಲ್ಕು ಸಾರೆ ಕೇಳಿಕೊಂಡು ನಾಟಕ ಸೋಡಲಿಕ್ಕೆ ಬಂದಿದ್ದಳು. ನಾಟಕಕ್ಕೆ ಕಳಿ ಏರಿತ್ತು. ಚಿತ್ರಾರ್ಥಗದೆಯ ಅಜುರ್ವನನ

ಶಿಬಿರಕ್ಕೆ ಬಂದಿದ್ದಾರು. ಆದರ, ಪ್ರೇಮ ಕ್ಷೀಣಿಸಂಪೂರ್ಣವುಂತಾದ ಅನೇಕ ವಿಕಾರಗಳ ಸುಳಿವನಲ್ಲಿ ಅಜುರ್ವಸನು ಹಾಗೇ ನಲ್ಲಿದಾಡು ತ್ತೆದ್ದು. ಅವು ರಲ್ಲಿ -

ಬರುಗಾಳಿ ಸುತ್ತುಮುತ್ತುಲನ ಕಸಕಡ್ಡಿಯನ್ನಿಬ್ಬಿಕೊಂಡು ನಾಟಕದ ಮಂಬಪದಲ್ಲಿ ಹೊಕ್ಕುಬಟ್ಟಿತು. ಪ್ರೇಕ್ಷಕರದೊಂದೇ ಗೊಂದಲವೆದ್ದಿತು. ಪರದೇಗಳು ಹಾರಹತ್ತಿದುವು. ಇನ್ನು ಮುಂದೆ ಧಿಯೇಳಿರಲ್ಲಿದ ಉರಲ್ಲಿ - ಅಂದರೆ ಸೋಮನಾಥಪುರದಲ್ಲಿ, ನಾಟಕವನ್ನೇ ಆಡಬಾರದೆಂದು ಸಂಪೂರ್ಣ ಸ್ತೋತ್ರಿಸಿದರು. ಗುರುಭಟ್ಟರು ಮಾತ್ರ ಅದೇಕ್ಷಣಕ್ಕೆ ಉರಲ್ಲಿ ಬಂದು ಕಾಯುವು ಧಿಯೇಳಿರ ಕಟ್ಟುವ ನಿಶ್ಚಯಮಾಡಿ ಆಡಕ್ಕೂಗೀ ಕಾಯುವು ಪಟ್ಟಿ ಎತ್ತುವದೆಂದು ಯೋಜನೆಯನ್ನು ಸಮ ಕಮ್ಮಿ ಮಸಸ್ಸಿಸಲ್ಲಿ ವಾಡಿಕೊಂಡರು. ಗಾಳಿ ಕಡಿಮೆಯಾಗಿ ನಾಟಕವೂ ಮುಂದೆ ಸಾಗಿತು. ಪ್ರೇಕ್ಷಕರೂ ಎಲ್ಲವನ್ನು ಮರೆತ್ತಪಟ್ಟು ಪುಸಃ ನಾಟಕದ ಪ್ರವಾಹದಲ್ಲಿ ಕೂಡಿ ಬಿಟ್ಟಿರು. ಪಟ್ಟಕ್ಕೂನ ಮನಸ್ಸೇನೊಮ್ಮೆ ಚಲನಿಜಲವಾಯಿತು,- ಅದೇ. ಮನಿಗೆ ಹೋಗಿಬಡಿಕೇರಿಸಿದ್ದು ಮಸಸ್ಸಿಸಲ್ಲಿ ಬಂದುಬಟ್ಟಿತು. ವಿಜಾರ ಬಂದದ್ದೂಂದೇ ತಡ, ಎದ್ದೀ ಬಟ್ಟಳು. ಮಂಬಪದ ಹೊರಗೆ ಬಂದು ಸೋಡುತ್ತಾಳೆ, ಸುತ್ತುಲೂ ಕತ್ತಲೆಯು ಕಾಡಗೆ ಮುಸುಕೆ ಹೋಗಿತ್ತು. ಮೈ ಬೆವರಿತು. ಆದರೂ ಒಮ್ಮೆ ಎಲ್ಲರ ಮನಸ್ಸು ಮುರಿದು ಹೊರಬ್ದಮೇಲೆ ತರ್ಗಾ ತ್ವರಿಗುವದೆಂದರೆ ಸ್ವಲ್ಪ ನಾಷಿಕೆಯ ಮಾತೇ ಸರಿ! ಹಾಗೇ ಕಂಜು ಮುಜ್ಜ್ಞ ಸದೆಧು. ಬಂದೇ ರಡು ಕೂಗಳಕ್ಕಿಲುವರೆಗೆ ಹೋಗಿರಬಹುದಷ್ಟೇ. ಮಳೆರಾಜ ಬಂದೇ ಬಟ್ಟಿ. ಪದ್ದಕ್ಕೆ ಉಡಿಗಳ್ಳಿ ಕಟ್ಟಿಕೊಂಡು ಓಡಿ ಓಡಿ ಯಾವದೋ ಬಂದು ಮನೆಯ ಆಸರಕ್ಕೆ ಸೀಂತಳು. ಮೈಯೆಲ್ಲ ತೊಯ್ಯಾ ಹೋಗಿತ್ತು.

ಜಮತ್ವಾರಿಕ ಪರಿಸ್ಥಿತಿಯೇ ಇದು. ಯಾರ ಮನೆಯೋ - ಹಗಲಿಲ್ಲ; ಸಮಾಧಾನ. ಆದರೂ ಇಂಥ ಕತ್ತಲೆಯೆಂದರೆ ಭೂತ

ಪಿಶಾಚಿಗಳಿಗೆ ದೊಡ್ಡ ಹಬ್ಬ. ಈ ವಿಚಾರದಿಂದ ಪದ್ದಕ್ಕುನ ಹಲ್ಲು ಕಟ್ಟ ಗರಿಸಹತ್ತಿದವು.

ಮನೆಯ ಕಡೆಗೆ ಒಂದು ಆಕೃತಿ ಬರಹತ್ತಿತ್ತು. ಏನು ಮಾಡ ಬೇಕು! ಪದ್ದಕ್ಕು ಗಾಬರಿಯಾಗಿ ಚೀರಿಬಂಧಿಸು. ಆ ಆಕೃತಿಗೂ ಅಂಜಿಕೆಯನಿಸಿರಬೇಕು. ಪದ್ದಕ್ಕುನ ವೋರೆಯ ಮೇಲೆ ನಿದ್ಯಾದ್ವಿತೀ ಪದ ಬೆಳಕು ಸ್ತಂಭ. “ಯಾರವರು?” ದನಿಯೂ ಕೇಳಬಂತು. ದಸಿಯ ಗುರುತ್ವ ಹತ್ತಿದಂತನಿಸಿಕು. ಆದರೂ ಪದ್ದಕ್ಕುನ ಕಂಣಿದು ರಿಗಿದ್ದ ಕಾಡಿಗೆಯಲ್ಲಿ, ಅರಿಷಣ - ಕುಂಕುಮ, ಶೂಡಿ ಅವಳು ಸೆಲಕ್ಕು ಉರುಳಿದಳು. ದೀಪದ ಬೆಳಕಿನಲ್ಲಿ ಆಕೃತಿಗೆ ಪದ್ದಕ್ಕುನ ಗುರುತ್ವ ಸಿಕ್ಕಿತು. “ಹಾಂ - ಹಾಂ - ಗಾಬರಾಗ ಬ್ರಹ್ಮಿತ -”. “ಡಾಕ್ಟರರ್ಡ -” ಎಂದು ಪದ್ದಕ್ಕು ಪ್ರಯಾಸದಿಂದ ಕೇಳಿದಳು. ಬಾಗಿಲ ತೀರೆಯಿತು. ಡಾಕ್ಟರರು - ಅಂದರೆ ಡಾ. ಭುಜಂಗರಾಯರು ಅವಳನ್ನೆಬ್ಬಿಸಿ ಮನೆಯೋಳಿಗೆ ಕರಕೊಂಡುಹೊಂದರು.

ಡಾಕ್ಟರರೂ ನಾಟಕ ಸೇನ್ಯಾಡಲಿಕ್ಕೆ ಹೋಗಿದ್ದರು. ಮಳೆ ಒಂದು ನಾಟಕ ಸಡುವೇ ಇತಿಸಮಾಪ್ತವಾದ್ದರಿಂದ ಇತರ ಪೇರ್ಕ್ಕು ಕರಂತೆ ಅವರೂ ನಿರಾಕೆಯಿಂದ ತಿರುಗಿ ಬರಬೇಕಾಯಿತು. ಮನೆ ಯಲ್ಲಿ ದೀವಿಗೆ ಹಳ್ಳಿದ ಮೇಲೆ, ಅದರ ಪ್ರಕಾಶದಲ್ಲಿ ಪದ್ದಕ್ಕುನ ಸೀರೆ ಇಡೀ ಒದ್ದೆಯಾದದ್ದು ಅವರ ದೃಷ್ಟಿಗೆ ಬಿತ್ತು. ಅವರು ತಟ್ಟನೇ ಒಳಗಿನಿಂದ ಒಂದು ದೋತರವನ್ನು ತಂದು “ಹಾಂ - ಆ ಬ್ರಹ್ಮಿತ - ಬಿಟ್ಟು ಇದನ್ನು ಉಟಕೊಳಿ” ಎಂದು ಹೇಳಿ ಆ ದೋತರವನ್ನು ಅವರ ಮುಂದೆ ಇಟ್ಟು ಒಳಗೆ ಹೊರಟುಹೊಂದರು. ಪದ್ದಕ್ಕು ದೋತರವನ್ನು ಉಟ್ಟಿಕೊಂಡಳು. ಸೀರೆಯನ್ನು ಅಲ್ಲಿಯೇ ಆರಾಕಿದಳು. ಆದರೂ ಏನೋರೆ ವಿಚಾರಮಾಡುತ್ತೇ ಎಷ್ಟೋ ಹೊತ್ತಿನ ಪರಿಗೆ ಹಾಗೇ ನಿಂತುಕೊಂಡಿದ್ದಳು.

ಡಾಕ್ಟರರ ಮದುವೆಯಾಗಿದ್ದಿಲ್ಲ. ಮನೆಯೋಳಿಗೆ ಹಂಗಸರೂ ಯಾರಿದ್ದಂತೆ ತೋರಲಿಲ್ಲ. ಹೊರಗೂ ಯಾರೂ ಬರಲಿಲ್ಲ. ಡಾಕ್ಟ

ರರು ಅಗ್ನಿಷ್ಠಗೆ ಹೊತ್ತಿಸುವುದರಲ್ಲಿ ತೊಡಗಿದ್ದರು. ಹೊತ್ತಿದ ಅಗ್ನಿಷ್ಠಗೆಯನ್ನು ಅವಳ ಮುಂದಿಟ್ಟು “ ಮೈ ಕೈ ಕಾಸಕ್ಕೊಳಿಸ್ತು - ” ಎಂದು ಹೇಳಿ ಮತ್ತೆ ಒಳಗೆ ಹೋಗಿಬಿಟ್ಟರು. ತಮ್ಮಿಂದ ಅವಳಿಗೇನೂ ಸಂಕೋಚನವೇನಿಸಬಾರದೆಂಬದೇ ಅವರ ಉದ್ದೀಕ. ಪದ್ದಕ್ಕು ಮೈ ಕೈ ಕೂಡಲ ಬಣಗಿಸಿಕೊಳ್ಳುತ್ತೆ ಮುಂದಿದ್ದ ಬೆಂಕಿಯ ಕಡೆಗೆ ಶೂನ್ಯದೃಷ್ಟಿಯಿಂದ ಸೋಡುತ್ತೆ ಯಾಗೇ ಕುಳಿತ್ತಿದ್ದಾಳು. ಡಾಕ್ಟರರು ಬಂದೆ ರದು ಸಲ ಅವಳನ್ನು ಮಾತಾಡಿಸಬೇಕೆಂದು ಬಂದು ಹಾಗೇ ತಿರುಗಿ ಒಳಗೆ ಹೋಗಿದ್ದರು. ಕೊನೆಗೊಮೈ ಪನೋ ಮನಸ್ಸನ ಸಿಧಾರ್ಥ ಮಾಡಿ “ ಒಳಗ್ಗೆ ಬರೆಲ್ಲಿಟ ಜಹಾ ಆಗೇದ - ಇದ ನೋಡಿ. ಮನಿ ಅಂತ್ಯ ತಿಳಕೆಂಡು ಸಂಕೋಚ ಅಂತ್ಯ ಮಾಡಿಕೊಂಬಾಡಿತ್ತು” ಎಂದು ಹೇಳಿ ಮಾತು ಮುಗಿಸಿದಗು. ಪದ್ದಕ್ಕು ಅವರ ಮಾತಿನ ಕಡೆಗೆ ಲಕ್ಷ್ಯ ಕೊಡಲೇ ಇಲ್ಲ. ಹೊರಗೆ ಇನ್ನೂ ಮಳೆ ಸಡೆದೇ ಇತ್ತು. ಇಲ್ಲಿಂದ ಮನೆಗೆ ಯಾವಾಗ ಹೋಗಿ ಬಿಡ್ಡೀಸೋ ಎಂದು ಅವಳಿಗಾಗಿ ಹೋಗಿತ್ತು. ಪನೋ ಬಂದು ವಿಚಾರ ಮಾಡಿ ಒಳಗಂತೂ ಹೋದಳು.

ಡಾಕ್ಟರರು ಅವಳ ಮುಂದಿ ಜಹಾದ ಕಾ ಇಟ್ಟು ತಾವೂ ಅಲ್ಲಿಯೇ ಜಹಾ ಕುಡಿಯಾತ್ತ ಕುಳಿತುಕೊಂಡರು. ಒಫ್ಫಿದಿಂದ ಮಾತಿಗೂ ಪಾರಂಭವಾಯಿತು. ಪದ್ದಕ್ಕು ತಾನು ನಾಟಕ ನೋಡುತ್ತೇನೆ ಹೋದದ್ದು, ಮಳೆ ಬರುವುದರೊಳಗಾಗಿ ಮನೆಗೆ ಮುಟ್ಟಿ ಬೇಕೆಂದು ಹೊರಟ್ತು, ಹಾದಿಯಲ್ಲಿಯೇ ಮಳೆ ಬಂದದ್ದರಿಂದ ಈ ಮನೆಯ ಆಸರಕ್ಕೆ ನಿಂತದ್ದು ಇತ್ತಾದಿ.... ಎಲ್ಲ ಹೇಳಿಪಳು. ಡಾಕ್ಟರರೂ ನಾಟಕದಿಂದ ತಿರುಗಿ ಬಂದವರೇ. ಮುಂದಿ ಅಂತಾರಾಯರ ಮನೆಯ ಮಾತು ಸಡೆದುವು. ಏನೂ ಪಾತ್ರಕ್ಕಿಸಲ್ಪದಾಗ ಅಂತಾರಾಯರಂಥ ಕುಳಿಸಕ್ಕಾರೆ ಯಾರ ಬಾಯಿಗೂ ಸೀರು ಬಿಡುವುದೇ.

ಈಗ ಪದ್ದಕ್ಕುನ ಮನಸ್ಸು ಸ್ವಲ್ಪ ಸ್ಥಿರವಾಗಿತ್ತು. ಅವಳೂ ಮನ ಬಿಳಿದಳು. ಬಾಯರ ಜಡಿನ ಮಾತಾಯಿತು. ಆಮೇಲೆ ಅಂತಾರಾಯರ ಸ್ವಭಾವ, ಅಕ್ಷವು, ಮನೆಯಲ್ಲಿಯ ವ್ಯವಸ್ಥೆ, ಹೀಗೆ

ಒಂದರ ಮೇಲೊಂದು ಸಡೆದುಬಿಟ್ಟುವು. ಸಡುಸಡುವೆ ಮಳೆ ನಿಂತಿ ದ್ವಾರೆ ಹೋಗಿ ಬಿಡಬೇಕೆಂತಲೂ ಅನಿಸಿ, ಬಾಗಿಲ ಕಡೆಗೆ ಆತುರತೆಯಿಂದ ಪದ್ದಕ್ಕೆ ಎಷ್ಟೋ ಸಲ ನೋಡಿದಳು. ಮಳರಾಜನಿಗೆ ಈನ್ಯೋತ್ತು ಆಗ್ರಹದ ಬೈತಣವೇ ಇದ್ದಿರಬೇಕು—ಪುಲಯಕಾಲವೇ ಸವಿಾಪಿ ಸಿತೋ. ಏನೋ ಎಂಬಂತೆ ಚಪ್ಪರ ಬಾಗಿಲುಗಳು ಅದುರಿ ಅದುರಿ, ಗಾಳಿಗೋ ಏನೋ ದೀಪ ಆರಿತು.

ದೀಪ ಆರಿದಕೂಡಲೇ ಇಬ್ಬರಿಗೂ ವಚಿತ್ರವೆಸಿಸಹತ್ತಿತು. ದೀಪ ಹತ್ತಿ ಬೆಳಕು ಯಾವಾಗ ಬಿದ್ದೀತೋ ಎಂದು ಇಬ್ಬರ ಮನಸ್ಸನ ಸಲಹ್ಲಿ ಬಂತು. ಇಬ್ಬರೂ ದೀಪದ ಪೆಟ್ಟಿಗಿಗಾಗಿ ತಮ್ಮತಮ್ಮ ಸುತ್ತು ನುಂತ್ರ ಕೈಯಾಡಿಸಹತ್ತಿದರು. ಎಲ್ಲಿಯೋ ಸಪ್ಪಕವಾಗುತ್ತಿತ್ತು. ಒಮ್ಮೆ ಪದ್ದಕ್ಕುನ ಕೈ ಮೇಲಿ ಡಾಕ್ಕುರರ ಕೈ ಬಿತ್ತು. ಅವಳದನ್ನು ಅವಸರದಿಂದ ತೆಗೆದುಕೊಂಡಳು. ಹೇಗೋ ಏನೋ ಗ್ಲಾಕ್ಕು ಎರಡು ತ್ರಟಿಗಳ ಮೃದುವಾದ ಸ್ವರ್ಥವಾದಂತೆ ಭಾಸವಾಯಿತು. ಎದೆ ಹಾರ ಹತ್ತಿತು. “ಡಾಕ್ಕುರ, ಏನು ಅವಿಚಾರ—” ಎಂದು ಸುಡಿದು ಕೊಂಡಳು. ಮುಂದಿನ ಕ್ಷಣಕ್ಕೆ ಡಾಕ್ಕುರರ ಎದೆಯಲ್ಲಿ ಸಡೆದ ಧಾಡ ಧಾಡ ಎಂಬ ಸಪ್ಪಕ ಅವಳ ಕೆಮಿಗೆ ಸ್ವಷ್ಟವಾಗಿ ಕೇಳಬಂತು.

* * * * *

ಬೆಳಿಗೆ ಚವಾ ಮುಗಿಸಿಕೊಂಡು ಪದ್ದಕ್ಕೆ ಏಳು ಗಂಟಿಗೆ ಮನಿಗೆ ಬಂದು ಮುಟ್ಟಿದಳು.

೧೬

ಮಾವಿನ ತೋರು ದೀವಿಗೆ

ಎಷ್ಟೋ ವರ್ಷಗಳ ಮೇಲೆ ಒಮ್ಮೆ ಮಾವಿನ ತೋರು ದೀವಿಗೆ ಹತ್ತಿತ್ತು. ಬಾಯರು ಇಲ್ಲಿಯೇ ಇದ್ದು ಬಿಡಬೇಕೆಂದು ನಿಶ್ಚಯಿಸಿದ್ದರು. ಕುಪಕಣಿಗೊಂಡಣ್ಣ, ಮನೆ “ಸಾರಿಸಿ ಗುಡಗಿಸಿಸಿ” ಇಟ್ಟಿದ್ದು. ಅಡಿಗೆ ಸಹ ಬಾಯರ ಹಾದಿಯನ್ನೇ ನೋಡುತ್ತಿತ್ತು.

ಎತ್ತಿನ ಬಂಡಿ ಬೆಳಿಗೇ ಸ್ವೇಶನ್ನಿಗೆ ಬಂದು ನಿಂತಿತ್ತು. ಬಾಯರು ತೋರುಗೆ ಬಂದು ಮಂಟ್ಟಬೇಕಾದರೆ ರಾತ್ರಿಯ ಬಂಬತ್ತು ಗಂಟೆಯಾಯಿತ್ತು. ಬಂಡಿಯಂದ ಕೆಳಗಿಳಿಸ ಕೂಡಲೇ ಅವರು ತಮ್ಮ ಗಾಳಿ ತಯಾರ ವಾಡಿಟ್ಟ ಕೋಣೆಯ ಕಡೆಗೆ ಸಡಿದರು. ಗೊಂಡಣ್ಣ ಆಖುಮಕ್ಕಳೊಂದಿಗೆ ಸಾಮಾನ್ಯ ಇಳಿಸಿಕೊಂಡು.

ಬಾಯರ ಸಂಗಡ ಅವರ ಅಡಿಗೆಯಾಕೆ ಶಾರದಮ್ಮನೂ ಬಂದಿದ್ದಳು ಕೊರ್ಕಿಯಲ್ಲಿ ಕಾಲಿಟ್ಟಕೂಡಲೇ ಬಾಯರ ಕಾಲಲ್ಲಿಯ ಚಪ್ಪು ಲಗಳನ್ನು ಶಾರದಮ್ಮ ಒರಸಿಟ್ಟಳು. ಬಾಯರ ಪಳ್ಳಂಗಿನ ಮೇಲೆ ಬಿದ್ದು ಕೊಂಡರು.

“ಶಾರಕ್ಕು, ಎಲ್ಲಿ ತರಲಿಕ್ಕು ಹೇಳು.” ಶಾರದಮ್ಮ ಹೊರಟಳು. “ಇದು ನೋಡು. ಬರತ್ತ ತುಪ್ಪ ತೋಗೊಂಡು ಬಾ ಬಟ್ಟಲದಾಗ.” ಬಾಯರು ಕಂಣಾ ಮುಚ್ಚಿಕೊಂಡಿದ್ದರು. ಶಾರದಮ್ಮ ತುಪ್ಪ ತೆಗೆದುಕೊಂಡು ಬಂದು ಅದನ್ನು ಅವರ ಕಾಲಿಗೆ ತೊಡೆಯಾಹತ್ತಿದ್ದಳು.

“ನೋಡಿದಾಯಿ ಒಮ್ಮೆ ಸಮ್ಮ ತ್ವಾಟ್ ! ” ಬಾಯರು ಸಕ್ಕು ಶಾರದಮ್ಮನಿಗೆ ಕೇಳಿದರು.

“ತ್ವಾಟ್ ! ಇದು ! ಅರಮಂಸನ್ನೆವ್ವ ! ” ಶಾರದಮ್ಮ ಬಾಯಿ ತುಂಬಾ ಅಂದಳು.

“ಹಾಂಗಾರೇನು ! ಪುಸ್ತಕದಾಗ ಆ ಗೀಣ ಗುಡಸಲ್ತತ್ತಲ್ಲ,
ಅಪ್ಪಿದ್ದೀತ್ತಂತ ಮಾಡಿದ್ದೇನು ! ”

“ತೋರಂದರ ಮನ್ಯಂತ ಹಾಂಗ ತೋರಬೇಕು ! ”

ಶಾರದಮೃನ ಕಲ್ಲಿನ ಬೆಳಕು ಬಿತ್ತು. ಬಾಯರ ವೋರೆಯ
ಮೇಲೆ ಬಂದು ಅಭಿಮಾನದ ಸಗೆ ಮಾಡಿತು. ಅವರು ಶಾರದಮೃನ
ಸಿಗೆ “ ಸಾಕು. ಕಾರಕೂನರಿಗೆ ಬಂದು ಹೀಗಲಿಕ್ಕು ಹೇಳು ”
ಎಂದು ಹುಕುಮ ಮಾಡಿದರು. ಗೋಪಣ್ಣ ಬಂದು ಕೈಜೋಡಿಸಿ
ಸಿಂತುಕೊಂಡ.

“ ವಕೀಲರಿಗೆ ಪತ್ರ ಬರು. ಪುಸ್ತಕದ ಸಮ್ಮಾನ ಕೊಡ
ತೋಗೊಂಬೋದೆಲ್ಲ ತೀರ್ಥಸರಿಂತ. ಇನ್ನೇನಲ್ಲಿ ಮನ್ಯಂತ
ಬಾಡಿಗೂ ಅಂಥಾದು ಇಂಥಾದು ಎಲ್ಲ ಕೊಟ್ಟು ಲಿಕ್ಕು ತಿಳಿಸಲುಕ್ಕೆ
ಹೇಳಿ. ” ಗೋಪಣ್ಣ ತಲೆ ಬಾಗೆಸಿ “ ಹಾಂಗ್ ಮಾಡತೇನು ” ಎಂದ
ಕೊಡಲೆ ಬಾಯರು ಅತನಿಗೆ ಸಕ್ಕು ಅಪ್ಪಣಿಕೊಟ್ಟು, ಉಂಟಣಿಗೆ
ಮುಗಿಸಿ ಅಲ್ಲಿಯೇ ಮಲಗಿಕೊಂಡರು. ಪ್ರವಾಸದ ಶ್ರಮ. ಶಾರದ
ಮೃನೂ ಅಲ್ಲಿಯೇ ನೆಲದ ಮೇಲೆ ಮಲಗಿಕೊಂಡಳು.

ಮಾವಿನತೋರಿಪಿನ ಬಾಯರೆಂದರೆ ವಿದ್ಯಾಲಂಕಾರ ವೇ. ಮಾ. ಶ್ರೀವಾದಶಾಸ್ತ್ರಗಳ ಮೂರನೆಯ ಸಂಬಂಧದ ಮನಸೆಯವರು.
ಅವರು ಹುಟ್ಟಿದ್ದ ಫಸವರಂತರ ಮನಿತನದಲ್ಲಿ. ಸಂಸ್ಕೃತ ಭಾಷೆ
ಯಂದರೆ ಅವರ ಮಾತೃಭಾಷೆಯೇ ಆಗಿತ್ತು. ಕಾತಿ, ಪರಯಾಗ,
ತಂಚಾವೂರು ಮುಂತಾದ ಸಂಸ್ಕೃತಭಾಷೆಯ ಕೇಂದ್ರಗಳಲ್ಲಿ ಕೂಡ
ವಿದ್ಯಾಂಸರಿಂದ ಬಹುಮಾನ ಪಡೆದಿದ್ದರು. ಪಾರ್ಶ್ವವಿದ್ಯಾಸಂಶೋ
ಧನ ಕಾಯಂದಲ್ಲಿ ಒಳ್ಳಿಯ ಆಸ್ಥಾವಂತರು. ಪುಸ್ತಯಲ್ಲಿ ಪಾರ್ಶ್ವಿನ
ಗ್ರಂಥಸಂಗ್ರಹವ್ಯಾಪ್ತಿ ಆಸಂದಾಶ್ರಮಸಂಸ್ಥೆ ಅವರಿಗೆ ತವರುಮನಸೆ
ಯಾಗಿತ್ತು. ಇತ್ತೀಚೆಗೆ ಭಾಂಡಾರಕರ ಸಂಸ್ಥೆಯೆಂದು.

ಶಾಸ್ತ್ರಗಳವರಿಗೆ ಮಕ್ಕಳಿರಲಿಲ್ಲ. ಏನೋ ಹರಿ ಹರಿ ಅನ್ನತ್ತು,
ತಮ್ಮ ವಾಸಂಗ ಸಡಿಸುತ್ತ, ಆಯುಷ್ಯದ ಇರಮಗೀತೆಯನ್ನು

ಯಾವುದಾದರ್ಶೋಂದು ಏಕಾಂತವಾಸ-ಯಾವುದಾದರ್ಶೋಂದು ಒನ್ನ
ವಸ್ತುಯಿಂದ ದೂರವಿದ್ದ ಸ್ಥಳ-ದಲ್ಲಿ ಹಾಡಿ ಮಂಗಿಸಬೇಕೆಂದು
ಮಾಡಿ ಮಾನಿಸ ಶೋಪ ಕೊಂಡರು. ಪರಿವಾರವಾದರೂ ದೊಡ್ಡ
ದಲ್ಲಿ. ತಾನ್ನ, ತಮ್ಮ ಎರಡನೆಯ ಸಂಬಂಧದ ಮನೆಯವರು. ಏನಾ
ದರೂ ಮಾಡಿದ್ದ ಕೊನ್ನಿಂದಿಂದ ಒಂ ಬರಬೇಕು. ಮಾನಿಸಶೋಪ ಕೊಂಡು
ವಷ್ಟ ಏರಲಿಲ್ಲ. ಮನೆಯವರು ಅವರನ್ನು ಸಂಸಾರದಲ್ಲಿ ಪಟ್ಟಿ
ತಾವು ಮಂದಿ ನಡೆದುಬಟ್ಟಿರು. ಶಾಸ್ತ್ರಗಳಿಗೆ ಯಾತರಲ್ಲಿ ಉಲಾಳ್ಳನ
ವೃಳಿಯಡೆ, ಅವರು ಪುಸ್ತಿಯಲ್ಲಿಯೇ ಮನೆ ಮಾಡಿಕೊಂಡಿರಹತ್ತಿದರು.
ಅವರ ವರಾರದಲ್ಲಿಯೆ ಕಮಲಾಬಾಯಿ ಎಂಬ ಒಬ್ಬ ವಿಧವೆಯಿದ್ದಳು.
ಅವರು ಮೂಲ ನಿಜಾವು ಇಲಾಖೆಯವರು. ಅವರು ಗಂಡ ನೌಕರಿ
ಗಾಗಿ ಪುಸ್ತಿಯಲ್ಲಿದ್ದಾಗಲೇ ಹೇಗೆ ಒಂದು ಸತ್ತು. ಈಗ ಕಮಲಾಬಾ
ಯಿಗೆ ಒಬ್ಬ ಮಗಳ ಹೊರತು ಯಾರೂ ಇದ್ದಿಲ್ಲ.

ಕಮಲಾಬಾಯಿಯ ಮಗಳು ಒಸು, ಹತ್ತು ಒಸರ ಕಂಣಿಳಳಿಗೆ
ತುಂಬುವಂಥವರು. ಇಂಥ ಸುಸ್ವರಹಿಯಾದ ಮಗಳನ್ನು ಬೆಳಿ
ಸಿದುಪ್ರದರಲ್ಲಿ ಕಮಲಾಬಾಯಿಯ ಉದ್ದೀಕವೇನಿದ್ದೀತೆಂಬದನ್ನು
ಒಡೆದು ಹೇಳುವ ಕಾರಣವಿಲ್ಲ. ಅದೇ ವರಾರದಲ್ಲಿ ಸಾಸಣ ಹಾಸಿ
ಟಿಲೆಳಳಿಗೆ ಕಲಿಯುತ್ತಿರುವ ಕೆಲ ವಿದ್ಯಾರ್ಥಿಗಳು ಇರುತ್ತಿದ್ದರು.
ಅವರಲ್ಲಿಯ ಎಷ್ಟೂ ಜನರ ಕಂಣಾ ಬಸುವಿನ ಮೇಲಿಲ್ಲ. ಕಮಲಾ
ಬಾಯಿ ತನ್ನ ಮಗಳಿಗೆ ಮೇಲಿಂದ ಹೇಳುತ್ತಿದ್ದಾರು: “ ಒಸು,
ಈ ಗಂಜಿಗಳಿಗಿ ಮಾಬ್ರಿಗೆ ಬ್ರಹ್ಮಭಾಗ್ಯಾದಾ. ಈ ಕಾಸಡೆ ಒಸರು ನಿನ
ಗೇನ ಸುಖದ ಕೊಟ್ಟಾವ ಮಹಾರಾಯಾ! ಅದೇನೋ ಅಂತಾ
ರಲ್ಲ ‘ಸೇರಿಗ ತಂದಾವ ಸಂಸಾರ ಎಸು ಹೂಡಬ್ಬ’ನುಂತ.”

ಕಮಲಾಬಾಯಿಯ ಇಕ್ಕಟ್ಟಿನಿಂದ ಬಸುವಿನ ದರ್ಶನ ಎಲ್ಲ
ರಿಗೂ ದುರ್ಭವಾಗಿತ್ತು. ಕಮಲಾಬಾಯಿಯ ಬಾಯಿಪ್ರಸಾ
ದಕ್ಕೆ ಎಲ್ಲರೂ ಅಂಜುತ್ತಿದ್ದರು. ಅದರಲ್ಲಿ ಒಬ್ಬ ಸಾಹಸಿಗ ದಾರಿ
ಹುಡುಕಿ, ಒಸುವಿನ ಹೇಮ-ಸಂಪಾದನೆಗೆ ಪ್ರಾರಂಭಮಾಡಿದೆ. ಒಸು

ಎನ ಸೌಂದರ್ಯದ ಪ್ರಭಾವದಿಂದೋ ಸಿಫುತ್ತಿಕೆನ ಸರಕವಾಸದ ಭೀತಿಯಿಂದೋ ಶಾಸ್ತ್ರಗಳು ಬಂದುದಿನ ಕಮಲಾಬಾರಿಯನ್ನು ಏಕಾಂತದಲ್ಲಿ ಕಂಡುಕೊಂಡು ಬಸುವನ್ನು ಧ್ವನಾರ್ಥಕಾಮವೋಕ್ಕಾಯ ಯಾಚಿಸಿದರು. ಯಾಕೋ ಏನೋ ಅವರಿಗೆ ಕಮಲಾ ಬಾರಿಯ ಬಾಯಿಪರಸಾದ ಸಿಗಲಿಲ್ಲ. ಶಾಸ್ತ್ರಗಳ ವಾಣಿಯೇ ಅಷ್ಟು ಪ್ರಭಾವಶಾಲಯಾಗಿದ್ದು ರಚೇಕು. ಬಂದು ಶುಭ ಮುಹೂರ್ತ ನೋಡಿಕೊಂಡು ಬಸು ಮಾರಿಸ ತೊಡೆಸಿನ ಬಾಯಿಪರಾಡಳು.

ಶಾಸ್ತ್ರಗಳಿಗೆ ಮಾದುವೆ ದಕ್ಕುಲಿಲ್ಲ. ತುಸು ದಿನಗಳಲ್ಲಿಯೇ ತಮ್ಮ ಚಿಕ್ಕ ಹೆಂಡತಿಯನ್ನು ಶೋಕಸಾಗರದಲ್ಲಿ ಮುಂಭೇಗಿಸಿ ತಾವು ಸಾಮ್ಯಾಜ್ಯವನ್ನು ಹೊಂದಿದರು. ತಾಯಿಯ ಆಧಾರವಿರುವ ಪರಿಗೆ ಬಸುಪಗೇನು ತನ್ನ ಸ್ಥಿತಿಯ ಕಲ್ಪನೆಯಾಗಿರಲಿಲ್ಲ. ಆ ಭಕ್ತರ ಬಮ್ಮು ಹೋದವೇಲೆ, ಬಯಲಲ್ಲಿಯೇ ಬದ್ದಂತಾಯಿತು. ಅದಕ್ಕಾಗಿಯೇ ತನಗೊಬ್ಬ “ಸಹಜರಿ” – ಗೆಳತಿ ಬೇಕೆಂದು ಜಾಹಿರಾತು ಕೊಟ್ಟಳು. ಆದರೆ ಅಟಗಿಯ ಶಾರಕಾರ್ಮ ಈ ಮಾತು ಮರಿಯಿಸಿದ್ದ ರಿಂದ ಪದ್ದತ್ತನ ಪಾಲಿಗೆ ನಿರಾಶೆ ಬಂದಿತ್ತು.

ಜಾಯರು ಈ ದಿನ ತಮ್ಮ ಒಡಿತನದ ಮನೆಯಲ್ಲಿ ಬಂದಂತೂ ಯಿತು.

೧೪

ಭುಜಂಗರಾಯರು ಸಂಜ ಡಾಕ್ಟರರಾದರು.

ಡಾ. ಶ್ರೀನಿವಾಸರಾಯರು ಸೋಮನಾಥಪುರದಲ್ಲಿ ತಮ್ಮ ಪಾರ್ಪಿಕ್ಕಿಸಿಗೆ ವಾರಂಭವಾಡಿದಾಗ ಅಂತಾರಾಯರು ಅದೇ ಅಶ್ವಿಗೆ ಒಂದಿದ್ದರು. ಆ ಮಾತ್ರಿಗಿದೀಗ ಇಪ್ಪತ್ತು ಪರ್ವಗಳಾಗಿರಬಹುದು. ಇಬ್ಬರದೂ ಸ್ನೇಹ ಕುಟಿತು. ಅಂದಿಳಿಕ ಡಾಕ್ಟರರು ಅಂತಾರಾಯರ ಘಾರ್ಮಾನಿಲ್ಲಿ ಡಾಕ್ಟರಾಗಿದ್ದು ರೆಂದು ಬೇರೆ ಹೇಳಬೇಕಾಗಿಲ್ಲ. ಡಾಕ್ಟರರದೂ ಎನ್ನೆಯ ಸಂಸ್ಥಿತಿ. ಬಡಬಗ್ಗೆ ರಿಗೆ ಬೈಷಣಿಯಲ್ಲಿ ಪರಿಷಾರ ಕಾರ್ಯಗೊಳಿಸಿದ್ದಾಗಿಲ್ಲ. ಭುಜಂಗರಾಯರು ತಮ್ಮ ಉಪಜೀವಿಕೆಗಾಗಿ ಬಂದವರು. ದುಡ್ಡ ಕೊಟ್ಟಪ್ಪ ಬೈಷಣಿ ತೆಗೆದುಕೊಳ್ಳುವರಾತ್ಮಕ! ಭುಜಂಗರಾಯರ ವಾಲಿಗಂತೂ ಸೋಮನಾಥಪುರವು ರೋಗವಿಲ್ಲದ ಉರಾಗಿತ್ತು!

ಶ್ರೀನಿವಾಸರಾಯರೆಬ್ಬಿಲಿಂದ ಇತ್ತೋಚಿಗೆ ಕೆಲವ ಸೀಗು ತ್ತೆದ್ದಿಲ್ಲ. ಆವರು ಒಂದುದಿನ ಭುಜಂಗರಾಯರಿಗೆ ಹೇಳಬೇಕಿಸಿದರು. ಭುಜಂಗರಾಯರಿಗೆ ಶ್ರೀನಿವಾಸರಾಯರು ತಮ್ಮಸ್ನಾಯಾಕೆ ಕರೆ ಕೆಳಿಸಿರಬಹುದೆಂಬುದು ಗೊತ್ತಾಗಿಲ್ಲ. ಆದರೂ ಆಸುಭವಿಕರು, ಹಿರಿಯರು. ಭೀಟ್ಟಿಗಂತೂ ಹೋಗಿ ಒರಬೇಕೆಂದು ಹೊರಬೆರು—ಬೈಷಣಿಕವೆಲ್ಲ ಮುಗಿದ ಮೇಲೆ ಶ್ರೀನಿವಾಸರಾಯರೇ ವಾರಂಭವಾಡಿದರು. “ಹಾಂಗ ಸಂದರ್ಭದಲ್ಲಿ ಈಗಿನ ಪ್ರಾಣದಲ್ಲಿ ನಿಂತು ಆಗಿತ್ತು!

“ಸೆಟ್ಟಿಗಂತ ಅಸಬೇಕು.” ಭುಜಂಗರಾಯರು ಕುಷ್ಣಾಗಾಗಿ ಸಕ್ಕು ಉತ್ತರ ಕೊಟ್ಟರು.

“ಎಲ್ಲರು ‘ಸೋತವರಾಂಗ’ ಸಮ್ಮಿತಿ ಮೌಲಿಕ ಪರಿಸರರು ಬಾಗ್ಯರೆ ಅಲ್ಲಿ ನಾವು ಬಾಗ್ಯರೆ ಅಲ್ಲ. ಅವರು ಜವಾ ಸಿಗರೆಟ್ ಕೊಟ್ಟ ಸೀಟ್ ತುಂಬಕೊತ್ತಾರ. ನಾವು ಜವಾ ಮನ್ಯಾಗ್ಡ ಕುಡದ್ದ ಬರ್ರಿ ಪಾವ್ಯಂತ ಹೇಳಬೇಕು.” ಶ್ರೀನಿವಾಸರಾಯರು ತಮ್ಮ ಪನ್ನೆಡಕ್ಕೆ

ತಾವು ವೊದಲು ಸರ್ಕ್ಯೂ ಭುಜಂಗರಾಯರು ಸಗುವ ಹಾದಿ ನೋಡುತ್ತೇ ಕುಳಿತುಕೊಂಡರು. ಅವರು ಸರ್ಕ್ಯೂನೇಲೆ ವಾಕ್ಯವಾಹವು ಮುಂದೆ ಸಾಗಿತು. “ಅದರಾಗ್ತ ಸಮ್ಮಾ ಕೆಲಸಂದರ್ಭ ಗುಳಿಗಿಟ ವ್ಯಾಪಾರ. ಆನಾನಾದೀಕ್ಕಿ ತನ್ನ ಈಗ ಡಾಕ್ಟರ ಆಗ್ಯಾಸ್ಟ. ಕೇರು, ಬಜೆ, ಸುಂಟಿ ಮಳ್ಳಿಸಿ ಬಾಟಲ್ಯಾಗ ತುಂಬೋಂದು, ಮಾನ್ಯಲೆ ಲೇಬಲ್‌ಲ್ಯು ಡೋಚು ಹಳ್ಳಿದರ ತೇರಿತು, ಅದನ್ತ ಡಾಕ್ಟರ. ಮಾನ್ಯಲೆ ಬುಡ್ಡಿ ಬೆಳಕು. ವೊನ್ನೆ ಕುತುಬಮಿನಾರದ ಮಾತು ಸಡಕಿತ್ತು. ನಾ ಸಹಜ ಅಂದೆ, ಸ್ವಳಲಿಕಾಂಡ್ರಿಂಡ ಎರಡ ಅಂತಸ್ತು ತೀಸಾಯಿ ರಂಡತ್ತ. ಈ ಬೃಹಸ್ಪತಿ ಕೇಳತಾಸ್ತ, ವೊದಲಿಸಿನೋ ಕಡೀನೋಂಡತ್ತ. ಹೇಳಿಬಟ್ಟೆ, ವೊಂದಲಿಸವೆರಡೂಂಡತ್ತ.” ಪುತ್ತೊಂದು ಸಗೆಯ ಸೊಫ್ಫೆ.

ಭುಜಂಗರಾಯರು ಮೆಲ್ಲಮೆಲ್ಲನೇ ಅದು ಇದು ಮಾತಾಡಿ ಈವೊತ್ತು ಕರೆಕಳಿಸಿದ ಬಗ್ಗೆ ಮಾತು ತೆಗೆದರು.

“ಭುಜಂಗರಾವ, ಈಗೇಗ್ತ ಸನ್ನಿಂದ ಕೆಲಸನ್ತ ಸೀಗೋಂದಿಲ್ಲ. ಏನೋ ನೀವೂ ಸೇರವಾದರ—”

ಭುಜಂಗರಾಯರಿಗೆ ಸ್ವತಂತ್ರ ವಾರ್ಯಕ್ಷಿಸಿನ ಅಸುಭವವಂತೂ ಬಂದಿತ್ತು. ಈ ಸುಸಂಧಿ ಬಂದಾಗ ಅವರಾದರೂ ಅದನ್ನು ಕಳುತ್ತೋಳ್ಳಬಾರದೆಂದು ಮಾಡಿದರು. ಆದರೂ ಸ್ವಷ್ಟ ಏನೂ ಹೇಳಿದೇ “ಪಿಚಾರ ಮಾಡತೇನಿ” ಎಂದು ಹೇಳಿದರು.

“ಹಾಂಗ್ತ ಆಗಲಿ. ಒಬ್ಬಿರಿಬ್ಬುರು-ಅಷ್ಟು ಅನುವು. ” ಶ್ರೀನಿವಾಸರಾಯರು ತುಸುಹೊತ್ತು ಮಾತಾಡಿ ತಮ್ಮ ದವಾಖಾನೆಗೆ ಸಡೆದರು. ಭುಜಂಗರಾಯರೂ ಮನೆಗೆ ಒಂದುಬಿಟ್ಟರು.

ಎಡು ಮೂರು ದಿನಗಳಲ್ಲಿ ಭುಜಂಗರಾಯರು ಶ್ರೀನಿವಾಸರಾಯರ Family Medical Hall ನಲ್ಲಿ ಸಂಣ ಡಾಕ್ಟರರಾದರು.

೧೫

“ ಇನ್ನೊ ಎಷ್ಟು ದಿನ್ನ ಮದಿವಾಣಿಗದ ಇರಬೇಕೆಂತು! ”

ಅಕ್ಕಮ್ಮೆ ಹೆಚ್ಚುಸಾಲಿಸಿದ ಬಂದು ಬಂದು ವರ್ಷವಾಗುತ್ತು ಬಂದಿತ್ತು. ಅವಳಿಗೇಗೆ ಹಡನೇಇ ತುಂಬ ಹಡನೇಂಬರೊಳಗೆ ಬಿಡ್ಡಿತ್ತು. ರಾಧಾಬಾಯರಿಗೂ ಕಮ್ಮು ಬಗ್ಗೆ ಭರವಸೆ ಹಾರಹತ್ತಿತ್ತು. ತನ್ನ ಕಂಣಿದುರಿಗೊಮ್ಮೆ ಅಕ್ಕಮ್ಮೆಸನ್ನು ಧಾರೆ ಏರೆದು ಕೊಟ್ಟರೆ, ಅವರ ಯಾವ ಆಶೀರ್ವಾದ ಉಳಿಯಂದಂತಾಗಿ ಅವರಾ ನಿಶ್ಚಿಂತರಾಗಬಹುದಾಗಿತ್ತು. ಅಂತಾರಾಯರೆಂದರಿಗೆ ಈ ಮಾತ್ರ ಸಾವಿರ ಸಲ ಬಂದಿತ್ತು. ಅವರದನ್ನು ಮೂರಂದಕ್ಕೆ ಹಾಕಿ ಬಟ್ಟಿದ್ದರು. ದಿನಪ್ರೋಂದಕ್ಕೂ ಅದೇ ವಿನಯ. ಅವರಿಗೂ ಬೇಜಾರಾಯತ್ತು.

ಬಂದು ದಿನ ಅಕ್ಕಮ್ಮೆಸನ್ನು ಸಂಗಡ ಕರಕೊರಡು ಅಡ್ಡಾಡ ಲಕ್ಷ್ಮಿ ಹೊರಟರು. ಮಾತಿಗೆ ಮಾತ್ರ ಬಂದು “ ಇನ್ನು ಮುಂದೇನು ವಿಚಾರ! ” ಎಂದು ಕೇಳಿದರು.

“ ಯಾತರ ವಿಚಾರ, ಅಂತಾ! ” ಅಕ್ಕಮ್ಮೆನಿಗೆ ತಾಯಿ ತಂದೆಗಳು ತನ್ನ ಬಗ್ಗೆ ಸಡೆಸಿದ ವಿಚಾರವೆಲ್ಲ ಸಂಪೂರ್ಣ ಗೊತ್ತುಗಿತ್ತು. ಆದರೆ ಆದನ್ನು ತನ್ನ ಪೂರ್ಣೀಯ ಮೇಲೀನೂ ತೋರಿಗೊಡಲ್ಪಿ.

ಅಂತಾರಾಯರಿಗೆ ದೊಡ್ಡ ವಿಚಾರ ಬಿತ್ತು. ಮಾತ್ರ ಎತ್ತುನ್ನದಾರಣ ಹೇಗೆ! ಅವರು ತನ್ನೊಳಗೇ ಸುಡಿದುಕೊಂಡಂತೆ ಗುಣ ಗುಟ್ಟಿದರು. ‘ಮುಂದ ಕಲೆಯೇವಿದ್ದರೂ ಆ ಮಾತ ಬಾಗ್ರಾರೆ. ಆದರೂ—’

“ ಸನ್ನ ಮನಸ್ಸನ್ನಾಗಂತೂ ಕಲೆಯೇದದ್ದ! — ಈಗ S. S. I. C. ಯೋಳಗಂತೂ ಇದ್ದೇ ಇದ್ದೆ. ನಾಲ್ಕೆಡು ವರ್ಷ, ಬಿ. ಎ. ಆಗ ತಿದ್ದೆ. ” ಅಕ್ಕಮ್ಮೆನ ಆಶಾವಾದಿತನ ತಲೆದೊರಿತು.

“ ಆಕಿಟ ಮನಸ್ಸನ್ನಾಗಿ ಬಾಗ್ರಾರೇನ್ನ ನಡದದ. ”

“ ಬಾಗ್ರಾರೆ ವನು! ” ಅಕ್ಕಮ್ಮೆನ ದನಿ ಸದುಗಿತು.

“ ಅಂ – ಆಕಿ ಅಂತಾಳ. ಅಂದರ್ದ ಸಿನ್ನ ಮಧಿವಿದಶಿಂದರನ್ದ ಆಕಿ ಬೇವ ವಿಂಡಕತೆದ ! ” ಅಂತಾರಾಯರು ಏನೋಽಂದು ಸುದ್ದಿ ಹೇಳುವ ದನಿಯಿಂದ ಅಂದರು.

“ ಆದರೂ ಅವ್ವ ಹಿಂಗ ಹಾಸಿಗಿ ಹಿಡಿದಾಗ್ನ – ” ಮುಂದೆ ಮಾತಾಡುವದು ಅಕ್ಕಪ್ಪನ ಬೇವದ ಸುತ್ತು ಬಂತ್ರ.

“ ಇನ್ನೆವ್ವು ದಿನದ ಮಧಿವಾಗ್ಯಗೆದ್ದ ಇರಬೇಕಂತಿ ! ” ಅಂತಾ ರಾಯರು ಸ್ವಲ್ಪ ಸೆಟ್ಟಿಸಿಂದ ಕೇಳಿದರು.

ಅವರ ಮಾತಿಸಲ್ಲಿಯ ಕೊಂಕು ಅವರ್ ಲಕ್ಷ್ಯದಲ್ಲಿ ಬಂತು. ತನಗೆ ಬಂದ ಸಿಟ್ಟನ್ನು ಪ್ರಯಾಸದಿಂದ ಬಚ್ಚಿಟ್ಟು “ ಅಂತಾ, ನನಗ ಸದ್ಗೃಹ ಬಾಗಡಾ. ಮಾಡಕೊಬೇಕಂತ ಮನಸ್ಸನಾಗ ಬಂದಾಗ ಹೇಳಿಸಂತ್ರ ಸಿಮಗ ” ಎಂದು ಸ್ವವ್ಯಾಪ್ತಿ ಹೇಳಿಬಿಟ್ಟಳು.

ಅಂತಾರಾಯರು ಅವಳ ವೊರಿಯ ಕಡೆಗೆ ನೋಡಕತ್ತಿದರು. ಆದರೂ ಹೆಚ್ಚಿಗೆ ಹಿಂಜುಕಿ ಸೋಡಬಾರದೆಂದು ಅವರು ಸುಮ್ಮಿ ನಾದರು. ಅಕ್ಕಪ್ಪನು ಮಾತ್ರ ರಾಧಾಬಾಯಂಗೇ ಇದರ ಬಗ್ಗೆ ಕೇಳಿಬಡಬೇಕೆಂದು ಮನಸ್ಸಿಸಲ್ಲಿ ಮಾಡಿಟ್ಟುಕೊಂಡಳು.

೧೬

“ ನಸ್ತಾಲೆ ಅದ್ವ ನಿನಗ್ಡ ”

ಮೇಲೆ ಹೇಳಿದ ಸಂಪಾದವಾದಸಂತರ ಹತ್ತು ಹನ್ನೆರಡು ದಿನಗಳಾಗಿರಬಹುದು. ಅಕ್ಕಪ್ಪ ರಾಧಾಬಾಯ್-ರ ಕೂಡ ಹರಟಿ ಹೊಡೆಯುತ್ತ ಕುಳಿತ್ತಿದ್ದಳು. ಪದ್ದನ್ನಾಗೂ ಎಲ್ಲಿಯೋ ಹೊರಗೆ ಹೊಳ್ಳಿದ್ದಳು. ಇದೇ ಸುಸಂಧಿ ಎಂದು ಅಕ್ಕಪ್ಪ ಮೇಲ್ಲಮೇಲ್ಲಸೇ ವಾತು ಎತ್ತಿದ್ದಳು. “ ಅವ್ವ, ಇದೇನು ಸಡಿಸೀರಿ! ”

“ ನಾವೇನು ವಾಡೇವೆವ್ವ- ! ” ರಾಧಾಬಾಯರು ಆಜ್ಞೆ ದಿಂದ ಕೇಳಿದರು.

“ ಅಂತಾ ಅಂತಾರ್ಥ ಮದಿವಿ ಮಾಡಿಷಣಬೇಕಂತೆ! ” ಅಕ್ಕಪ್ಪನ ದಖಿಯಲ್ಲಿ ಸಮಾಧಾನವಿತ್ತು. ಅಂತರಂಗದಲ್ಲಿ ವಾತ್ರ ಪುಲಯು.

ರಾಧಾಬಾಯರು ಪಚಾರದಲ್ಲಿ ಮಗ್ಗುರಾದರು.

“ ಅವರದೇನು ಪಚಾರ ಇಲ್ಲ, ಸಾಸ್ತ ಅಂದಿದ್ದೆ ಹೊನ್ನೆ - ಏನೋ ವಾತು ಸಹದಿತ್ತಾಂತ ” ರಾಧಾಬಾಯರು ಏನೋ ಒಂದು ಸಗೆಯಾಡಿ ಅಂದರು. “ ಸಂದ್ರ ಆಗ್ರಹ, ಸಂದೇನು ಇಲ್ಲಿ ಇರೇಂದು ಬಹುದಿನ ಇಲ್ಲ. ಏನೋ ನಿಸ್ಸು ಸರಗೀಸಿರಾಗ ಸಸ್ಯ ಕಂಣ ತೊಯಾವೂ ಅಂತ ಆಶಾ. ಸಿಂದಾರ್ಥ ಸುಖ ನೋಡಿ ಕಂಡ ಮುಂಜ್ಞ ಬೇಕಂತೇನಿ. ”

“ ಅವ್ವ, ನಿಸ್ಸು ಹ್ಯಾಂಗ ಬಟ್ಟ ಹೊಗಬೇಕ್ಕ - ” ಅಕ್ಕಪ್ಪ ತನ್ನ ತಲೆಯನ್ನು ತಲೆಗಿಂಬಿಸ ಮೇಲಿಂಬ್ಪು ಅಳಹತ್ತಿದ್ದ್ದು.

“ ಸವ.ಗ ಸೀ ಬ್ಯಾಡ್‌೧೯೮೦ತ ತಳಕೊಂಡಿ ಏನು! ಮದಿವ್ಯಾ ದರೂ ಸಿಸಗ ಎಲ್ಲಿಯೂ ಹೊಗಬೇಕ್ಕಾಗಿದ್ದೂರಾತು. ”

“ ಅಂದರ್ಥ! ಮನಿಮಾರು ಇಲ್ಲದವರನ್ನಾರನಾರ್ಥ ತಂದು ಅವರ ಕೊಳ್ಳುಗ ಸಸ್ಯ ಕಟ್ಟಿಪರೆಂದರ - ”

“ಹಾಂಗ್ ಹಾಂಗನಿಸೀತು ಹೇಳ ಸಮಗ್ ! ಸಮಗಾರದ ಯಾರಿದ್ದಾರ ! ಗುಣವಂತನಾಯಾರನಾದರೂ ಹಿಡಿದು ತಂದು, ಅವನ ಕೊಳ್ಳಾಗೆ ಈ ಗುದ್ದಿ ಕಟ್ಟಬೇಕಂತ ಮಾಡೇವಿ.” ರಾಧಾಬಾಯರ ಏನೇಂದ ಈಗ ಅಕ್ಕವಸ್ತಿಗೆ ಸರಿ ಬರುವಂತಿದ್ದಿಲ್ಲ.

“ಅವ್ಯಾ, ಹೇಳಲಾಗ್ ನಾಸು ! ನನಗೆ ಮಂದಿವಿನನ್ ಬಾಗ್ದಾ.”

“ಭೀ ಪಳ ಹುಜ್ಜ್ಜಿ ! ಅಸಬಾರದ ಹಾಂಗ್. ಇಲ್ಲ, ಮಂದಿವಾಗ್ಗೆ ಎಷ್ಟು ದಿನ ಇದ್ದೀ !”

“ಅವ್ಯಾ, ನೀವನ್ನೊಂದರ್ದರ ಪಸು ! ಈಗ ಒಲ್ಲೀಂತಂದು ಮುಂದ ಕಾಲ ಜಾರಿದರ ಹಾಂಗ್ ! ಇದ ಹೌದಲ್ಲೋ ಸಿಮ್ಮೆ ಮಾತಿನ ಅಥರ್ !” ರಾಧಾಬಾಯರ ಮಾತಿನ ಅಥರ್ ಹುಚ್ಚು ಕಡವೆ ಯಾಗಿ ಅದೇ ಆಗುತ್ತಿತ್ತು. ಅದರೂ ಇಷ್ಟ ಸ್ವಷ್ಟವಾಗಿ ಒಂಚಿಟ್ಟ ಅಥರ್ ಅವರಿಗೆ ಸಂಮತವಿದ್ದಾಗು. ಅಕ್ಕವ್ಯಾ ಒಮ್ಮೆ ಸಿಧಾರ ಮಾಡಿ ಹೇಳಬಿಟ್ಟಳು. “ನಾ ಹೇಳತೇನಿಂದ, ನನಗ ಮಂದಿವಿ ಬಾಗ್ದಾ.”

ರಾಧಾಬಾಯರಿಗೆ ಏನೂ ತೋಳಿದೆತಾಯಿತು. ಅವರು ಪರ ಕ್ರಿಸ್ತರಿಂದ ಅಂದರು. “ನನಗೇಸು ಹೇಳತಿ ಅಕ್ಕುತ್ತ ! ಅಲ್ಲಿ ಸಿಸ್ತ ಹಡಿದರಿಂದಾರ. ಅವರಿಗೇ ಹೇಳು ಏನು ಹೇಳೊಂದು.”

“ಅಂಣಾಗ್ ! ಹೇಳತೇನಿ ! ತಮ್ಮ ಮನಸು ವೊದಲ ಬಗ್ಗೆ ಹಿಡಿರಿಂತ ಹೇಳು.” ರಾಧಾಬಾಯರು ಅವಳ ಬಾಯ ಮೇಲೆ ಕೈ ಯಿಟ್ಟರು. “ಅಕ್ಕು, — ಅಕ್ಕು, ಇದೇಸು ! ನನಾಂತಿ ಅದ ಸಿನಗ. ನಾ ಜೀವ ಹಿಡಿಬೇಕಂತಿಯೋ ಇಲ್ಲೋ !” ಅವರ ಕುತ್ತಿಗೆ ಬಗಿದು ಬಂತು. ಅಕ್ಕವ್ಯಾನಿಗೂ ಸಂತಾಪ ಹುಟ್ಟಾಗಿ ಕಂಣಗಳಿಂದ ಸೀರೆಡೆ ವವು.

ಎಷ್ಟೋ ಹೊತ್ತಿನವರಿಗೆ ಆ ತಾಯಿಮಕ್ಕಳು ಸುಂದ ಬಡಿದು ಕುಳಿತುಕೊಂಡಿದ್ದರು.

೧೨

ಮನಶ್ಚಂಚಲ್ಯಾ

ಸಂಜ. ಡಾಕ್ಟರರಾದಂದಿಸಿಂದ ಭುಜಂಗರಾಯರು ಸ್ವಲ್ಪ ಸ್ಥಿತಿಂತರಾಗಿದ್ದರೂ ಅಂತಾರಾಯರ ಮನೆಗಿಸಿಲ್ಲ ಹೊಗುವ ಪರಸಂಗ ಬಂದಿದ್ದಿಲ್ಲ. ಪದ್ದಕ್ಕು ಏರಡು ಮೂರು ದಿನಗಳಿಗೊಮೆನ್ನ ಬಂದು ಹೋಗುತ್ತಿದ್ದಳು. ಆವಾಗೇನೇರೇ ಅಲ್ಲಿಯ ಸುಧ್ಯ ಸಡೆಯು ತ್ವದ್ವವಷ್ಟೇ.

ಒಂದು ದಿನ ಅಕ್ಕವ್ಯಾ ಉರೋಳಿಗೆ ಬುದಾಗ ಡಾಕ್ಟರ ಚೈಷ್ಟಿಗೆ ಬೆಧ್ಯು ಲು. ಯಾರಿರಬಹುದು ! ಅಂತಾರಾಯರ ವಾಗಳಿಂಬದು ಗೊತ್ತಿದ್ದಿಲ್ಲ. ಪದ್ದಕ್ಕನೀಗೆ ಕೇಳಿಸೋಽದಿದರು. ಅವಣ ತನಗೂ ಗೊತ್ತಿಲ್ಲ ಎಂದು ಹೇಳಿ ಮಾತ್ರ ಹಾರಿಸಿಕೊಂಡಳು. ಮುಂದೆ ಒಂದು ದಿನ ಡಾಕ್ಟರರು ಅಂತಾರಾಯರ ಮನೆಗೆ ಹೊಡಾಗ ಅವರಿಗೆ ಪದ್ದಕ್ಕು ಮಾತ್ರ ಹಾರಿಸಿಕೊಂಡಂಡ್ಯಾರ ಅಥವ್ಯ ತಿಳಿಯಿತು. ಒಮ್ಮೆ ಪದ್ದಕ್ಕು ಮನೆಗೆ ಒಂದಾಗ ವಿಸೋದವಿಂದ ಅಂದರು. “ ಕೋಳಿ ಬಚ್ಚಿ ಟೆಪ ಬಾಯ ಮಾಡೋದೇನು ಬಡೋದಿಲ್ಲ ಅದು. ”

ಪದ್ದಕ್ಕನೀಗೆ ಅವರ ಮಾತನ ಅಥವ್ಯ ತಿಳಿಯದೇ ಹೊಡಿತೇ ! ಅವಳು ಸೆಟಗೊಂಡರೂ ಆಕ್ಷಯವಲ್ಲ. “ ತಿಳಿತ ಹೌದಲೋ ! ಆತ ಹಾಂಗಾರದ್. ”

ಡಾಕ್ಟರರ ನಾಲಿಗೆ ತದುಲುಬದುಲು ಮಾತಾಡತೊಡಗಿತು. “ ಅಂ- ಮೈನ್ನೇ ನೋ ಕಂಬಿಗೆ ಬಿಡ್ಡ ಹಾಂಗಾತ್- ಅಂ- ನಾ ಯಾರನೂ ಕೇಳೋಲ್ಲ. ”

“ ನೋಡೆರ್ಡ ನೋಡ್ರ, ಕೇಳೆರ್ಡ ಕೇಳಿ. ನನಗ್ಯಾಕಬೀಕು ! ”

ಪದ್ದಕ್ಕನ ಸದೆವಿಳಿಯಬೀಕಾದರೆ ಅತಿಪ್ರಯಾಸವಾಯಿತು. ಏನೇ ಆಗಲಿ. ಅಕ್ಕವ್ಯಾನನ್ನು ನೋಡಿದಾಗಿಸಿಂದ ಭುಜಂಗರಾಯರ ಮನಸ್ಸು ಚಂಚಲವಾದದ್ದೇನೋ ಸಬ.

ಇತ್ತೀಚೆಗೆ ಅಕ್ಕವ್ವಾರಾಧಾರಾಯರ ಕೋಣೆಯ ಕಡೆಗೆ ವಿಶೇಷ ಹೊಗುತ್ತಿದ್ದಿಲ್ಲ. ಅವರ ಬಗ್ಗೆ ಅವಳ ಮನಸ್ಸು ಕಲುಷಿತವಾಗಿದ್ದಿಲ್ಲ ಅಥವಾ ಅವರ ಮೇಲಿನ ಪ್ರೇಮ ಕಡಿಮೆಯಾಗಿದ್ದಿಲ್ಲ. ಮನೆಯೇ ಹೇಸಿ ಗಿಟ್ಟಿತ್ತು. ಭುಜಂಗರಾಯರು ಅಂಣಾರಾಯರ ಮನೆಗೆ ಹೊದಾಗ ಎರಡೂ ಸಾರೆ ಅಕ್ಕವ್ವಾ ತನ್ನ ಕೋಣೆಯೊಳಗೇ ಇದ್ದಳು. ಏನೇಕೇ ಎಚುರನಿಂದ ಹಾಯ್ದು ಹೋದಾಗ ಕಂಣಿಗೆ ಬದ್ದಿರಬಹುದಷ್ಟೇ. ಭುಜಂಗರಾಯರ ಮನಸ್ಸು ಮಾತ್ರ ಚಡಪಡಿಸಹತ್ತಿತ್ತು. ಈ ವರೆಗ ವರು ಪ್ರೇಮದ ಹೇಳಾಟದಲ್ಲಿ ಬದ್ದಿದ್ದಿಲ್ಲ. ಕಲಿಯುವ ಕಾಲಕ್ಕೆ ಏನಾದರೂ ಶಿಗಿರಬಹುದು ಹೊಗಿರಬಹುದು. ಇತರ ಅನುಭವವೂ ಬಂದಿರಬಹುದು. ಈಗಂತೂ ಅವರ ಪ್ರೇಮಕ್ಕೆ ವ್ಯವಹಾರದ ಸ್ವರೂಪ ಬಿಂದು ಬಿಟ್ಟಿತ್ತು. ಪದ್ದತ್ತಾನ ವಿವಯದಲ್ಲಿ ಕಾಮುಕತೆಯಿದ್ದಿರಬಹುದು. ಅಕ್ಕವ್ವಾ ದೃಷ್ಟಿಗೆ ಬಿದ್ದನೇಲಿ ಅವರ ಪ್ರೇಮಕ್ಕೆ ಹೊನದೆಂದು ದೃಷ್ಟಿ ಬಿಡೆದಿತ್ತು.

ಸ್ವೇಸರ್‌ರ ರೂಪ, ಆರೋಗ್ಯದಿಂದ ಬೆಳೆದ ಮೈಕೆಟ್‌ಪ್ಲ್ಯಾಟ್‌, ಸಂಸಾರದ ಹೇಳಣ್ಣ, ಸಹಬ ಅಂಗವಿಕ್ಕೇ ಇವ, ನೀಂಟಾದ ಇರುವಿಕೆ ಇವು ಗಳಿಂದ ಅಕ್ಕವ್ವಾ ಸಾಲ್ಪೂರ ಕಂಣಿಗೆ ಬಡೆಮು ಕಾಣುವಂತಿದ್ದಳು. ಮೇರೆಯ ಮೇಲೊಂದು ಬಗೆಯ ಗಣಂಬೀಯಂವ್ವಾ ಇತ್ತಿತ್ತು. ಒಡ ಮೂಡಿದ್ದರೂ ಅದರಲ್ಲಾಗ ಬಂದು ಹೊನ ಬಂಣ ಭುಜಂಗರಾಯರ ಕಣಿಗೆ ಕಂಡಿತ್ತು.

.. ಮತ್ತೊಂದು ಮಾತ್ರ. ಅಂಣಾರಾಯರಿಗನಳೊಬ್ಬಿಗೇ ಮಗಳು. ಸಂಪತ್ತು, ಯಾರಿಗೆ ಬೇಡ! ಭುಜಂಗರಾಯರೂ ಮುಕ್ಕೆರಿದ್ದಿಲ್ಲ. ಹೀಗಿಲ್ಲ ಹಾಗೆ; ಸಂಪತ್ತಿನ ಸಂಭವವಿದ್ದೇ-

ಈ ವಿಚಾರಸರಣಿಯಲ್ಲಿ ಗೌಣವಕ್ಕು ಬಂದೇ. ಅಕ್ಕವ್ವಾ ಪ್ರೇಮಸಂಪಾದನೆಗೆ ದಾರಿ. ಈಗ ಅಂಣಾರಾಯರ ಮನೆಯಲ್ಲಿ ತಮ್ಮ ಬಳಿಕೆ ಪ್ರಶ್ನಾಸದ್ದು. ತಮ್ಮ ಚಾರಿತ್ರ್ಯದ ಬಗ್ಗೆ ಇಲ್ಲದ ಸಂಶಯ ಹಣ್ಣಿದರೆ- ಈ ಸೂತ್ರ ತಾನಾಗಿ ಕ್ಷಣಿ ಬರುವುದಾದರೂ ಹೇಗೆ!

ಅಂತಾರಾಯಕ್ಕೆ, ತಾವೆತ್ತು! ರಾಜಾ ಭೇಣಿಜ ಗಂಗಾ ತೇಲಿ
ನ್ಯಾಯ! ಈ ಪದ್ದತಿ - ಭೀಮ! ಅವಳ ವಿಚಾರ ಇದರಲ್ಲಿ ಬೇಡ.

ಅಂತಹ ಭುಜಂಗರಾಯರು ತಮಗೆ ಹಾಕಿಕೊಂಡ ಒಡಗಿನ
ಉತ್ತರ ತಾವೇ ಅರಿಯದೆ ಹೊರಿದರು.

೧೮

ತಕ್ಷ ವರ

ಅಂತಾರಾಯರು ತಮ್ಮ ಪಿಚಾರ ಮಾಡಿಕೊಂಡೇ ಇದ್ದರು.
ಭುಜಂಗರಾಯರ ಸ್ವಭಾವ ಅವರ ಮಾನಸ್ಸಿಗೆ ಸಂಪೂರ್ಣ ಬಂದಿತ್ತು.
ಶ್ರೀಸಿವಾಸರಾಯರ ಕೂಡ ಆವಾತ್ಮೀಯಾಚನೆ ಮಾಡಿಕೊಂಡರು.
ಇನ್ನು ಭುಜಂಗರಾಯರನ್ನು ಮ್ಯಾ ಕೇಳುವುದುಳಿದಿತ್ತು. ಒಮ್ಮೆ
ಅವರೂ ಬಂದಾಗ ಏನೋ ಸಹಜ ಮಾತ್ರಿತ್ತಿದಂತೆ “ ಮತ್ತೀನು
ಭುಜಂಗರಾವ, ನಾವೇನಾರ ಮಾತ್ರ ಹೇಳಿದರ್ಥ ನೀವು ಸಮ್ಮ
ಹೊರಿಗ್ಲಿಟ ಇಲ್ಲ ” ಎಂದು ಮಾತಾಡಿ ಅವರ ವೋರಿಯ ಕಡೆಗೆ
ಸೋಡಿ ಸಕ್ಕರು. ಭುಜಂಗರಾಯರಿಗೆ ಅಂತಾರಾಯರು ತಮ್ಮ
ವಾಗಳ ವಿಷಯವಾಗಿ ಕೇಳಬಹುದೆಂದಿಸಿತ್ತು. ಆದರೆ ಆ ಕಲ್ಪನೆ
ಅಕ್ಷಯಕೋಟಿಯಲ್ಲಿಯದೆಂದು ಅಡಸ್ಸು ತಮ್ಮ ಮಾನಸ್ಸಿನಲ್ಲಿ ಬರಗೊ
ಟ್ಟಿದ್ದಿಲ್ಲ. ಅವರಿಗೇ ಪ್ರಶ್ನೆ ಅಸಹೇಕ್ಕಿತವಿತ್ತು. ಅವರು ಏನೂ
ಮಾತಾಡದೆ ಅಂತಾರಾಯರ ಶಬ್ದಗಳನ್ನು ಲಕ್ಷ್ಯವಾರ್ಥಕ ಕೇಳ
ಹತ್ತಿದರು. “ ನಮ್ಮ ಅಕ್ಷಯಸ್ವಸ್ವತ ನೀವು ಸೋಡಿತರಿ. ಏನೋ ವಿಧಿ
ಸಂಕಲ್ಪಿಸ್ತರು - ”

ಭುಜಂಗರಾಯರ ಮ್ಮೆ ಹೇಳಿ ಹಬಿಸಿಲು ಬೆಂದ್ದಿತ್ತಾಯಿತು.
“ ರಾಯರು ನಾ ಪನು ಸಿಮ್ಮ ಹೊರಗಿಲ್ಲ. ಇನ್ನುದ ಗಂಭು - ಯಾರ
ದವರ ವಿಚಾರ ಮಾಡೋಂದು - ”

“ ತಿಳಿತು. ನಮ್ಮ ಅಕ್ಷಯಂದು ಸಮಗ ಗುರ್ತಿಳಾಂತಿಲ್ಲ ಪಸ್ತಿಲ್ಲ.

“ಶಾರಕಾಕ್ಷು—”

“ಹೂಂ—”

“ಸಡಿ ಎಲ್ಲಾರ್ದ ಹೋಗೊಣ ”

“ಹೋಗೊಂದಾದರ ನಾಳಿಗೆ. ಈಗಲ್ಲ—”

“ಸುಟ್ಟಿತು ನಿನ್ನ ಸಿದ್ದಿ. ಎದ್ದು ಕೂಡಂತೇನಿ—”

“ನನ್ನ ಲಕ್ಷ್ಯದ್ದ. ನೀವು ಮಾತಾಡಿ ”

ಈ ಸಂವಾದ ಬೆಳಗು ಕಾಣಲಿಕ್ಕೆ ಬಂದು ಸಾಧನೆಯಾಗಿತ್ತು. ಬಂದೇ ಆವರ್ತನೆಕ್ಕೆ ರಾತ್ರಿ ತೀರದಿದ್ದರೆ ಮತ್ತೊಂದು. ಅದಕ್ಕೂ ತೀರದಿದ್ದರೆ ಇನ್ನೊಂದು. ಹೀಗೆ ಆವರ್ತನಾದ ವೇಗಲೇ ಆವರ್ತನ ಸಹಿರುತ್ತಿತ್ತು.

ಸವರಾತ್ರಿ ಬಂದಿತು. ಬಾಯರು ಸೋಮೇಶ್ವರಿಯ ದಶನ ಕ್ಕೆಂದು ಸೋಮನಾಥಪುರಕ್ಕೆ ಬಂದಿದ್ದರು. ಅವರ ಕೂಡ ಶಾರದ ಮೃಸೂ ಇದ್ದಳು. ದೇವಿಯ ದಶನ ಮುಗಿಸಿಕೊಂಡು ಬರುವಾಗ ಅವರ ದೃಷ್ಟಿಗೆ ಬಂದು ವ್ಯಕ್ತಿ ಬಿತ್ತು. ಆಯಿತು. ಅಂದಿನಿಂದ ಅವರು ಯಂಚ್ಚ ರಂತೆ ವರ್ತಿಸಹತ್ತಿದರು. ಕಾರಣವಿಲ್ಲದೇ ಬೆದರಿ ಸೋಂಡವುದು, ಹೇಳಿದ್ದನ್ನೇ ಹೇಳುವುದು, ಮಾತಾಡುತ್ತ ಮಾತಾಡುತ್ತ ನಡುವೇ ಏನೋ ಅಸಂಬಧ ವಾತಾಡುವುದು, ಈ ಏಲ್ಲ ಲಕ್ಷ್ಯಾಗಳನ್ನು ಸೋಂಡಿ ಶಾರದಮೃನಿಗವರ ಪ್ರಕೃತಿಯ ಬಗ್ಗೆ ಬೆಂತೆಹತ್ತಿತು ತೀರ್ಥ ಯಾತ್ರೆಯ ಸೇವ ಹೂಡಿ ಯಾವದಾದರೂಂದು ಉರಿಗೆ ಹೋಗೀ ಬರಬೇಕೆಂದು ಸಾಚಿಸ ಸೋಂಡಳು. ಬಾಯರು ಒಮ್ಮೆಲೇ ಸಂಮತಿಸಿದರು. ಅದರೆ ಅವರ ಮನಸ್ಸಿನ ಸೆಲೆಯೇ ಹತ್ತಲಿಲ್ಲ.

ಯಾತ್ರೆಗೆ ಹೊರಡುವ ಸಿದ್ಧತೆಯಂತೂ ಆಯಿತು. ಮರು ದಿನ ಹೊರಡತಕ್ಕೂದ್ದು. ಅದೇ ಸಂಜೀಗೆ ಬಾಯರಿಗೆ ಚ್ಚರ ಬಂದು ಬಿಟ್ಟುವು. ಬಂದೆಡನ್ನುತ್ತ ಬಂದು ವಾರ ತಿರುಗಿತು. ಚ್ಚರದ ಪ್ರಮಾಣ ಹೆಚ್ಚತ್ತಲೇ ಬಂದಿತ್ತು. ಶಾರದಮೃ ಗಾಬರಿಯಾಗಿ ಸೋಮನಾಥಪುರದಿಂದ ಡಾ. ಭಂಜಂಗರಾಯನ್ನು ಕರೆಕಳಿಸಿದಳು.

పాక్షిరరు ఒందాగి రోగియు స్థితిగతి శోచసీయవాగిత్తు. జ్యుర మేఘవే.ఎలి కైయిడగొడుత్తిద్దిల్ల. స్తుతిమాచరం ఇద్దంతే తోరలిల్ల. బడబడిసువుదన్ను నడెదిత్తు. దృష్టి గట్టియిద్దరే ఉళయజేసు !

డాక్టరరు తన్న స్టూంత వార్గ్యక్షిస్సన పరిషేయస్తుడదేఁ చౌషధోపచార శుశూర్సే మాడిదరు. అవర కైగూ యంతస్సు బరకత్తితు. రోగియు సెట్టుగాదాదంతే డాక్టరర ఆవశ్యకతి కడిమేయాగువుదు. బాయిరోమేట్ పూరం సెట్టుగాదరు. డాక్టరరు బరువుదూ పూరం నింతుమోయితు.

జడ్డుదాగి తన్న సుత్తుముత్తుల్దు జనరనోరేయ సేనపురోగిగి సెట్టుగాద మేలి ఉళయువుదిల్ల. బాయిరిగి మాత్ర డాక్టరర నోరేయ సేనపు పూరం ఉళయితు. జీవద కుత్తినింద పారుమాడిద పుణ్ణవరితసన్ను ఆవరాదరూ జేగి మరేయబేసు ! డాక్టరంతూ తోపిగి బరువ లక్ష్మణ తోరలిల్ల. యాగేఁ హేళికళిసువుదాదరూ జేగి ! జడ్డు హేళికళిసిదరూ బరువుదిల్ల. ఒస్సు బాయిరు ఎడవిబిద్దరు. కొలిస సర తోడకితు. డాక్టరరు బరలేబేసాయితు.

డాక్టరరు బాదాగి బాయిరస్సు పలంగిన మేలి ములగిసత్తు. హత్తిర శారమ్మ కుళిత్తిద్దుఁ. గాయిద పరిశ్కాయాయితు. ఎనూ ఆగిద్దిల్ల. డాక్టరర కై మాత్ర సడుగుత్తిత్తు. శారదమ్మ జవా మాడల్కేందు ఒఁగి హోదశు.। కొణియల్లి బాయిరోబ్బరే ఉళిదరు. డాక్టరరు కోరగి హోరటరు.

“ డాక్టర— ” మృదువాద దని కేళబంతు. డాక్టరరు కక్కువిశ్కాయాగి నోడహత్తిదరు. మెల్లమెల్లసే బాయిరహత్తిర హోగి సంతరు. బాయిర నోరే గంభీరవాగిత్తు.

“ ಬನುತ, ಸಸಗ ಗುತ್ತೆ ಸಿಗೆಲಾಲ್ಲಂತ ತಿಳಕೆಂಡೇನು ! ಹೊದಲನೆ ದಿವಸದ ಗೊತ್ತಾತ್ತುತ್ತು. ”

“ ಹೂಂ ! ಇಷ್ಟ ದಿನದ ಮ್ಯಾಲ್‌ಗು ಗುತ್ತೆಹೀತದಲ್ಲ ! ”

“ಸಂಚತ ತಪ್ಪಲ್ ! ಕಮಲಾಬಾಯರಿಗೆ ಸನ್ನ ಬಡತನ - ”

“ ಅದೆಲ್ಲ ಈಗಾಗ್ಗಿಸ್ತು ! ಆಕ್ರಿಸೂ ಹೋದ್ದು. ಸನ್ನ ಸುಖದ್ದಿ ಶಿಂದ್ರಂತ ವಾಡಲಿಕ್ಕೆ ಹೋದ್ದು. ಸನ್ನ ಪಾರಿಗೆಂದಿದ್ದಿಲ್ಲಲ್ಲ - ”
ಬಾಯರ ದನಿ ಒಡವಾಗಿತ್ತು. “ ನಾವು ಮರೆತಿವಿ - ನಿಮಂಗಾರದ ಸೇವುತ್ತೀತು. ”

“ಬನು, ಈಗ ಸನ್ನ ಸ್ಥಿತಿಯೊಳಗೂ ಬದಲಾಗೇದ. ನಾನೂ ಬಂದು ಸಂಸಾರ ಹೂಡೇನಿ. ” ಈ ಸುದ್ದಿಯಂದ ಬಾಯರ ಮನಸ್ಸಿಗೆ ಸಮಾಧಾನವಾದಂತೆ ತೋರಲಿಲ್ಲ.

ಜಹಾ ಬಂತು. ಡಾಕ್ಟರರೂ ಹೊರಟಿರು. ಬಾಯರು ಸಗುತ್ತು ಹೇಳಿದರು. “ ಡಾಕ್ಟರ, ಕಾಲ ಸೆಟ್ಟು ಗಾಗಿ ನಾ ಓಡಾಗ್ಗೆ ತನಕ ನೀವು ಬರಲಿಕ್ಕೇ ಬೇಕು ”

ಡಾಕ್ಟರರು ಈಗ ಹೊರಟೇ ಬಂಟಿರು. ಅವರೆಂದೆ ತಿರುಗಿ ನೋಡಿದರು. ಬಾಯರ ಕಂಣಗಳಲ್ಲಿ ಏನೋಽಂದು ಬೆಳಕು ಕಂಡು ಬಂತು.

೨೦

ಭುಜಂಗರಾಯರ ಧನವಂತ ರೋಗಿಗಳು

ಮಂದುಪೆಚೂಡ ಹೇಗೆ ಭುಜಂಗರಾಯರು ಇಂತಾರಾಯರ ಮನೆಯೊಳಗೇ ಇರಹತ್ತಿದ್ದರು. ಬೇರೆ ಮನೆ ಮಾಡಿಕೊಂಡಿರುವದು ರಾಧಾಬಾಯರ ಮನಸ್ಸಿಗೆ ಸರಿಬರಲಿಲ್ಲ. ತಮ್ಮ ಮಗಳು ತಳ್ಳುಕ್ಕು ಹತ್ತಿರಿದ್ದರೆ ತೀರಿತು.

ವಿಚಾರ ಮಾಡಿದರೆ ಅಕ್ಕವ್ವನ ಸಂಸಾರ ಸುಖದ್ದೀ ಇತ್ತು. ಅತ್ಯೈ ಮನೆಯ ಕಾಟವಿಲ್ಲ. ಗಂಡ ಅಕಬರನಾದರೆ ತಾನು ಬೀರಬಲ. ಭುಜಂಗರಾಯರಿಗಾದರೂ ಮೂಸ ಸಂಸಾರ ಹುಡಿದ ಹುರುವು. ರಾಧಾಬಾಯರಿಗೆ ಇದೆಲ್ಲವನ್ನು ಸೋಣಿ ಹಿರಿಸಿಗಾಗ್ಗಿ ಅವರೂ ವೊತ್ತಿದ್ದು ತಮಗೆ ಒಡ್ಡಾದದ್ದನ್ನೂ ಮರೆತುಬಿಡುತ್ತಿದ್ದರು. ಭುಜಂಗ ರಾಯರ ಸ್ವಭಾವ ವೆಳದಲ್ಲಿಸಿದ ಹೆಣುಗರಳಿಸದು. ಈಗಂತೂ ರಾಧಾಬಾಯರು ಅತ್ಯೈಯಾದ ಹೇಗೆ ಅವರ ಸೇವೆ ಶುಶ್ಲಾಷ್ಯಯಲ್ಲಿ ಎಳ್ಳಬೊಷ್ಟ ಕಡಿಮೆಯಾಗದಂತೆ ಹಗಲುರಾತ್ಮಿ ಯತ್ನಸುತ್ತಿದ್ದರು. ಇಂಥ ಗುಣವಂತ ಅಳಿಯಸನ್ನು ಕೊಟ್ಟಿದ್ದ ಕಾವ್ಯಿಗಿ ರಾಧಾಬಾಯರಾದರೂ ದೇವರೆಡುರಿಗೆ ಎಷ್ಟು ಸ್ವಲ್ಪ ತುಪ್ಪದ ದೀಪಿಗೆ ಹಜ್ಜಿಸಿದ್ದರೋ !

“ ಭುಜಂಗರಾಯರ, ನಮ್ಮ ಅಕ್ಕಾಂದು ಸನ್ನ ಮಾರ್ಗಲೆ ಬಹಳ ಸಿಟ್ಟಿದ. ನಾ ಏನೋ ನಿಮ್ಮನ್ನ ಹ್ಯಾಂಗ ಬೇಕ ಹಾಂಗ ದುಡಿಸಿಗೇಡೀ ತೇನಿಂತಂತಾಳ ಆಕಿ. ” ರಾಧಾಬಾಯರು ತಮ್ಮ ಮಗಳ ಕಡೆಗೆ ಸೋಡುತ್ತ ಅನ್ನತ್ತಿದ್ದರು.

“ ನೀವು ತಾಯಿ ಸಮಾನ ಇದ್ದಿರಿ. ನಾ ಏನ ಸೇವಾ ಶುಶ್ಲಾಷ್ಯ ಮಾಡಿದರ್ಕ ಮಗ ಮಾಡಿದುಂತ ಆದಿತು. ಹೊರಗ ಅಂದ ತೋರಸ್ತಿರಿ. ಅಲ್ಲಿ ವೊಗಲಾಯಾಗ ಸೋಡಿಲ್ಲಿಂದು. ಹವಾಲರ ಹಾಂಗ ದುಡಿದ್ದ ದುಡಿರಿ, ದುಡಿದ್ದ ದುಡಿರಿ, ಬಂದರಿ ಸಮಾಧಾನದ ಶಬ್ದ ! - ಉಂ ಹೂಂ - ” ಅಕ್ಕವ್ವನ ಕಡೆಗೆ ಸೋಡದೇ

ಭುಜಂಗರಾಯರು ಒಳ್ಳೆಯ ಗಾಂಧಿಯರ್ಥಿಂದ ರಗಳೇ ಹುಡುತ್ತಿದ್ದರು. ಅಕ್ಕನ್ನು ಕೃತ್ಯನು ಕೋಪದಿಂದ ಅವರ ಕಡೆಗೆ ಸೋಡಿ— “ಅವ್ವಿ, ಹೇಳಿ ಕೇಳಿ ಮೊಗಲಾಯಿವ್ವು ನಮ್ಮುದು!” ಎಂದು ರಾಧಾ ಬಾಯರ ಹತ್ತಿರ ಹೋಗಿ ಕುಳಿತುಕೊಳ್ಳುತ್ತಿದ್ದಳು. ಅವರಿಬ್ಬರ ಸಮರ್ಪಿಸೋದ ಸೋಡಿ ರಾಧಾಬಾಯರ ಅಚೇತನಪಾಲ್ಯದೇಹ ದಲ್ಲಿ ವಿದ್ಯುತ್ಸಂಚಾರವಾದುತ್ತಾಗುತ್ತತ್ತು ಈ ಸಮವೇಗದಿಂದ ಕರಿಯುವ ಪ್ರವಾಹದಲ್ಲಿ ಯಾವುದೇ ಒಂದುದಿನ ವಿಸೋ ಒಂದು ಬದಲಾಗಬೇಕು. ಅಂದಿನಿಂದ ಭುಜಂಗರಾಯರ ವೋರಿಯ ಮೇಲೆ ಖಾದಾಸೇನತೆ ಕಾಣಹತ್ತಿತ್ತು. ಅವರ ಬಾಯಿಂದ ಬೆದರಿ-ಬೆದರಿದಂತೆ ಪೂತು ಹೂರದಹತ್ತಿದ್ದುವು. ಅವರ ಹೃದಯದಿಂದೀಂದು ಅಸ್ವಾಷಿತ ಶರ್ಕಣಾದ ಹೂರಬ್ಬಿ ಅವರ ಕಂಣಮುಂದೆ ಕತ್ತಲು ಕಾಣಹತ್ತಿತ್ತು.

ಇತ್ತೀಚೆಗೆ ಅವರು ಒಹುತರವಾಗಿ ದವಾಖಾಸೇಯಲ್ಲಿಯೇ ಕಾಲಕಳೆಯಹತ್ತಿದ್ದರು. ಮನೆಗೆ ಒಂದರು ಬರಲ್ಲಿ, ಹೀಗೂ ಸಹೆಯಿತು ಕೆಲದಿನ. ಅಕ್ಕನ್ನಿಗೆ ಅವರ ಸ್ವಭಾವದಲ್ಲಾದ ಈ ಬದಲಿನ ಅಥವೇನೂ ತೀರಿಯಲ್ಲ.

ಒಂದು ದಿನ ಭುಜಂಗರಾಯರು ಹೂರಗೆ ಹೂರಬ್ಬಿದ್ದರು. ಅವಳು ಸಹಜ ಕೇಳಿದ್ದಳು. “ಈಗ ಇಷ್ಟೇನು ಕೆಲಸ ಬೀಳತ್ತದ್ದ! ” ಭುಜಂಗರಾಯರು “ ಅಂ - ಇರತ್ತದ್ದದ್ದ - ” ಎಂದು ಹೂರಗೆ ಜೋಗುವುದನ್ನು ಬಂಟ್ಟು ಕೊಂಟ್ಟು ಅಲ್ಲಿಯೇ ಒಂದು ಖುಚ್ಚಿಯ ಮೇಲೆ ಕುಳಿತುಕೊಂಡರು.

“ ಹೂರಗ ಹೋಗೋದಿತ್ತಲ್ಲ ಮತ್ತೆ! ” ಅಕ್ಕನ್ನು ಸಕ್ಕಳು.

ಭುಜಂಗರಾಯರ ಅಂಗವ್ಯಾಪಾರ ಪುಸ್ತಕ ಸದೆದುವು; ಅಕ್ಕನ್ನು ನಿಗಾಶ್ಯಯರ್ಥಿಸಿತ್ತು. ಅವಳು ಮತ್ತೆ ಕೇಳಿದ್ದಳು. “ ಯಾವದಾರ ಸೀರಿಯಸ್ ಕೇಸದ್ದ ಏಸು ಮತ್ತೆ! ”

“ ಸೀರಿಯಸ್ ಅಂದರ್ದ - ಅಂ - ಅಷ್ಟೇನು ಸೀರಿಯಸ್ ಅಲ್ಲ. ದುಡ್ಡಿದ್ದ ಪರಿಗೆ ಒಡ್ಡಾದರ್ದ ಹಾಕ್ಕರ ತಲಿ ಹಿಡಕೊಂಡು ಕುಡಬೇ

ಕ್ರಿಂತಸ್ವಿರತದ ಅವರಿಗೆ.” ಅವ್ಯಾರಲ್ಲಿ ಏನೋಽವರ ಗಾಳಿ ಬೇಸಿತು.

ಇದು ಒಂದು ರೇಣುಗಾತನ್ನು. ನಿಸಗೂ ಅದರ ಸುಂಕ ಎಲ್ಲಾ ಬಡಿಕದ್ವಂತ ಅಂಚಿಕಿ ಸನಗೆ.” ಅಕ್ಕವ್ಯಾಮಸಃಪುರ್ವ ಕವಾಗಿ ಸಕ್ಕು ಬಟ್ಟಳು. “ಅಂಚಿಕಿಸ್ತ ಮತ್ತು. ಆ ಬೈಷಧದ ಪೆಟಿಗಿ ಒಂದು ತಲ್ಲಿ ಮಾನ್ಯಲ ಹೊರಸಿ ಸಸ್ಯಾ ಕರಕೊಂಡು ಹೋಽವರ ನಾನೂ ಬರತೇನಿ.”, ಭುಜಂಗರಾಯರ ನಗೆಗೆ ಈಗ ಕಂಡು ಹಂಟ್ಲಿದವು. “ಸಸ್ಯ ಕಿವಿ ಇಸ್ತು ನಾಲ್ಕೊಮ್ಮೆಕ್ಕೆತ್ತಿಲ್ಲಿಗೆಂಡಿರಬೇಕೊಂತೇನಿಡ.” ಮಾತ ಮಾತಾ ಡುತ್ತ ಅವರು ಅಕ್ಕವ್ಯಾಸ ಹತ್ತಿರ ಹೇಳಿಗಿ ಅವಳ ಎರಡೂ ಗಲ್ಲ ಮುಂಟ್ಯಿ “ಅವತಾರದ್ವ! ” ಎಂದು ಅಶ್ವಾಂಧಿಸಿದರು. ಅಕ್ಕವ್ಯಾ ಹಿಂದೆ ಸರಕೊಂಡಳು. ಈಗ ಅವರು ಸಿಂಹವಾಗಿ ಹೊರಬೆಂತಾಯಿತು.

೨೧

ತೀರ್ಥಯಬಾರದ್ವು.

ತೀರ್ಥಜಿಗೆ ಭುಜಂಗರಾಯರು ಮಸೆಯಸ್ಸೇ ವಣ್ಣ ಮಾಡಿ ಬಟ್ಟಿದ್ದರು. ಅಕ್ಕವ್ಯಾಸ ಮೇಲೂ ಅಲಕ್ಷ್ಯ. ಹೇಳುವುದಾದರೂ ಯಾರಿಗೆ! ಅಕ್ಕವ್ಯಾಸಂತೂ ಮಸಸ್ಸಸಲ್ಲಿಯೇ ಕೊರಗುತ್ತು ಸಡೆದಳು. ಅವಳ ತಂದೆತಾಯಿಗಳು ಒಬ್ಬರಮೇಲೊಳಬ್ಬಿರು ದೇಹ ಹೊರಿಸವ ತ್ತಿದರು. ಯಾರ ಮೇಲೆ ದೋಷ ಹೊರಸಿದರೂ ಅವಳ ದುಃಖ ಕಡಿ ಮೆಯಾಗುವಂತಿದ್ದಿಲ್ಲ.

“ಸೋಽಿರಾಣ ಸಸ್ಯ ಹಂಡ ಪರಿಣಾಮವ! ” ಅಂತಾರಾಯರು ರೇಗಿ ಮಾತಾಡುತ್ತಿದ್ದರು. “ಹುಡಿಗಿ ಕುತ್ತಿಗೂ ಕೊಯ್ದುವಿ ನಾವಿ ಬ್ಬರೂ ಕೂಡಿ. ಗಂಡಹುಡುಗನ ಹಾಂಗ ಬೆಂಸಿದರ ಸುಖಿನರವ ಕಾಣ ತಿದ್ದು.”

“ನಾ ಬರೀಲಿಕ್ಕೆ ಹೇಗೆಂದ್ದೇ ಸು ಆಕಿ ಹಣಿ ಹಾನ್ಯಲೇ! ”

“ಹಣಿ ಸಸು ಮಾಡತದ ಗಟ್ಟಿಸಿಗೋಳಿಕ್ಕೆ ಇಲ್ಲಿ! ಹಣಿ

ಮಾಡತದಂತ! ಕಂಣಾಗ ಬೊಟ್ಟು ತಿಂವಕೊಳಬುದು ಕುರಾಡಾದ ವೈಯ್ಯೇಂತಹೋದು. ಎಲ್ಲಿಂದೇ ಬೂದಿ ಬಾವಾಸ್ಸು ಹಿಡಿದತೆಂದು ಮನ್ಯಾಗ ಸಾಕಲಿಕ್ಕು ಹೋದಿವಿ— ” ಇದೆಂದು ಅಂಣಾರಾಯರ ಮಾತಿನ ವಾದರಿ.

ಭುಜಂಗರಾಯರು ಹೋಗುವುದಾದರೂ ಯಾರ ಮನಿಗೆ? ಬೇಸ್ಸು ಹತ್ತಿ ಅವರ ಮೇರಿಲೀ ಉಟ್ಟು ಇಟ್ಟು ನೋಡಿದವರು ಯಾರು! ಒಂದು ದಿನ ಅಂಣಾರಾಯರೇ ಪ್ರತಿಜ್ಞೆ ಮಾಡ ಹೊರಬರು. ಆ ದಿನ ಭುಜಂಗರಾಯರು ಮುಂಬಳುಗೆ ಹೋದರೆಂದು ತಿಳಿದು ಒಂತು. ಅವರು ಮರಳಿ ಒಂದು ನಾಲ್ಕೆಂಟು ದಿನಗಳಾದ ಮೇರಿಲೀ ಒಂದು ದಿನ ತೋರಿಪಿನ ಕಡೆಗೆ ಅಷ್ಟಾಡಲಕ್ಕು ಹೋಗಿದ್ದರು. ಪಶ್ಚಿಮ ಬದುವಿಗೆ ಒಂದು ದೊಡ್ಡ ಸರಪು ಬದ್ದಿತ್ತು. ಅಲ್ಲಿಯೇ ಒಂದು ಬಾವಿ ತೋರಿದಿ ಯಾತಕ್ಕೆ ಅಸುವು ಮಾಡಿತ್ತು. ಅಂಣಾರಾಯ್ ರಷ್ಟು ದೂರ ಏಂದೂ ಬರತಕ್ಕು ವರಲ್ಲ. ಎಚ್ ಎರಡ ಮೋಟರಿಗೊಮ್ಮೆ ಕೇಲಿ ಕೊಟ್ಟರೆ ಗಾಡಿ ಕೇಲಿ ತೀರಿ ನಿಂತರೇ ನಿಲ್ಲಬೇಕು.

ಮಬ್ಬಿಗತ್ತಲಾಗುತ್ತ ಒಂತು. ಅಂಣಾರಾಯರು ತಿರಿಗಿದರು. ಯಾರೋ ಇಬ್ಬರು ಮಾತಾಡುತ್ತು ಬರುವುದಸ್ಸು ನೋಡಿ ಇಕ್ಕಿತರೂ ದರು. ಒಬ್ಬರಂತೆ ಭುಜಂಗರಾಯರು. ಹೆಂಡೂಮಗಳು ಯಾರು! ಅಂಣಾರಾಯನು ಸ್ವಲ್ಪ ಆಡ್ಡದಾರಿಗೆ ಬಿಡ್ಡರು. ಭುಜಂಗರಾಯರ ದಸಿ ಕೇಳಬಾತು.

“ ಇನ್ನಿಲ್ಲೆ ನಾ ಇರೋದು ಶಕ್ಕು ಇಲ್ಲ.”

“ ಹಾಂಗಾರ್ಡ ಅಲ್ಲಾರ್ಡ ಎನಿಟ್ಟೀರಿ? ”

“ ಹಾಂಗಲ್ಲಿಟ ಒಸ್ಟ, ಈವ್ಯಾತ್ರಿನ ತನಕ್ಕ ನಾ ಮಂದಿ ವಸಂದಾರು ಬಂಟ್ವಾರು ಇದರ ಕಡೆ ಲಕ್ಷ್ಮಿ ಕೊಡತಿದ್ದಿಲ್ಲ. ಅಥವಾ ಅಂಥ ಪ್ರಸಂಗನ್ತ ಬಂದಿದ್ದಿಲ್ಲಾಂತ ಅಸ್ಸು.”

“ ಈಗೇನು ಪ್ರಸಂಗ ಬಂದದ! ಇಲ್ಲಾರೆ ಬರಲಿಕ್ಕು ಕೂತಾರಿ!

ನನ್ನ ಮನ ಮಾರ್ಗಕ್ಕು ನಾನು. ನೀವೂ ಸ್ವತಂತ್ರ ಇದ್ದೀರೀಂತ ನಾ ತಿಳಕೆಗೊಂಡೇನಿ. ” ಮುಂದಿನ ವಾಕ್ಯದ ಒದಲಾಗಿ ಬಂದು ಉಪರೋಧದ ನಗೆ.

“ನಾ ಸ್ವತಂತ್ರ ಇದ್ದೀನಕ? ” ಭುಜಂಗರಾಯರು ರೈಚ್ಚಿಗೆದ್ದು ಮಾತಾಟಿದರು. “ ಇಲ್ಲಿ ನಿನ್ನ ಆಳ್ವಿಕ್ಕೇ— ”

“ ಅ— ನನ್ನ ಮನಿಗೆ ಯಾರ ಬರತಾರ ಯಾರ ಇಲ್ಲ ಈ ಪಂಚೀತ ಅವರಿಗಾಣ್ಣಕ! ” ದಸಿ ದೂರ ದೂರ ಕೇಳುತ್ತು ಕೇಳದಂತಾಯಿತು.

ಅಂತೆ ಭುಜಂಗರಾಯರಿಗೆ ಈ ಭೂಲ ಹತ್ತಿರುವದು! ಆಕೆಯಾರು! ಅಂತಾರಾಯರಿಗೆ ಏನು ತಿಳಿಯಬೇಕಾಗುತ್ತು, ಅದು ಸಂಪೂರ್ಣ ತಿಳಿದುಬಂತು. ಅವರು ವಿಚಾರ ಮಾಡುತ್ತೇ ಮನಿಗೆ ಬಂದು ಮುಟ್ಟಿದರು. ಅಕ್ಕುವ್ವ ಪ್ರಾರಂಭಾದೊಳಗೆ ಶಾಸ್ಯದೃಷ್ಟಿಯಿಂದ ಎತ್ತಿತ್ತು ಸೋಡುತ್ತೇ ಸಂತಿದ್ದಳು. ಅವಳನ್ನೆಡುರಿಗೆ ಕಂಡ ಕೂಡಲೆ ಅವರಿಗೆ ತುಂಬಿ ಬಂದು, ಅವರು ಅವಳ ಕೂಡ ಏನೂ ಮಾತಾಡಡೇ ತಮ್ಮ ಕೊಣಿಯು ದಾರಿ ಹಿಡಿದರು.

೭೭

ಅಂತಾರಾಯರು ತೋಪಿಗೆ ಹೋಗುವರು.

ತಮಾಗೆ ತಿಳಿದು ಒಂದ ಪ್ರಕಾರದ ಬಗ್ಗೆ ಅಂತಾರಾಯರು ರಾಧಾಬಾಯರೆಡುರಿಗೇನ್ನು ಮಾತಾಡಲಿಲ್ಲ. ತಾವೇ ಆಲ್ಲಿ ಇಲ್ಲಿ ಕೇಳಿ ಕೊಂಡು ನೋಡಿದರು. ಒಂದು ಮಾತಿನ ಸಿಂಹಯವಾಯಿತು. ಭುಜಂಗರಾಯರು ತಮ್ಮ ದವಾಖಾಸೆಯನ್ನು ಮಾವಿನ ತೋಪಿನ ಲ್ಲಿಯೇ ಬಿಟ್ಟಿದ್ದರು! ತಮ್ಮ ಪುಗಳ ಸ್ಥಿತಿ ನೋಡಿ ಕೈಮುಗಿದುಕೊಂಡು ಕೂಡುವುದಂತೂ ಶಕ್ಯವಿಲ್ಲ. ತಾವೇ ಒಮ್ಮೆ ಮಾವಿನ ತೋಪಿಗೆ ಹೋಗಿ ಅಲ್ಲಿಯ ಆ ಹೆಂಡಂಗಗಳನ್ನು ಕಂಪುಕೊಂಡು

ಬರಬೇಕೆಂದು ಅಂಣಾರಾಯರು ತಮ್ಮ ಮನಸ್ಸಿನಲ್ಲಿ ಮಾಡಿಟ್ಟು ಕೊಂಡರು. ಗುರುತು ಪರಿಚಯಪ್ಲದೇ ಯಾವಳಾದರೆಂಬು ಹೆಂಡು ಮಗಳಿಗೆ ಇಂಥ ಸೂಕ್ತ ಮಾತ್ರ ಕೇಳುವುದು ಗೃಹಸ್ಥತನಕ್ಕೆ ಅಪ್ರಶಸ್ತವೇ ಸರಿ. ಭಂಜಂಗರಾಯರಿಗೇ ಕೇಳುವುದು ರಾಜಮಾರ್ಗ. ಆದರೂ ವಿಚಾರ ಮಾಡಿ ಅಂಣಾರಾಯರು ಅಡ್ಡದಾರಿಯನ್ನು ಆರಿಸಿದರು.

ಬಂದು ದಿನ ಸಸುಕು ಹರಿಯುವುದರೆಂಳಿಗಾಗಿ ತೋವಿಗೆ ಹೊದರಬ್ಬರು. ಅಲ್ಲಿ ಹೋಗಿ ಮುಖ್ಯಿದಾಗ ಎಂಬು ಬಡಿದು ಹೋಗತ್ತು. ಬಾಯರು ಈಗ ಹಾಸಿಗೆಯೇಸ್ಯಾ ಬಟ್ಟಿರಬಹುದವ್ಯೇ. ಯಾರೋ ಭೆಟ್ಟಿಗೆ ಬಂದಿರುವದಂದು ಕೇಳಿ ಅವರಿಗಾಶ್ಚಯವೆಸಿಸಿತು,

“ಶಾರಕ್ಕು, ಸೋಡು ಯಾರ ಬಂದಾರ್ತ!“ ಶಾರಮ್ಮ ಸೋಡಿ ಒಂದಳು. “ಗುರುದವರಲ್ಲಿರ್ವಾ.“

“ಯಾಕ ಬಂದಾರ ಕೇಳಿದೇನು!“

“ಹ್ಯಾಂಗ ಕೇಳಬೇಕ್ಕುವ್ಯೇ!“

ಬಾಯರು ವಿಚಾರದಲ್ಲಿ ಮಗ್ನಿರಾದರು. ಆದರೂ “ಇದೇ ಈಗ ಬರತೀನಿಂತ ಹೇಳು ಅವರಿಗೆ” ಎಂದು ತಕ್ಕೊಂಡಿಗೆ ಪುಟುಪುಟು ಮಾತಾಡಿಕೊಂಡರು. “ಸೋಡು, ನಿಸಗೇನಾರ್ಕ ತಿಳಿದ ಒಂದರ್ವ.“ ಶಾರಮ್ಮ ಹೊರಗೆ ಬಂದು ಅಂಣಾರಾಯರಿಗೆ ಕೂಡಲಕ್ಕೆ ಹೇಳಿ ಅಲ್ಲಿಯೇ ಸಂತುಕೊಂಡಳು. ಏನೋ ಸಹಜ ಕೇಳಿದಂತೆ “ಮನು ಕೇಲನ ಇತ್ತು!“ ಎಂದು ಕೇಳಿದಳು. ಇವಕ್ಕೇ ಬಾಯರಿರಬಹುದೆಂದು ಅಂಣಾರಾಯರ ಕ್ಷಮೆಯಂತೂ ಆಗಲಲ್ಲ. “ಭೆಟ್ಟಾಗಬೇಕಾಗೇದ್ದ“ ಇಷ್ಟೇ ಹೇಳಿ ಸುಮ್ಮನಾದರು. ಅಂಣಾರಾಯರು ಹಾಕಿಕೊಂಡ ಮಂಕ ಎತ್ತಿ ಆದರಾಜಿಗೆ ಸೋಡುವದು ಶಾರಮ್ಮನ ತುತ್ತಲ್ಲ. ನಿರಾಶಾಗಾಗಿ ಅವಳು ಒಳಗೆ ಹೊಡಬು ಹೋಡಳು. ಪಾರುತೆರ್ವಾದಿ ಎಲ್ಲ ಮುಗಿಸಿಕೊಂಡು ಬಾಯರೂ ತಯಾರಾಗಿ ಬಟ್ಟಿದ್ದರು.

ఆంణారాయరు పడనాలీయల్లి కుళతుకొండిద్దరు. బాయిరు హోగి బంచు సింతరు. అంణారాయర కంటు కుళ్ళు దుష్టా. క్షోణ పోత్తు ఆ కుంకుమవిల్లద ఎత్తుర హణీయ కడిగి సోఎడకత్తిదరు. బాయిర వున్నస్సుసల్లూ ఆంణారాయరస్సు సోఎడి బంచు పురకారచ ఆదర ముట్టితు.

“ ఏసు కేలసిత్తు సన్న కడి ! ” బాయిరు నమ్రబ్రావ దింద - స్నేహిక మయాఫిల్యింద కేళిదరు.

“ సిమగ సన్న గుత్తిల్ల. ఆదరా సంకోఇజ అససో కారణ ఇల్ల. ససగొ ఒబ్బు మగళిదాప్పాల్.”

ఆంణారాయర ఈ పురస్తువనెయస్సు కేళి బాయిరుఱుత ఒండ్లు రాదరు.

“ తమగేఇన బేళాగేఇడక ఇచ్చు తెళిదర్క ” బాయిరు స్పష్ట సంకోఇజ సాదికొండే కేళిదరు.

ఆగ ఆంణారాయరు తమ్మి వూతిన క్రమవస్తు స్తోయిసి బట్టిరు. “ సిమగ డాక్టర భుజంగరాయర గుత్త ఏప్పీఇదు ! ”

ఇదొందు సరథ,-యావ పురకారచ కొంచు ఇల్లద పుర్శై. బాయిరు వూత్తర ఒల్లైయ పేళినట్లి బిద్దరు. “ యాకడ ! ” ఎందిష్టే కేళి ఆంణారాయర వోఇచేయ కడిగి సోఎడుత్త సింతుకొండరు. ఆంణారాయర లక్ష్మీ ఆగల్లిశ్శైత్త ! ఆవరు మత్తై “ భుజంగరాయర పరిజయ ఆడకసల్లడ సిమగ ! ” ఎందు కేళిదరు.

బాయిర ఆయుష్యద జిత్రపటిదల్లి బందొందు జిత్రముడ వుత్తితు. హేళతక్కుంధదేసిరల్ల. అథవా ఆగ అంధదేసాల ఉళ్ళిచిల్ల. బాయిరిగె వూతాసువుడశ్శ కుసు సంకోఇజ

ವೆನಿಸಿತು. ಸ್ವಷ್ಟಿಕ್ಕೊಂಡಿಯ ಕರುಳಾಬಾಯರ ಸೆನ್ಸರಾಗದಿರಲ್ಲ. ಅದರೂ ನಗೆಮಾತಿಗೆ ಹಾಕಿ “ನಾನು ಮೊನ್ನೆ ಜಡಿಸಿಸಿದ ಎಂದೀಸಿ. ಅವರದ್ವ ನಡದಿತ್ತು.”

“ಸಿಮ್ಮೊರು ಯಾವದು!” ಅಂತಾರಾಯರ ಬಾಯಿಂದ ಹೊರಟು ಬಿಟ್ಟಿತು. ಇದು ಬಾಯರಿಗೆ ಅತಿಪರಸಂಗವೆನಿಸದೇ ಇರಲಿಲ್ಲ. ತಮ್ಮದುರಿಗಿದ್ದ ಈ ಗೃಹಸ್ಥಿನಿಗೆ ಸಭ್ಯತೆಯ ಗುರುತಿರಲ್ಕಿಂತಲ್ಲ ವೆಂಬ ಕಲ್ಪನೆಯೂ ಅವರ ಮನಸ್ಸಿನಲ್ಲಿ ಬಾರದಿರಲ್ಲ. “ನೀವು ಪೋಲೀಸರಂತೆ ಅಲ್ಲ” ಬಾಯರು ಸಹಜ,—ಸಗಳಗುತ್ತ ಕೇಳಿದರೂ ಅದರಲ್ಲಿಯ ತಿರಸಾವುರ ಬಂದೆ ಕಾಣದಿರಲ್ಲ.

“ನಾ ಪೋಲೀಸನೂ ಅಲ್ಲ, ಸಿಮ್ಮಿದೆಲ್ಲ ಕೇಳಿತೋ ಅಧಿಕಾರಸೂ ಸನಗಿಲ್ಲ. ಈ ಮಹಾರಾಯ, ಯಾವ ಹುಡಿಗೊಕುತ್ತಿಗೆ ಕೊಯಾಗ್ಗಾನ, ಆಕಿತ ತಂದಿ ನಾನು—” ಅಂತಾರಾಯರ ದಣಿ ಕುಗಿತು. ಬಾಯರ ಮೊರೆಯ ಮೇಲೂ ಪಳಿಭಾಯೆ ಬಂದೆಯಿತು. “ನಾನು ಕುತ್ತಿ ಕೊಯೆ—ಈ ಮಹಾವಿಫಸ ಕೊಳ್ಳಾಗ ಕಟ್ಟಿದೆ—” ಹುಂಡೆ ಬಾಯರಿಗೆ ಚೆಚ್ಚಿಗೆ ಪಸೂ ಹೇಳಬೇಕಾಗಿದ್ದಿಲ್ಲ. ಅವರು ಸಕ್ಕು ತಮ್ಮ ಮನಗ್ನಿಸಲ್ಲಿ ಉಂಡುಕೊಂಡರು, “ಹುಂಡ—ಘುಜಂಗರಾಯರ ಯಜಮಾನರ ಹಾಂಗಾರ!” ಇಷ್ಟ ಸಮರ್ಪಕ ಶಬ್ದ ಸೆನ್ಸರಾದ್ವಾಸ್ತು ಕಂಡು ಅವರಿಗೆ ಕೌತುಕವೆಸಿಸಿತು. “ಈ ಸಿಮ್ಮೆ ಮನಿಕ ಮಾತಿನಾಗ್ಗ ಸಂದೇಸು ಸಂಬಂಧಿ!”

“ತಂಗಿ, ಸಿಟ್ಟಿಗೆ ಬರಬಾಗ್ಗಾಡಾ, ನೀನೂ ಸನಗ ಮಗಳ ಹಾಂಗಿದ್ದೀಂತ ಹೇಳತೇನಿ. ಒಂದು ಮಾಡತೀಯಾ!”

“ಏನಂತಿರಿ ನೀವು!”

“ಆತನ್ನು ಮನಿಗೆ ಬರಗೊಡಬಾಗ್ಗಾಡಾ.”

ಬಾಯರ ಸಿಟ್ಟು ತಲೆಗೆರಿತು. ಅವರು ರೇಗಿ “ಸಾಸ್ತ ಮನಿಗೆ ಯಾರ ಬರಬೇಕು ಯಾರ ಬರಬಾರದು ಇಂದನ್ನ ಯಾರು ಹೇಳಿಕೊಡಲ್ಕು ಬಾಗ್ಗಾಡಾ?” ಎಂದು ಮೊರೆ ತಿರುವ ಸಿಂತರು.

“ಆತ ನಿಂದಿಂದ ಹುಚ್ಚಾಗ್ಗಾನ್‌ಡ. ಸನ್ನ ಮಗಳ ಸುತ್ತು ನಿನ್ನ ಮಾನ್ಯಲವಲಂಬನದರ್ಥ—ಅದಕ್ಕೆ ಸರಗ ಬಡ್ಡಿ ಬೇಡಿಕೊಂಡೇನಿ.”

“ರಾಯರು, ಇನ್ನೊತ್ತಂತ್ರಸಕ ಸುಮತ್ತಿಸಿದ್ದೀ. ಹೆಂಡಮಕ್ಕುಂದ್ದು ವರಿಗೆ ಈಕ್ಕೆ ಸಿಕ್ಕು ಹಾಂಗ ವಾತಾಡೊಂದು ನಿಮಗೆ ಶೋಭಸೇಂದ್ರಿಯ. ಪಳಿಸ್ತು. ನನಗ ಇಲ್ಲದ್ದು ಮಾತಾಡಲಿಕ್ಕೆ ಸವಡಿಲ್ಲ.” ಎಂದು ಬಾಯರು ಒಳಗೆ ಸಡೆದರು.

ಅಂಣಾರಾಯರು “ನಿನ್ನ ಮರ್ಚಿ !” ಎಂದು ತಾವು ಎದ್ದು ಬಿಟ್ಟರು.

೨೫

ಮತಿಗೆಟ್ಟಿರೆ ಮಂಗನ ಬಾಯಿ

ಭುಜಗೋರಾಯರು ತಾಳತಂತ್ರ ಎಲ್ಲ ಬೆಂಟ್ಟಿ ಬಟ್ಟಿದ್ದರು. ಉಂಟಕೆಳ್ಳಂದು ಮನೆಗಿ ಬರುತ್ತಿದ್ದರಷ್ಟೇ. ಇತ್ತೀಚೆಗೆ ಸ್ವಲ್ಪ ಮದಿ ರಾದೇವಿಯ ಭಕ್ತರೂ ಆಗಿರಬಹುದೆಂದು ತೋರುತ್ತಿತ್ತು. ಡಾಕ್ಟರರ ಕೆಲಸವೆಂದರೆ ಹದಿನೇಂಟು ತರದ ವಾಸನೆಯ ಬೈವಧದ ಸಂಸಾರ. ಇದೊಂದು ವಾಸನೆಯಾದರೂ ಯಾಕೆ ದಕ್ಕುಬಾರದು !

ಅಕ್ಕಮ್ಮ ಮನೆಯೋಳಗೆ ಯಾರಕೂಡ ಏಕೇಷ ಮಾತಾಡುತ್ತಿದ್ದಿಲ್ಲ. ರಾಧಾಬಾಯರ ಕೋಣಿಗೂ ಏಕೇಷ ಹೋಗುತ್ತಿದ್ದಿಲ್ಲ. ರಾಧಾಬಾಯರು ಅವಳನ್ನು ಕಂಡಕೂಡಲೆ “ಅಕ್ಕು—ಮನಾತ್ಮ ನಿನ್ನ ಸ್ಥಿತಿ—ನಿನ್ನ ಗಂಡು—ಗಂಡಲ್ಲ ಕಟ್ಟ. ನನ್ನ ಮುಂದು ದೇವರು ನಿನ್ನ ಕಂಣ ಮುಂಚ್ಚಿ ಬೇಕು. ಇವರು ಗಂಡಂದರಲ್ಲೂ—ಹೊಂದ ಜನ್ಮದ ಭಾಗಾದೆರು !” ಬೆಂಟ್ಟಿ ಈ ಪುರಾಣಕ್ಕೆ ವಾರುಂಭವಾಯಿತೆಂದರೆ ವಾತಾಡಿ ಮಾತಾಡಿ ಅಚ್ಚೆತನರಾಗಿ ಬೇಕುವತನಸಕ ಸರತಿ ಬರುತ್ತಿತ್ತು. ಅಕ್ಕಮ್ಮ ಈ ಪರ್ಯಾವರಣಾನಕ್ಕೆ ಅಂಜುತ್ತಿದ್ದಳು.

ಬಂಗಲಿಯಂದ ಅಷ್ಟೇ ನಾಲ್ಕುರು ಫಲಾಂಗಿನ ವೇರಿಗೊಂದು ಹಾಳುಗುಡಿಯಿತ್ತು. ಅಲ್ಲಿ ಬಂದೆಗೊಂದು ದಿನ ಸಂಜಿಗೆ ಅಕ್ಕಮ್ಮ

ಹೊಗಿ ಕುಳಿತುಕೊಳ್ಳುತ್ತಿದ್ದಾರು. ಒಂದೊಂದು ದಿನ ಅಲ್ಲಿಂದ ಹೂರೆ ಪುನ್ಯದಕ್ಕಾಗಿ ತಡವಾಗುತ್ತತ್ತು. ತಡವಾದರೂ ಅವಕಸ್ಪು ಸ್ನೇಹಿದು ಕೋಳುವವರಾರು!

ಉಪ್ಪೊತ್ತೂ ತಡವಾಗಿತ್ತು. ಅಂಕುಡೊಂಕಾದರೂ ಕಾಲೊ ಖಗೆ ಸುಳಿದಾಡಿದ ದಾರಿ. ತುಸು ವೇಗದಿಂದ ಕಾಲೊಗೆಯುತ್ತ ಸದೆ ದಿದ್ದಾರು. ಏನೋ ಕಾಲಗೆ ಕೊಡಕಿ ಸೆಲಕ್ಕುರುಂದಾರು. “ಅಂಡ್ರೆ-” ಎಂದು ಸರಳಿಸಂತೆ ಕೇಳಬಂತು. ಯಾವುದೋ ಪಾರಣೆ ಇರಬಹುದೆಂದೀಸಿ ಓಡಿಯೋ ಹೊಗಿಸಿದ್ದಾರು. ಅನ್ನರಾಲ್ಲಿ “ಯಾ-ಯಾ-ಯಾರವರು” ಎಂದು ಯಾರೊ ತೊಡಲುತ್ತ ಮಾತಾಡಿಸಂತೆ ಕೇಳಿಸಿತು. ಭುಂಬಂಗರಾಯರ ದಸಿಯಂತೆನಿಸಿದ್ದ ರಂದ ಗಾಬರಿಯಾಗಿ ಹತ್ತಿರ ಹೊಗಿ ಕುಳಿತುಕೊಂಡಾರು. ಯಾವುದೋ ಒಬ್ಬ ಪಾರಣೆ ಕುಡಿದು ಸ್ಕೃತಿ ತಪ್ಪಿ ಬದ್ದುಕೊಂಡಿದ್ದು. “ಎ-ನೀ ಯಾರಾರು-” ಇನ್ನುಂತೂ ಸಂಶಯವುಳಿಯಲ್ಲ. ಅವಕ್ಕ ಸ್ವಲ್ಪ ವಿಚಾರ ಮಾಡಿ ದೇವರ ಹೆಸರು ತೆಗೆದುಕೊಂಡು ಮೈಮೇಲೆ ಕೈಯಾಡಿಸಿ ಸೋಡಿದಾರು.

ಬೇಳಿಬಿನಲ್ಲಿಂದು ಕಡ್ಡಿಯ ಪಟ್ಟಿಗೆ ಇಂಖುಳಿ ಮಾಡುತ್ತಿತ್ತು. ಅದನ್ನು ತೆಗೆದುಕೊಂಡು ಒಂದು ಕಡ್ಡಿ ಕೆರೆನಾರು. ಆಬೆಜಕಿನಲ್ಲಿ ಭುಂಬಂಗರಾಯರು ಅಸ್ತಿತ್ವಸ್ತುವಾಗಿ ಬದ್ದುದ್ದು ಕಂಣಿಗೆ ಬಿತ್ತು. ಅಕ್ಕವ್ಯಾಪ್ತಾರಸ್ಯ ಎಂದೂ ಈ ಸ್ಥಿತಿಯಲ್ಲಿ ಸೋಡಿದಿದ್ದಿಲ್ಲ. ಅವರಿಗೆ ಈ ಚಟ್ಟಹತ್ತಿರಬಹುದೆಂಬ ಕಲ್ಪನೆ ಸಹ ಅವಳ ಮನಸ್ಸನಲ್ಲಿ ಬಂದಿದ್ದಿಲ್ಲ. ಕ್ಷಣಿತ್ತು ಏನೂ ತೋಳಿಸಿದಾಗಿ ಗ್ರಹಿಸಿ ಮೇಲೆ ಕೈಯಾಟ್ಯು ಕುಳಿತುಕೊಂಡಾರು. ಮನಗಂತೂ ಕರಕೊಂಡು ಹೊಗಿಬೇಕು! ತಾನು ಹೆಂಡುವಂಗಳು. ತನ್ನಾಭ್ಯಂದ ಕೆಲವ ಸೀಗಬೇಕಾದರೂ ಹೇಗೆ! ಮನಿಗೆ ಹೊಗಿ ಯಾರಾಸ್ವಾದರೂ ಕರೆತರುವುದೂ- ಅಂತಹು- ಈ ಸ್ಥಿತಿಯಲ್ಲಿ ಯಾರಾದರೂ ಭುಂಬಂಗರಾಯರಸ್ಸು ಸೋಡಿದ್ದರೆ ಅವಳಿಗೆ ತಲೆ ಹೊಡಿದಂತೇ ಆಗುತ್ತತ್ತು. ಏನೇ ಆಗಲ್, ಧೈಯರ್ ತಾಳಿ

ತಾನೆ ಅವರಸ್ಯ ಮನಸೆಗೆ ತಂದು ಯಾರಿಗೂ ತೇಯದಂತೆ ಕೊಣ್ಣಿಯಲ್ಲಿ ಮಲಗಿಸಬೇಕೆಂದು ಸಿಕ್ಕಿಯಿಸಿದಳು. ಅತಿಪ್ರಯಾಸದಿಂದ ಎಷ್ಟಿಸಿ ಉತ್ತರ ಕೂಡಿಸಿದಳು. “ಮನಿಗೆ ಹೊಗೆಂಣಾಲ್ಲಿ!” ಎಂದು ಕೇಳಿದಳು. ಭುಜಂಗರಾಯರೂ ತತ್ತ್ವರಿಸುತ್ತು ಅವಳ ಮೈ ಮೇಲೆ ಭಾರ ಹಾಕಿ ಸಡೆದರು. ದಾರಿಯಲ್ಲಿ ಬಾಯಿಂದ ಗಾರ್ವೋ ಪ್ರೋನ ರಕಡು ಹಾಗೇ ಸಡೆದಿತ್ತು. “ಸಡಿ ನನ್ನ ಧೀರ್ಜಿಗೆ ಕರ ಕೊಂಡು—ಅಲ್ಲಿ ಬಸು ಇದ್ದಾರ್ಥ—ಒಕ್ಕಿನ ಕೊಡಸ್ತೇಸಿ—ಮನಾಗ್ಗೆ ಅಕ್ಕು ಇದ್ದಾರ್ಥ—ನಾ ಕುಡದಿಲ್ಲ ಆದರೂ ಚೆಬಕಲೆ ಹೊಡಿತತಾರ್ಥ— ಆ ಅಂಣಪ್ಪಗೂ ಸೊಕ್ಕುದ್ದ— ಅಂಣಾ ಅಪ್ಪ—ಅಪ್ಪ ಅಂಣಾ—ಹಾ—ಹಾ—ಹಾ—ಬಸು ಭಂದಿದ್ದಾರ್ಥ—ಸೋಡಿಲ್ಲೇಸು—” ಬಸುವನೆ ವರ್ಣನೆಗೆ—ಅವಳ ಅಂಗ ಪ್ರತ್ಯಂಗಗಳ ವರ್ಣನೆಗೆ ಪ್ರಾರಂಭವಾಯಿತು. ಬರ ಬರುತ್ತು ಅಚ್ಚ ಶ್ಯಂಗಾರರಸವು ಹಾಗೇ ಇಳಿದು ಬಂಧಿತು. ಅಕ್ಕುವ್ಯಾನಿಗೆ ತನ್ನ ಮೈ ಮೇಲೆ ಭಾರ ಹಾಕಿ ಸಡೆದವ ಮನುಷ್ಯನೇರೀ ಪಶುವ್ಯೋ ಎಂಬ ಭಾರಿಂತಿ ಹುಟ್ಟಿ ಅವಳು ಆತಮನ್ಯ ಸೂಕ್ತಕೊಟ್ಟು ಬಂಧಿತು. ಕೂಡಲೆ ಧನ್ಯ ಎಂಬ ಸಷ್ಟು ಕೇಳಬಂತು. ಗಾಬರಿಯನ್ನಿ ಪದ್ಯ ದ್ವಿಂದ ಹುಡಿದು ಸೋಡಿದಳು,—ಭುಜಂಗರಾಯರ ತಲೆಗೆ ಪೆಟ್ಟು ತಾಕಿ ರಕ್ತ ಪುಟ್ಟಿಯುತ್ತಿತ್ತು. ಹೀಂದಮೂರೆ ಸೋಡದೆ ತನ್ನ ಸೇರಿಯ ಸರಗು ಹರಿದು ಪೊಡಲು ತಳೆಗೆ ಪಟ್ಟಿ ಕಟ್ಟಿದಳು. ಹಾಗೂ ಹೀಗೂ ಮಾಡಿ ಭುಜಂಗರಾಯರನ್ಯ ಮನಸೆಗೆ ತಂದು ಕೊಣ್ಣಿಯಲ್ಲಿ ಮಂಜದ ಮೇಲಂತೂ ಮಲಗಿಸಿದಳು. ಆ ಮೇಲೆ ಮೊದಲನ ಪಟ್ಟಿ ಬಂಧಿ ಗಾಯ ತೆರುಳಿದು ಬಾಣಿಂಡಿಸಿ ಪಟ್ಟಿ ಕೊಟ್ಟಳು. ಭುಜಂಗರಾಯರ ಶಬ್ದ ಭಾಂಡಾರದಿಂದ ಇನ್ನೂ ಒಂದೆಂದು ರಕ್ತ ಮೊರಬೀಳುತ್ತಿತ್ತೇ ಇತ್ತು. ಕೊನೆಗೊಮೈ ಅವರು ನಿದಾರಿಸಿರಬೇಕುತ್ತಿತ್ತೇ ಇತ್ತು. ಕೊನೆಗೊಮೈ ಅವರು ನಿದಾರಿಸಿರಬೇಕುತ್ತಿತ್ತು.

.....

ಮರುದಿನ ಭುಜಂಗರಾಯರಚ್ಚುತ್ತಾಗ ಹೆತ್ತು ಏರಿ

ಹೋಗಿತ್ತು. ಅವರ ತಲೆಯಲ್ಲಿ ಏನೋ ಒಂದು ಗೊಂದಲ ಸಡೆ ದಿತ್ತು. ರಾತ್ರಿಯ ಯಾವ ಸಮಾಚಾರವೂ ಅವರ ಸೆಸಪಿಗೆ ಒರಲ್ಲಿಲ್ಲದು. ಮನೆಗೆ ಯಾರು ತಂದು ಮುಂಟ್ಯಿಸಿರಬಹುದೆಂಬದೂ ಸೆಸಪಿಗೆ ಒರಲಿಲ್ಲ. ತಲೆಗೆ ಕೈಹಚ್ಚಿ ನೋಡಿದರೂ; ಅಲ್ಲಿ ಬ್ರಾಂಡೇಚು. ತಮ್ಮನ್ನು ಅಕ್ಕವ್ಯಾಸನೂ ಈ ಸ್ಥಿತಿಯಲ್ಲಿ ನೋಡಿರಬಹುದೆಂಬ ಕಲ್ಪನೆ ಮಾತ್ರ ಹೇಳಿಂದ ಮೇಲೆ ಚೆಚ್ಚುತ್ತಿತ್ತು. ಅವರು ವಿಷಣ್ಣಾರಾಗಿ ಹಾಸಿಗೆಯ ಮೇಲೆ ಕೂಡಿತುಕೊಂಡರು. ಮೃಯೆಲ್ಲ ನೋವನೋವು ಆಗಿ ಹೋಗಿತ್ತು.

ಅಕ್ಕವ್ಯಾ ಒಂದು ಅವರೆದುರಿಗೆ ಒಂದು ಟೀಬಲ್ ಎಳಿದು ಅದರ ಮೇಲೆ ಬಸಿಸಿರು, ಟೂಥ್‌ಪೇಸ್‌ಪ್ರೋ ಬ್ರಿಶ್, ಮತ್ತು ಒಂದು ಇನ್‌ಪ್ರೋ ಬುಟ್ಟಿ ಇವನ್ನೆಲ್ಲ ಇಟ್ಟು ಹೊರಟುಹೋದಳು. ಭುಜಂಗರಾಯರು ಮುಖಮಾಚಿನೆಯ ಶಾಸ್ತ್ರ ಮುಗಿಸಿದರು. ಅಕ್ಕವ್ಯಾ ಒಂದಾಗ ಅವಳ ಹೋರೆಯ ಕಡೆಗೆ ನೋಡುವ ಧ್ವನಿಯು ಆಗಿದ್ದಿಲ್ಲ. ಈಗ ಮಾತ್ರ ಅವಳ ಮಸಿನಿನಲ್ಲಿಯು ವಿಚಾರ ತಿಳಿಕೊಳ್ಳುವ ಒಗ್ಗ ಚಡವಡಿಕೆ ಹತ್ತಿತ್ತು.

ಅಕ್ಕವ್ಯಾ ಜಹಾದ ಕಿಟ್ಟರೆ, ಒಂದು ಕಪ್ ತೆಗೆದುಕೊಂಡು ಒಂದಳು. ಟೀಬಲ್ ಸ್ಪ್ರಾಚ್ ಮಾಡಿ ಮುಖಮಾಚಿನೆಯ ಸಂಭಾರಗಳನ್ನೆಲ್ಲ ಹೊರಗಿಟ್ಟು ಕಿಟ್ಟಲಿ ಕಪ್ ಟೀಬಲ್ ಮೇಲಿಟ್ಯಾ ಭುಜಂಗರಾಯರ ಜಹಾ ಮುಗಿಯುವ ದಾರು ನೋಡುತ್ತ ನಿಂತುಕೊಂಡಳು. ಭುಜಂಗರಾಯರು ಅವಳ ಕಡೆಗೆ ನೋಡಿದರು. ಆಗ ಆವಳು ಅಲ್ಲಿ ಹಾಸಿದ್ದನ್ನು ಸರಿ ಮಾಡುವುದರಲ್ಲಿ ತೋಡಿದ್ದಳು. ಅವರು ಏನೂ ಮಾತಾಡದೆ ಜಹಾ ಅಂತೂ ಮುಗಿಸಿದರು. ಏನೋ ಮಾತಾಡಿಸಬೇಕೆಂದು ಸ್ಪ್ರೆಲ್ಪು ಕುಷ್ಣಾವಾಗಿ ಸಕ್ಕು “ತಮ್ಮ ಜಹಾ ಆಗಿಲ್ಲ ಕಾಣ ಸ್ತುದಿಸ್ತೂ—” ಎಂದು ತಮ್ಮ ಕಪ್ಪಿನಲ್ಲಿ ಜಹಾ ಸುರುವಿದರು.

“ ಅಂಡ ಹಂಡ— ಆ ಕಪ್ ಬ್ರಾಂಡ್‌ಓ—ಎಂಜಲಾಗೇಡ್ಕ—”

“ ಆದರೇನಾತ್ಮ—ಸನ್ನ ಎಂಜಲ. ಸಮಗೆಲ್ಲ ನಡಿಕತ್ತಡ್—”

“ನಿಮಗೆ ಸದರ್ಥ. ನನಗೆ ಸಡಿಯೋದಿಲ್ಲಲ್ಲ.” ಎಂದು ಆ ಜಹಾ ಪುನಃ ಕಿಟ್ಟಿಯಲ್ಲಿ ಸುರಂವಿ ಕಿಟ್ಟಿ ಕಪ್ಪು ತೆಗೆದುಕೊಂಡು ಹೊರಬ್ಬುಹೋದಳು.

ಭುಜಂಗರಾಯರಿಗನಳ ಮಾತಿನ ಅಥವಾ ತೆಳಿಯಲ್ಲ. ಆದರೂ ಏನೋ ಕೊಂಕು ಮಾತು ಇದ್ದು ರಚೀಕೆಂದು ಮನಸ್ಸಿನಲ್ಲಿ ಬಾರದಿರಲ್ಲ.

೨೪

ಸ್ತ್ರೀಸ್ವಭಾವದ ಸೂಕ್ಷ್ಮತರಂಗ.

ಭುಜಂಗರಾಯರ ಮಾತಿನಲ್ಲಿ ತೋಪಿನ ಹೆಸರು ಒಂದಿತ್ತು. ಅಲ್ಲಿಯ ಯಾವಳೋ ಒಬ್ಬ ಬನು— ಆಕೆಯ ವಿವಯ ಮಾತ್ರ ಪೂರಾ ಗೊತ್ತಿದ್ದಿಲ್ಲ. ಅಕ್ಕವು ವಸ್ತುತೆ ಭುಜಂಗರಾಯರ ಸ್ವಭಾವದಲ್ಲಾದ ಬದಲಿನ ಕಡೆಗೆ ವಿರಕ್ತಿಯಂದಲೇ ನೋಡುತ್ತಿದ್ದಳು. ಆದರೂ ಆವರಿಗೆ ಇಷ್ಟು ಹುಬ್ಬು ಹಿಡಿಸಿದ ಈ ಬನುವನ್ನು ಒಮ್ಮೆ ನೋಡ ಬೇಕೆಂಬ ಕುತ್ತಣಳ ಆಗಾಗ ಮನಸ್ಸಿನಲ್ಲಿ ಹುಟ್ಟುತ್ತಿತ್ತು. ಭುಜಂಗರಾಯರ ಶಲೆಯ ಗಾಯ ಇನ್ನೂ ಮಾತ್ರಾದಿಲ್ಲ. ಅವರಿನನ್ನು ಮನಸೆಬಟ್ಟು ಹೊರಗೆ ಅಡ್ಡಾಡುವಂತಿದ್ದಿಲ್ಲ. ಇದೇ ಸದ್ಗಾಂಗಲ್ಲಿ ಒಮ್ಮೆ ಮಾವಿನ ತೋಪಿಗೆ ಹೋಗಿ ಒರಬೀಕೆಂದು ಮಾಡಿದಳು.

ಆದಿನ ಉಳಿಬಿಂಬಿಗೆ ಮುಗಿಸಿ ಮೋಂಟರಿನಲ್ಲಿ ಕುಳಿತುಕೊಂಡು ಮಾವಿನ ತೋಪಿಗೆ ಸಡೆದಳು. ತೋಪಿಗೆ ಬಂದು ಮುಟ್ಟಿದ ವೇರೆಲೆ ಒಮ್ಮೆಲೆ ಒಳಗೆ ಹೋಗುವುದಂತೂ ಜೀವದ ಸುತ್ತು ಬಂತು. ಒಮ್ಮೆ ಹಾಗೇ ತಿರುಗಿ ಹೋಗಿಬಿಡಬೇಕೆಂತೂ ಅಂತಿಮ. “ಅಕ್ಕಾಬಾಯ” ರ ಈ ಸಂಕೋಚದ ಸ್ವಭಾವ ನೋಡಿ ಕೃಷ್ಣಾ ನಕ್ಕ ತಾನೇ ಒಳಗೆ ಹೋಗಿ “ಭುಜಂಗರಾಯರ ಮನಿಯವರು ಬಂದಾರ್—” ಎಂದು ಹೇಳಿದ. ಬಾಯರು ಅದೇ ಉಳಿ ಮುಗಿಸಿದ್ದರು. ಆವರು ಆಶನ ಕೂಡ ವೇರಿಂಟನ ವರಿಗೆ ಬಂದೇ ಸ್ಟ್ರೀರು. ದೃಷ್ಟಿಗೆ ದೃಷ್ಟಿ ಎಂದು

ರಾಯಿತು. ಬಾಯ್ದರ ಮನಸ್ಸಿನಲ್ಲಿ ಮತ್ತೆರದ ಒಂದು ಸೇಳವು ಹಾಯ್ದು ಹೋಯಿತು. ಅಕ್ಕವ್ವನ ಹೃದಯದಲ್ಲಿ ಅನೂಯೆಯ ದೊಂದು ಸೂಕ್ತ ಸ್ವಂದನದ ಅಭಾಸವಾಗದೇ ಇರಲ್ಲ. ಈ ಸ್ತೋಯರಿಬ್ಬರೂ ಭುಜಂಗರಾಯರ ಅಯ್ಯಾಹ್ನಿಂದಲ್ಲಿ ಒಂದಿಲ್ಲಿಂದ ಬಗೆಯಿಂದ ಕೂಡಿದವರು. ಈ ಕ್ಷೇಣಾಂದರೆ ಅವರಿಬ್ಬರ ಆಯ್ಯಾಹ್ನಿಂದ ಮೇರುವಣಿಯೇ ಸರಿ.

“ಯಾಕ! ಇಲ್ಲಿ ಕೂಡರೆಲ್ಲ! ಒಳಗ್ಗರದ ಸದಿಕರಿತ.” ಬಾಯರು ಅಗತ್ಯ ತೋರಿಸಿದರು. ಅಕ್ಕವ್ವ ಏನೂ ಮಾತಾಪಡದೇ ಕೆಳಗಿಳಿದು ಅವರ ಕೂಡ ಮನೆಯೋಳಿಗೆ ನಡೆವಳು. ಅವರಿಬ್ಬರೂ ಬಾಯರ ಕೋಣಿಯೋಳಿಗೆ ಬಂದು ಕುಳಿತ್ತುಕೊಂಡರು. ಬಾಯರು ಒದರಿ ಹೇಳಿದರು. “ಶಾರಕ್ಕು, ಸೀರ ತೊಗೆಂಂಡ ಬರ್ರೆ, ಸೀರಂದರ ಸೀರಷ್ಟು ಅಲ್ಲ ಮತ್ತು.”

“ಅಗಾಳಕಿಲ್ಲದ್ದು! ನಾನೂ ಅಣಿ ಮಾಡಿ ಬಂದೇನಿ.” ಅಕ್ಕವ್ವ ಸ್ವಲ್ಪ ಸಂಕೋಚ ಮಾಡಿಕೊಂಡು ಅಂದಣು.

“ಮಾತೋ ಕಥಿಯೋ! ಅದೇನೋ ಅಂತಾರಲ್ಲ “ಬಣ್ಣ ಸೀರ ಕುಡಿದರ್ದ ಉಲಿಗೇ ಬಂದ ಹಾಂಗಲ್ಲಂತ್ತ.” ಬಾಯರು ಸಗೆಯಾಟಿದರು. ಅಕ್ಕವ್ವನೂ ಸಗೆಯಲ್ಲಿ ಕೂಡಿಕೊಂಡಣು. ಆಯಿತು. ಇಬ್ಬಿಗೂ ಇಸ್ನೂ ಮಾತಾಡುವುದಕ್ಕೆ ಅನುವು ಹುಟ್ಟಿತು.

“ಮನಾಗ ಸಿಮ್ಮೆ ತಾರ್ಥ ಬಹಳ ಸದದಿರತದ್ದ. ಸನಗೂ ಯಾವಾಗೂಮೆನ್ನ ಗುತ್ತಾದೀಕೋರಂತನಿಸಿತ್ತು.” ಅಕ್ಕವ್ವನ ಈ ಪಾರಂಭ ಕೇಳಿ ಬಾಯರು ತತ್ತುರಿಸಿದರು. ಈಗ ತವಳು ಹೇಳಿದ್ದೀಲ್ಲ ಸ್ವಾತಿತ್ತು. ಭುಜಂಗರಾಯರು ತಪ್ಪಿ ಸಹ ಮಾವಿನ ತೋರಿನ ಹೆಸರು ತೆಗೆದಿದ್ದಿಲ್ಲ. ಬಾಯರಿಗೂ ಅವರು ತಮ್ಮ ಮಾಡು ತಮ್ಮ ಹಂಡತಿಯ ಎದುರಿಗೆ ತೆಗೆದಿದ್ದಾರೆಂದೇನಿಸಲ್ಲಿ. ಆದೂ ಈ ಹೆಂಡು ಮಾರ್ಗ ಸ್ವಲ್ಪ ಯಾಕೆ ಹೇಳಬೇಕು! ಏನೋ ಸಹಜ ಮಾತಾಡಿರ

ಬಹುದು. ಹೀಗೆಂದು ಅವರು “ಡಾಕ್‌ರೂಕ್ ಹೊದಲೆಂಬ್ಲೂ! ಇವರ ಮಾತ್ರಿಗೆ ಕಾಲ್‌ಟ್ರಾಂ ಇರ್ಮೇದಿಲ್ಲು. ಅವರ ಮಾತ್ರಿನು ತೊಗೊಂಡಿರಿದ್ದಾರೆ! ಅಂತೂ ಏನ್‌ಡ ಆಗಲ್‌ಡ ಗುತ್ತಾತ್ತು!” ಎಂದು ಬಾಯಿ ಪಚ್ಚಿ ವ್ಯಾತಾ ಹಿಡರು. ಆ ಹೇಳಿತೆ ಕೇಳಲೇಂ ಸುಡಲೇಂ ಎಂದಸ್ಸುತ್ತೆ “ಡಾಕ್‌ರೂಕ್ ನೆಟ್‌ಗಿಡಾರ್ಡ್?” ಎಂದು ಕೇಳಿದರು.

ಅಕ್ಕವ್ವಾ ಭುಜಂಗರಾಯರಿಗೆ ಒಷ್ಟಾದ ಸುದ್ದೀ ಇಲ್ಲಿ ಹೇಳಬಾರ ದೆಂದೇ ವಾಡಿದ್ದು. ಆದರೂ ಹೇಳಿ ಮೋಚು ನೋಡಲಿಕ್ಕೆ ಸ್ಕ್ರೂ ನೋಡೋಣ ಎಂಬ ಕುತ್ತಣಿಯ ಹುಟ್ಟಿ, ಅವರುಗೆ ತಲೆಗೆ ಪಟ್ಟು ತಾಕಿ ಅವರು ಹಾಸಿಗೆಯು ಹೇಳಿತೆ ಮಲಗಾರುವರೆಂ ಸುದ್ದೀ ಸ್ಪೃಲ್ಪು ಅತಿ ಶಯೋಕ್ತಿಯಿಂದ ಕಥ್ತೆ ವಾಡಿ ಹೇಳಿದಳು. ಶಿವಾಜಾರಾವೆಂಬ ನೋಗಿನ ಅವಶ್ಯಕತೆ ಇಲ್ಲದಿದ್ದರೆ ಬಾಯರು ಹಾಗೇ ಹೋಗಿ ಭುಜಂಗರಾಯರ ತಲೆಗಿಂಬಿಗೆ ಕುಳಿತುಕೊಳ್ಳುತ್ತಿದ್ದರು. ಬಾಯರ ಈ ಗಡಿ ಬಿಡಿ ನೋಡಿ ಅಕ್ಕವ್ವನಿಗೆ ನಗೆ ಬಂತು. ಬಾಯರಿಗೂ ತಮ್ಮದು ತಪ್ಪಾಗೇ ನಗೆ ಬಂತು. ಪ್ರಶ್ನೆಕ್ಕೆ ಅವರ ಕ್ಯಾ ಪಿಡಿದಾಕೆ ಹೀಗೆ ಸಿಶ್ಟಿಂತ ಇಂಗಿ ಕುಳಿತಾಗ ತಾವೆನ್ನರವರು! ಆದರೂ ಭುಜಂಗರಾಯರ ಕಡೆಗೇ ಹರಿದಾಡುತ್ತಿರುವ ತಮ್ಮ ಮನಸ್ಸು ಬೀರಿ ಹಿಡಿಯುವುದಕ್ಕೆ ಬಾಯರಿಗೆ ಅತಿಪ್ರಯಾಸವಾಯಿತು.

ಇಹಾ ಮಲಗಾಯಿತು. ಬಾಯರು ಅಕ್ಕವ್ವನಿಗೆ ತಮ್ಮ ಮನೆ, ಹಕ್ಕುಲ, ಅಡಿಕೆಯ ಬಸ, ಬಾಪ ಹೀಗೆ ಒಂದೊಂದು ತೋರಿಸಿದರು ಪ್ರಸಿಲು ಕಡಿಮೆಯಾಯಿತು. ಮನಸೆಯ ಮೂರಕಟ್ಟೆಯ ಹೇಳಿ ಬಂದು ಕುಳಿತರು. ಮಾತು ಮಲಗಾದಿದ್ದೇ ಇಲ್ಲ. ಬಾಯರು ಪನೋ ಸೆನಾರಾ ದಂತಿ ವಾಡಿ ಅಂದರು.

“ನಿಮ್‌ಗ ಸಿಟ್ಟಿ ಬರದಿದ್ದರು ಒಂದ ಹೇಳಬೇಕಾಗೆದ ಸಸಗ.” ಅಕ್ಕವ್ವ ಇಕಿತಳಾದಳು. “ಹೇಳಿ. ನನಗೇನು ಸಿಟ್ಟು ಬರೋದಿಲ್ಲು.”

“ಮೊನ್ನೆ ನಿಮ್ಮ ಹೀರೆರು ಬಂದಿದ್ದರು—” ಬಾಯರು ಇಷ್ಟೇ ಹೇಳಿ ಅವಳ ವೋರೆಯ ಕಡೆಗೆ ಸೂಕ್ಷ್ಮವಾರ್ಥಿ ನೋಡಹತ್ತಿದರು.

ಅಕ್ಕಮೈಸಿಗೂ ಇದು ಹೊಸ ಸುದ್ದಿಯೇ. ಅವಕ್ಕ ಹೊರಿಯು ಮೇಲೆ ಕಾಣುವ ಆಶ್ಚರ್ಯ ಕೃತ್ಯವಾದಿದ್ದಿಲ್ಲ. ಬಾಯರ ತಿಳಿವಳಿಕೆ ಮಾತ್ರ ಅಂತಾರಾಯರು ತಮ್ಮ ಮಗಳನ್ನು ಕೇಳಿಕೊಳ್ಳುದೇ ಬಂದಿದ್ದಿಲ್ಲವೇ ದಾಗಿತ್ತು.

“ಅಂತಾ ಬಂದಿದ್ದರ್ಡ ಇಲ್ಲೇ !” ಅಕ್ಕಮೈ ತುಸು ಜೀಜಾಳಿಸೆ ಯಂದ ಕೇಳಿದಳು.

“ಬಂದು—ಮನೇನೋ ಮಾತಾಡಿ ಹೊದರು.” ಬಾಯರ ಮನಸ್ಸಿಸಲ್ಪಿ ತಮ್ಮ ಸಿಟ್ಟು ಪೂರಾ ತೇರಿಸಿಕೊಳ್ಳುವುದಿತ್ತ.

“ಅವರ ಅಂಬೋಣದರೆ ಏನಿತ್ತು !” ಅಕ್ಕಮೈ ತನ್ನ ಆತುರತೆಯನ್ನು ಹೊರಡೊರದೆ ಕೇಳಿದಳು.

“ನೋಡಿ—ಒಕ್ಕರೂ ನಂದಾ ಇಂದಿನ ಗುರ್ತಿಲ್ಲ. ಅವರು ಕರ್ಯತಿಂದೂ—ಸಂದಿನಿಲ್ಲ ಮದಿವಾಗಿದ್ದಿಲ್ಲ—ಆಗ ನೋಡಾಗ್ಗೆ ಸನ್ನ—” ತಾವು ಇದೆಲ್ಲವನ್ನು ಇವಳಿಗೇರಿಕೆ ಹೇಳುವುದು ಎಂದೆನಿಸಿ ಬಾಯರು ಸುಮ್ಮನಾದರು.

‘ಅಕ್ಕಮೈ ಸೂ ಕಡಿಮೆ ಇದ್ದಿಲ್ಲ. ಅವರನ್ನು ಅಣಕಿಸಿದಂತೆ “ಹೀಂಗಡ ಹಾಂಗಾರ !” ಆಗ ನೋಡಾಗ್ಗೆ ಸಿಮ್ಮನ್ನು ” ಎಂದು ಕೇಳಿಬಿಟ್ಟಳು. ಬಾಯರಿಗಾದನ್ನು ಸಹಿಸುವುದಾಗಲಿಲ್ಲ. ಆದರೂ ಅವಳ ಕಡೆಗೆ ಲಕ್ಷ್ಯ ಕೊಡದೇ ತಮ್ಮ ಮಾತು ಮುಂದೆ ಸಾರಿಸಿದರು. “ನಾ ಇಲ್ಲಿ ಒಬ್ಬಕ್ಕಿಟಸ್ತ ಇರತೇಸಿ— ಬಡ್ಡಾತ ಸನಗ—ಸತ್ತಿದ್ದರ ಸೆಟ್ಟಿಗಾಗತಿತ್ತ—ಉಳಿಸಿದರ ಸನ್ನ— ಹೊಡಲಿನ ಗುರ್ತಿ—ಬಂದಾಗ ಕೊಡತಾರಿಲ್ಲ ಹರಟ್ಟ ಹೊಡಕೋತ್ತ—ನಿಮ್ಮ ಹಿರೇರು ಇಲ್ಲದ್ದಂತಾ ರೈವ್ಯ—” ಬಾಯರು ಅಳುವುದಕ್ಕೇ ವಾರಂಭಮಾಡಿದರು. ಅಕ್ಕಮೈ ಸಿಗೀಗ ಅಂತಾರಾಯರ ಮಾತಿಸಿದೂ ಸಿಟ್ಟು ಬಂತು.

“ಅಂತಾ ಅಂದರ್ಡ ಹೀಂಗ !”

“ಅನ್ನೊಽದೇಸೂ ಉಳಿಸಲಿಲ್ಲ. ನೀ ಸನಗ ಮಗಳ ಹಾಂಗಿ ದ್ವಿತೀಯದರು— ಭಾಷಾಭಾಷಾ ಅಂದರು—”

“ನಮ್ಮ ಅಂತಾನ ಸ್ವಭಾವಸ್ಥ ಹಿಡಂಗ - ಅವರ ಮಾತ್ರ ಮಾಸಿನಾಗ್ಗೆ ಹಿಡಿಬಾಗ್ಗಿದ್ದೀರು.” ಅಕ್ಕಪ್ಪ ಬಾಯರ ಸಮಾಧಾನ ಮಾಡುತ್ತು ಅಂದಳು.

ಕತ್ತಲಾಗುತ್ತ ಬಂತು. ಕೃಷ್ಣ್ಯಾ ಒಂದು ನಿಂತಿದ್ದ-ಅಕ್ಕಪ್ಪ ನಿಗೆ ಏಕಜೀಕಾಯಿತು. ಬಾಯರು ಅವಳನ್ನು ಮೋಟರಿನ ವರೆಗೆ ಕಳಿಸಲಕ್ಕೆ ಬಂದಿದ್ದರು. ಇಬ್ಬರಗೂ ಕೆಟ್ಟಿಸಿತು. ಮೋಟರಂಡ್ಲೆ ಹೊರಟುಬಟ್ಟಿತು. ಬಾಯರು ತಿರುಗಿದ್ದಾ. ಮೋಟರು ಇನ್ನು ಬಂಕಕ್ಕೆ ಹೊರಳುವುದಿತ್ತು. ಬಾಯರು ಸ್ವಲ್ಪಿಸಲಕ್ಕೆ ಕೈಮಾಡಿದರು. ಅಕ್ಕಪ್ಪ ಕೆಳಗೇ ಇಳಿದು ಬಂದುಬಟ್ಟಿಳು. ಬಾಯರ ಮೋರೆಯ ಮೇಲೆ ದ್ರವ ಇದ್ದಿಲ್ಲ. ಅವರು ಅಸ್ವಾಸ್ಯವಾಗಿ “ಜೀವಕ್ಕೇನೂ ಅವಾಯ ಇಲ್ಲ ಹೌದಲ್ಲಿಲ್ಲ!” ಎಂದು ಕೇಳಿದರು. ಅವರ ಆತ್ಮರತ್ನ ನೋಡಿ ಅಕ್ಕಪ್ಪನಿಗೆ ಸಗೆ ಬಂತು. “ನಾ ಬರತಿದ್ದೇನು ಇಲ್ಲಸಕ್ತ ಡಾಂಗೇನಾರ್ಕ ಇದ್ದರ್ಡ -” ಎಂದು ಸಹಚವಾದ ಉಪಹಾಸದಿಂದ ಕೇಳಿದಳು. ಈ ಆಶ್ವಾಸಸದಿಂದ ಅವರ ಸಮಾಧಾನವಾಗಲಿಲ್ಲ. ಅಕ್ಕಪ್ಪನ ದೃಷ್ಟಿಯಲ್ಲಿ “ಸೇ ಯಾರು! ನಾ ಇದ್ದೇನೆ ವನಾದರೂ ಭೋರೀಸಲಕ್ಕೆ” ಎಂಬ ಆಫ್ರ ಮೂಡಿದಂತೆ ತೋರಿತು.

“ನಂದೇನಾ ಸಂಬಂಧಿಲ್ಲಾಂತ ತಿಳಕೆಂಡರಾಗ್! -ನಾನು - ” ನುಂದಿನ ಶಬ್ದ ಅಕ್ಕಪ್ಪನ ಕಿನಿಗೆ ಮಾತ್ರ ಮುಂಟಿದುವು. ಸಿದ್ಧಿಂಗ ಬಿತ್ತು. ತಾವು ಆನಾತು ಹೇಳಬಾರದಾಗಿತ್ತೇಂಬದರ ಅರಿವು ಬಾಯ ರಿಗೀಗ ಬಂತು. ಸ್ವಲ್ಪ ತಡವಾಗಿಯೇ ಆ ಉರಿವು ಬಂತು. ಅದಕ್ಕೆ ತಮ್ಮಾಷ್ಟಕ್ಕೆ ತಾನೇ ರೊಚ್ಚಿಗೆದ್ದು ಅಳುತ್ತೆ “ಹೂಂ-ಸನಗ ಟೀ ಧೂ ಹಾಕರಿ ಸೇವು ಬೇಕಾರ್ಡ-ನಾ ಇನಾಗ್ಕ ಅಂಜಲಿ! - ಸರ್ಗಾರ ದಿವಸ ಹೋಗಾಗ್ಗೆಯ್ದು”

“ಬನಕ್ಕು, ಬನಕ್ಕು, ಸನ್ನ ಮಾತ ಕೇಳತೀರೋ ಇಲ್ಲಿಲ್ಲೇ! ಸರ್ಗಾರ ತಿಳಿತಡ ಎಲ್ಲಾ. ಜೀವಕ್ಕ ತಾವ ಮಾಡಿಕೊ ಬಾಗ್ಗಿದ್ದೀರು. ಸುಸಂತ್ರ ಆಗಲಿ ಎಲ್ಲಾ. ಕಾಳಿಬೆಂತ ಮಾಡಬಾಗ್ಗಿದ್ದೀರು. ಎಲ್ಲಾ ನಡಕಣ್ಣ

ನಾ ಇದ್ದೀನಿ." ಅಕ್ಕನ್ನು ಬಾಯರ ಬಿಸ್ತು ಮೇಲೆ ಕೈಯಾಡಿಸುತ್ತ ಅಂದಳು. ಬಾಯರು ಅವಳ ಹೆಗು ಮೇಲೆ ಗೀರೋಣು ಚೆಲ್ಲಿದ್ದರು.

ಮೊಟ್ಟರ ಹೊರಬಾಗ ಪೂರೂ ಕತ್ತಲಾಗಿತ್ತು—

೨೫

ವಲಾಯನ.

ದವಾಖಾನೆಗೆ ಸಂಜ ಡಾಕ್ಟರರು ಮೊದಲಿಸಂತೆ ಬರಹತ್ತಿದರು. ಮನೆಯಲ್ಲಿಯ ಗಾಳಿ ವಾತ ಹಾಗೇ ಸುಳಿಯುತ್ತಿತ್ತು. ಅಂಥಾ ರಾಯರು ಭುಜಂಗರಾಯರ ಹೆಸರೇ ತೆಗೆಯುತ್ತಿದ್ದಿಲ್ಲ. ಅಕ್ಕನ್ನು ವಾತೇ ಬಟ್ಟಿದ್ದಳು. ರಾಧಾಬಾಯರೂ ಎಷ್ಟುಕ್ಕೆ ಅನ್ನೇ ಮಾತಾಡುತ್ತಿದ್ದರು. ಅಂತೂ ವಾಕೆಯಾಗಿ ಮನೆಯಲ್ಲಿಯೇ ಇದ್ದುಕೊಳ್ಳುವುದು ಭುಜಂಗರಾಯರಂಥ ಆಫ್ಮಾನದ ಕೂಸಿಗೆ ಅಕ್ಕವಾಯಿತ್ತು..

ಎಲ್ಲಿ ಹೋಗಬೇಕು! ತೋಪಿಸ ಕಡೆಗೆ ಹೋಗಿ ಬರಬೇಕೆಂದು ಮನಸ್ಸು ಕಾಗೇ ಹಾತೆಲೂರುತ್ತಿತ್ತು. ಇತ್ತೀಚೆಗೆ ರೊಕ್ಕದ ಕೊರತೆಯೂ ಮೇಲಿಂದ ಮೇಲೆ ಅಸಾಫವಕ್ಕೆ ಬರಹತ್ತಿತ್ತು. ಭುಜಂಗರಾಯರು ಯಾರನ್ನೂ ಬಾಯಿ ತೆರೆದು ಕೇಳುವವರಲ್ಲ. ದವಾಖಾನೆಯಲ್ಲಿಯಾದರೂ ತಮಗೆ ಬೇಕಾದಷ್ಟು ರುವಾಯಿ ಕಾಂಪಾಂಡರನ ಕಡೆಯಿಂದ ಇನಕೊಳ್ಳುವ ಪರಿಪಾಠವಿತ್ತು. ದವಾಖಾನೆಯ ಮೇಲೆ ಅಲಕ್ಷ್ಯವಾದ ಮೇಲೆ ಆತನಿಗೂ ಬೇಡಲಕ್ಕೆ ಸಂಕೋಚ. ಈಗಂತೂ ಪೂರೂ ಬರಗಾಲಿ.

ಒಸು ರೊಕ್ಕಸ್ತುಳು; ಸ್ವತಂತ್ರಳು. ಆದರೂ ಅವಳ ದುಡ್ಡಲೆಕ್ಕಕ್ಕೆ ಹಿಡಿದು ಸಾಂಪಾದಿಸಿದ್ದಿಲ್ಲ. ರಟ್ಟಿಯ ಬಲದಿಂದ ತಾವೂ ಎಲ್ಲಿಯಾದರೂ ದುಡಿದು ಸ್ವತಂತ್ರರಾಗಬೇಕೆಂದು ಅಲ್ಲಿ ಇಲ್ಲಿ ನೋಕರಿಗಾಗಿ ಬರೆದು ನೋಡಿದರು. ನೋಕರಿಯಾದರೂ ಸೇದಿಯ ಬದುಕಲ್ಲ. ಅವರಿಗಾದರೂ ಕುಳಿತು ಮಲಕೊಳ್ಳುವಷ್ಟು ಸಮಾಧಾನ

జిద్దుల్ల. ఒందు దిన అష్టో జుబచ ఆరివే అంచడిగభస్య తమ్ము బ్యాగిసల్లి తుంపకేందు మనె పట్టురు.

పొదల ఏచార తోపిగేరి హోగువుదు. జడ్డిసింద ఎద్దూ ఒకఁ దిన ఆగిద్దుల్ల. హాగే ఎడవుత్త తడెయుత్త తోపిగేరి ఒందు ముట్టిదరు.. బాలు ముఖ్య త్త. దణిదు దణిదు కుగ్గిద దసియింద “బాగలడ తోకర్కడ-” ఎందు ప్రయాస దింద కని ఆల్లీయే పుంజీ బిందు బిద్దుపట్టురు. మనె యల్లి ఆళు బాగుల తేరేదు సోడుత్తానే, భుజంగరాయరు. బాయరూ ఒంచరు. అంతక భుజంగరాయరస్య ఒమేళ్ళ ఒహగే తందు కోణియల్లి మలగిందరు.

.....

మరుదిన అక్కవ్వసిగే భుజంగరాయర రాసిగేయ సేల్లోందు పత్ర స్కిన్ తు. పత్ర ఒచ్చదవరు,- ఆ అక్క రగభు గురుతిసవు. పత్రచల్లి అష్టో ఎరుదు మనూరు వాక్యగళిద్దువు.

“ మదుచేయాగి ముఖివినాదే. నాను ననగే అనురూపనల్ల వేందు తిళదుశోళ్ళు, అథవా నన్నుల్లయే సంసారంచిగసిగే చీశాద గుణగల్లు వేందు తిళదుశోళ్ళు. నానంతష మనేబట్టు హోగువ స్క్యాయ మాడిచ్చేనే. నన్న ఆయుష్యచ హానియాదుచేత్త విషాదవసస్తుదే. శూడియిద బందిర లించ్చెల్లు! ఇతి.

సన్న—”

ఆ పత్ర సోడి అక్కవ్వసిగే హౌహారిదంతాయితు. కంణు గళింద సీరు బరల్ల. హృదయదల్లి ఒందే ఒందు లురి ఎద్దు ఆకాకచ్చే ముట్టిదంతిసినటు. ఆవళు ఆ పత్రపస్య తేగేదు కోండు అంణారాయర కోణియ కడిగే సడెచళు. అంణారాయరినశ్శు హోరగిసిద బందిద్దుల్ల. ఆగ మాత్ర అవళ దుఖిచ్చే దారి ఒడెయితు. అంణారాయరు హోరగే హోరిచ్చుచ్చై.

ಈಗ ಇನ್ನೊಂದು ತುಸು ಹೊತ್ತಿನಲ್ಲಿ ತಿರುಗಿ ಬರುತ್ತೇದ್ದರು. ಆದರೂ ಎಲ್ಲರೂ ತನ್ನ ಸ್ವಾ ಚಿಟ್ಟು ಹೋದಂತೆನಿಸೆ ಇಷ್ಟೊತ್ತನಕ ಮಾನಿಗಿ ಕೊಂಡಿದ್ದ ದುಃಖದ ಆವೇಣ ಹೊರಹೊರಟ್ಟು ಅವಕು ಚಿಕ್ಕ ಬಿಕ್ಕು ಅಳಹತ್ತಿದಳು. ಆ ಭರದಲ್ಲಿ ಅವಳಿಗೆ ಅಂತಾರಾಯರು ಕೋಣಿಸುಲ್ಲಿ ಬಂದದ್ದೂ ತಿಳಿದು ಬರಲ್ಲ. ಅವರು ಅವಳಿ ಈ ಅವಸ್ಥೆಯನ್ನು ಸೋಡಿ ಈನೋಕ್ಟ್ ಎನೋ೧ ಆನಾಯತವಾರೀರಬೇಕೆಂದು ಶಾಂತಿಸಿ ಸ್ತುಂಬಿತರಾಗಿ ಬಾಗಿಲಲ್ಲಿಯೇ ನಿಂತರಕೊಂಡರು. ಆದರೂ ತಂದೆಯ ಕರುಳು. ಅವರು ಮೇಲ್ಲನೇ ಅವಳಿ ಹತ್ತಿರ ಹೋಗ್ಗಿ ಅವಳಿ ಬೆಷ್ಟು ಮೇಲೆ ಕೈಯಿಟ್ಟು “ಅಕ್ಕು—” ಎಂದು ಮೃದುವಾಗಿ ಕರೆದರು. ಆಕ್ಕುವ್ವ ಜಡದೃಷ್ಟಿಯಂದ ಅವರ ಕಡೆಗೆ ನೋಡಿ “ಅಂತಾ—” ಎಂದು ಕೊಗೆ ಮತ್ತೆ ಅಳುವುದಕ್ಕೆ ಪಾರಂಭಿಸಿದಳು. ದುಃಖದ ಭರತುಸು ಕಡಿಮೆಯಾಯಿತು. ಪತ್ರ ಅಂತಾರಾಯರ ಕೈಯಲ್ಲಿ ಕೊಟ್ಟಳು.

ಅಂತಾರಾಯರು ಪತ್ರ ಓದಿಕೊಂಡರು. ಅವರು ಮತ್ತೇನೂ ಮಾಡಲಿಲ್ಲ. ತಮ್ಮ ಎರಡೂ ಗಲ್ಲಿಗಳ ಮೇಲೆ ಬಾಸಳ ಮೂಡುವಂತೆ ಫಾಡ ಫಾಡ ಎಂದು ಹೊಡಕೊಳ್ಳುಹತ್ತಿದರು. ಅವರ ಮೋರೆಯ ಮೇಲೂ ಎನೋ೧ ಬಂದು ಏಚಿತ್ರ ಕಳೆ ಬಂದಿತ್ತು. ಅದನ್ನೆಲ್ಲ ಸೋಣಿ ಆಕ್ಕುವ್ವ ಗಾಬರಿಯಾರೀ “ಅಂತಾ,—ಅಂತಾ,—ಸುಮೃನಾಗಿರ—ನಾ ಬೇಕೋ ಬಾಗ್ಯದೋ ನಿಮಗೆ !”

“ಎಲ್ಲಿ ಹೋಗತಾನ ಆ ಮಗಡ—” ಅಂತಾರಾಯರು ಕೇವಲ ಹುಚ್ಚಿರಂತೆ ಮಾಡಹತ್ತಿದರು.

“ಯಾಕ ಆದು ! ನಾಬಾಗ್ಯದಾಗೇನಿ ಅವರಿಗೆ.”

“ಬಾಗ್ಯದಾರೀಂದರ್ಡ ! ಕಿನಿ ಹಿಡಿದ ಕೇಳತೇನಿ. ಮುಖಿಯಾರ್, ಮೂರಿಯಾರ್, ಬುದ್ಧಿ ಎಲ್ಲಿಟ್ಟಿದೀಂತ ಕೇಳತೇನಿ. ನನ್ನ ಮಗಳ ಕುತ್ತಿನನ ಕೊಯ್ಯಲಿಕ್ಕೇಂತ ಕೊಟ್ಟಿದ್ದಿಲ್ಲ ಅವನ ಕೈಯಾಗಡ.”

“ಬಾಗ್ಯದಾದ ಮಾನ್ಯಲೆ ಬಾಳಿ ಮುಖ್ಯ ಮುಖ್ಯ ಅಂದರಂತ್ವ. ಆಗೋ ದಳ್ಳಿ, ಹೋಗಿಂದಳ್ಳಿ.”

ಪಿತಾಪುತ್ರಿಯರ ಸಂವಾದ ಹಾಗೇ ಸಡೆಯಿತು. ಏನಾದರೂ, ರಾಧಾಬಾಯರಿಗೆ ಈ ಮಾತ್ರ ತಿಳಿಸಬಾರದೆಂಬ ಸ್ಥಿರವಾಯಿತು.

.....
ಅದೇ ದಿನ ಸಾಯಂಕಾಲಕ್ಕೆ ತೇಣೇಪಿಸಲ್ಲಿ ದೀವಿಗೆ ಹತ್ತುಲೀಲ್.

೨೬

ಗಂಡ ಬಿಟ್ಟೆ ಗೈಯಾಳಿ !

ರಾಧಾಬಾಯರಿಗೆ ಹೇಳಬಾರದೆಂದು ವಾಡಿದ ಮಾತ್ರ ಅವರ ಕಿರುಗೆ ಮೂರ್ಟಿ ದಿರಲ್ಲ. ಹಣೆ ಹಣೆ ಬಡಕೊಂಡರು. ಅಂತಾರಾಯರ ಮನೆಗೇಗೆ ಎನ್ನೋ ಒಂದು ಅಪಸ್ತಾರ ಕಳಿ ಒಂದು ಬಿಟ್ಟಿತ್ತು. ಅಕ್ಕಪ್ಪ ತನ್ನ ಕೊಣೆ ಬಿಟ್ಟೆ ಸರಿದಾಡುತ್ತಿದ್ದಿಲ್ಲ. ರಾಮಕೃಷ್ಣ ವಾಕ್ಯಾಧಾರ, ರಾಮತೇಧ ಬೋಧಾವ್ಯತ, ಜೀವನಸ್ತೃಪ್ತಿ, ಭಾರತ, ರಾಮಾಯಣ ಮುಂತಾದ ಅನೇಕ ಗ್ರಂಥಗಳನ್ನೊ೦ದಿ ಕಾಲಕಳಿಯು ತ್ತಿದ್ದಳೆ. ಅಂತಾರಾಯರ ಮನೆಗೆ ಉಂಟಾನ ಸಂಪರ್ಕವಿದ್ದಿಲ್ಲ. ಅಕ್ಕಪ್ಪ ನಿಗೆ ಮನೆಯ ಸಂಪರ್ಕವಿದ್ದಿಲ್ಲ.

ಉರೋಳಗೂ ಎರಡು ತಂಡಗಳು. ಕೆಲವರು ಅಕ್ಕಪ್ಪನಿಗೆ ದೊಂಡ ಕೊಡುತ್ತಿದ್ದರು. ಕೆಲವರು ಭುಂಗಂಗರಾಯರಿಗೆ ದೊಂಡ ಕೊಡುತ್ತಿದ್ದರು. ಅಕ್ಕಪ್ಪನಿಗೆ ದೊಂಡ ಕೊಡುವವರೆ ಬಹಳ ಜನ.

ಅಕ್ಕಪ್ಪ ಬಹುಕಿ ಉರೋಳಗೆ ಹೊಗುತ್ತಿದ್ದಿಲ್ಲ. ತನ್ನ ಗಳಿಗೆ ಯರ ಮನೆಗೆ ಹೋಗುವುದಾದರೂ ಹುಣ್ಣಿವೆಗೂಮೈ ಅಮಾಸಿಗೂಮೈ. ಭುಂಗಂಗರಾಯರು ಹೊಂದಂದಿನಿಂದ, ಅಂದರೆ ಈಗ ಸುಮಾರು ಒಂದು ವರ್ಷದ ಮೇಲೆ ಆಗುತ್ತ ಬಂದಿತ್ತು, ಅವಳು ನರಸುವಿನ ಮನೆಗೆ ಸಹ ಹೋಗಿದ್ದಿಲ್ಲ. ನರಸುವಿಗೆ ಮನೆಯ ಕೆಲಸದಲ್ಲಿ ಎಲ್ಲಾ ಹೊಗುವದಾಗುತ್ತಿದ್ದಿಲ್ಲವೆಂಬದೊಂದು. ಮೇಲಾಗಿ ಬಾಬಣ್ಣಾ ಈಗ ಒಂದು ವರ್ಷದಿಂದ ಮಾಸ್ತರ (B. T.) ಪರೀಕ್ಷೆಗಾಗಿ ಕಲಿಯಲಿಕ್ಕೆ

ಹೊರದವ ಮುಂಬಯಿಯಲ್ಲಿಯೇ ಮನೆ ನಾಡಿ ಇರುತ್ತಿದ್ದು. ನೇತ್ತಿನ್ನು ವೊಸ್ತೆ ಪರೀಕ್ಷೆ ಮಾರ್ಗಸೆರಳಿಂಡು ಮರ್ಹೆ ಬಂದಿವ್ವು.

ಅಕ್ಕವ್ವು ಸರಸವಿನ ಮನೆಗಿಂದು ಹೊರಟಳ್ಳು. ದಾರುಮಲ್ಲಿಯೇ ಗುರುಭಟ್ಟರ ರಂಗ-ಮತ (ರಂಗಣ ಸಾಫ್ ಪೆಸಿದ ಮತ ಅಥವಾ ರಂಗ-ದೇವತೆಯ ಮತ!) ಇತ್ತು. ಈಗ ಆಲ್ಲಿ ಗುರುಭಟ್ಟರ ಮತ್ತು ಬಬ್ಬಬ್ಬರು ಆಚೀವ-ಸೇವಕರವ್ಯೇ ಕುಳಿತ್ತಿದ್ದರು.

ಗುರುಭಟ್ಟರು ಡೂರದಿಂದ ಅಕ್ಕವ್ವನನ್ನು ಸೇರಿದಿ “ಪನುಲ ಕೊಂಡೀರೀಸು ! ಪಳ್ಳಿ. ಯಾರ ಬರತಾರ್ಥ, ಎಂತ ಬರತಾರ್ಥ, ಸೇರಿಡ ತೀರ್ಮೋ ಇಲ್ಲೋ !” ಸನಾತನ್ ಮತಸ್ಥರೆಳ್ಳರೂ (ಇಬ್ಬರು!) ಬಾಗಿಲಿಗೆ ಬಂದು ನಿಂತರು. “ಯಾರೇ, ಭಟ್ಟಾ !” ಅಕ್ಕವ್ವನ ದೃಷ್ಟಿ ಕೆಳಗೇ ಇತ್ತು.

“ಆ ಬಾಟಲೀಕಾ ಒಳಜನ ಮನೀಯವರು.”

“ಓದಿ ಹೋಗಾನ್ನಂತಲ್ಲೋ, ಭಟ್ಟಾ !”

“ಎಲ್ಲ ಒಡಹೋಗತಾನ ! ಇಲ್ಲೇ ಯಾವದಾರ್ಥ ರಂಗ ಮಹಾಭಾಗ್ಯಗ ಅಡಗಿಕೊಂಡಿದ್ದಾನು. ಅಡಗಿಕೊಂಬೇಕ ಯಾಕೋ ! ಅದೇನೇರೀ ಅಂತಾರ್ಪು, “ಉಖ್ಯಾ ತೇರೇ ನ ಏಜಾಸೇತೋ” – ಅಂದೂ ಇಬ್ಬರಿಗೂ ತಿಳಿದ ಧಾರಂಗ ಮಾರನೇದಾಕಿಸ್ತು ಇಂತಹಿಂಡು ಆರಾಮ ಬಾದಶಾಹಾನ ಹಾಂಗ ಇರ್ಹೋದು ಬಟ್ಟ–ಒಡಿಹೋಗತಾನ –” ಈ ಮುಂದಿನ ವರಾತು ಘಾಲ್ಯನ-ರಸದ ಪೂಣಾದವತಾರ ವಾಗಿದ್ದಿರಬೇಕು. ಮತಸ್ತರ ಅಸಂಮತಿಯ ಜೀತಾನ್ನರ ಅಕ್ಕವ್ವನ ಕಿವಿಗೆ ಬಂದು ತಟ್ಟಿತು.

ಉರು ಬಂದ ಕೂಡಲೇ ಅಕ್ಕವ್ವನ ದೃಷ್ಟಿ ತನ್ನನ್ನುಕ್ಕೆ. ತಾನೇ ಕೆಳಗಾಗಿತ್ತು. ಆದರೂ ಗುರುತಿನ ಒಣಿಯಿಂದ ಬರುವಾಗಿ ಕಂಣಾಗಳ ಸಾಲಿಗೆ ಸಾಲೇ ಬೆಸ್ತು ಹತ್ತಿರುವದೋ ಏನೇರೀ ಎಂದೆನಿಸಿ ಅವಳ ಮೃಯೆಲ್ಲ ಬೆವರಿತು.

సరసువిన మనస ఒంతు. అవఖు ఒచ్చే అత్తిత్తు సోఎది జెట్టినే ఒకహీలక్కుళు. ఈగ సరసుషన కొడ ద్వారి, త్యాగ మనస జీవక్కు, గంధవ గంగాబాయి (అవరఫ్ల్యాశన్ మాలక జనరు పీగే కరేయుటిట్టద్దరు !) వాతాడుత్తు కుళితిద్దరు.. అక్కమ్మ బింద కొడలే గంగాబాయరేనో నేత్రసంశేత పాండి చరు. ఆ మామివర వోరేయ మేలుల ఒందు ప్రకారద సగె కాణుత్తిత్తు. సరసు సోఎదియూ సోఎడచంతే వాడిదఱు. “ అక్కు, బార్డ ” ఎందు అవఖస్య కైపిండిఫేదళు. అక్కమ్మ వేషపదలే సూక్ష్మదవళు. గంగాబాయి జీవక్కు అవర కుత్తిత బుద్ధిగే ద్వారియూ పుట్టికొట్టద్దస్య సోఎది బలు సోందుకొండళు. జీవక్కు సగుత్తు “ యాక అక్కమ్మ, భీట్టి తుట్టి మాడస్టిరీ ! సిమ్మ అమరపుర బట్ట బరబీకంత ఆన సోఎదే ఇలోల్లా ఎను మత్తు ! ” ఎందు గంగాబాయి కడిగే సోఎదిదళు. ద్వారియ తొజెయ మేలిలే ఈగేందు జీలువాచ మగు ఇత్తు. అక్కమ్మ జీవక్కుసిగి ఎసా ఖత్తుర కొడదే ఆ మగువస్య ఎత్తి “ లుచ్చూ, హేళపరిగే. నీ బందింత గొత్తిద్దరు నా యావాగో బరత్తిద్దీంత. ఏద్వార్ప, బెంగ ఇంరాగేనో బీబీ ఏకదంత. అల్లి కథసోణ ఈ లుచ్చూస్య. కొడలి కాబిన పట్టిగ్గాగ జీటీ హజిగొండు. ఐదు చుట్టిన టీకిట హజ్జు టపాల పట్టిగ్గాగ హాచిదర తీరితు ! ” ఎందు సగెయాడిదళు. కూసిగి “ టపాల పట్టిగ ” య ప్రవాసద వోఇజు అనిసి సక్కితు. ఎల్లరూ నక్కు పట్టిపు. ఎనో బందు కారణదింద మేలక్కుస్య రేవేయు మత్తే తళసేరి పూతినల్లి తిళసేరు హరిదాషక్కితు. యాకో ఎనో వాతిగే రంగు బరలే ఇల్ల. గంగాబాయి జీవక్కు ఎద్దరు. కూసిన కాటిక్కుగా ద్వారిగూ ఎళబీకాయితు. ఎల్లరూ

ಎದ್ದರು. ಇನ್ನು ಇದರು ಇಬ್ಬರೇ. ಅಕ್ಕಪ್ಪಿಗೆ ತನ್ನ ದುರೀಚಿ ತೋಡಿ ಕೊಳ್ಳಲಿಕ್ಕೆ ಪೂರ್ಣ ಸಾಮಾಂತರ್ಯ ಸಿಕ್ಕಂತಾಯಿತು.

“ಅಕ್ಕು, ಏನು ಅನ್ನ, ನಿನ್ನ ಗಂಡ ಶುದ್ಧ ರಾಕ್ಷಸನವ್ವು” ಸರಸು ಅಂದಳು. “ಏನೋ ನೊಂದಾಕಿ ಬೆಂದಾಕಿ ಗಂಡನ ಆಸರದ ನೂ ಇರಬಾರದ ಸಿನ್ನ ಪಾಲಿಗೆ ! ”

“ಚೇಡೇ, ಬಂದಿಲ್ಲ. ಇನ್ನೆಲ್ಲಿಂದ ಬರಬೇಕು ! ಸರಸು, ರಾಕ್ಷಸರ್ಯಾರೂ ಅಲ್ಲ. ನಾನು ಇದ್ದೇನಿ ನೋಡು, ದೇವ್ಯ ಪಿಶಾಚಿ ರಾಕ್ಷಸ— ಎಲ್ಲನೂ ಇದ್ದೇನಿ.”

“ಅಲ್ಲ ತೋ. ಇವು ಧರ್ಮಸಾರ್ಥಕ ಮಾರ್ಗಿನ ಹಂಚು, ಮನಿ ಮಾರ್ಗಲ ನಿಂದರಂದರೂ ವಾಯಂಗ ಸಿಂತಾವು” ಅಕ್ಕಪ್ಪಿಗೆ ತನ್ನ ದುರೀಚಿ ಚಲ್ಲೂ ಸರಸುವಿನ ಈ ನಾತು ಕೇಳಿ ಸಗೆ ಬಂತು. ಮುಂದೆ ಮಾತಾಡುತ್ತ ಮಾತಾಡುತ್ತ ತನ್ನ ಮತ್ತು ಭಜಂಗರಾಯರ ಪತಿ ಮತ್ತೀತ್ತೆದ ಸಹವಾಸ ಎಷ್ಟೋ ದಿನಗಳಿಂದ ಇದ್ದಿದ್ದೇ ಇಲ್ಲವೆಂದು ಹೇಳಿದಳು. ಸರಸುವಿಗಾಕ್ಷಯವನ್ನಿಸಿತು.

“ಹಾಂಗ ಹಾಯಂಗ ! ರಾಜ-ಕ್ಕೆ ಹೇತು ಎಲ್ಲಾ ! ”

“ಹೇಸ್ವಿ ಬಂತವ್ವ ಸಸಗ. ಇನ್ನು ಈ ಜನ್ಮದಾಗಂತೂ ಶಕ್ಕಿ ಇಲ್ಲ.” ಅಕ್ಕಪ್ಪ ಸಿಕ್ಕಿಯದ ಸ್ವರದಿಂದ ಅಂದಳು.

“ನಿನ್ನ ಮಾತು ನಿಸಗಂ ಭಂದವ್ಯ.” ಅಂತು ಅಕ್ಕಪ್ಪನ ಆಚಾರ ಸರಸುವಿಗೆ ಸರಿಬರಲಿಲ್ಲ. ತುಸುಹೊತ್ತು ಕುಳಿತುಕೊಂಡು ಅಕ್ಕಪ್ಪ ಮನಿಗೆ ಹೊರಟು. ದಾರಿಯಲ್ಲಿ ವಿಚಾರದೊಂದೇ ಗೀಂದಲ. ಅವಳಿಗೆ ಈ ಎಲ್ಲ ಜನರ ವಿಚಾರ-ಸರಣಿಯೇ ತಿಳಿಯ ದಂತಾಗಿತ್ತು.

ಗಂಡ ಬಿಟ್ಟ ಗೃಹಾಳಿ ! ಈ ಸ್ಥಿತಿಯ ಅಸುಭವದ ಬಂದೊಂದು ಮಾಡರುಮು ಅವಳ ಕಂಡೆದುರಗೆ ನಿಂತಿತು. ಗಂಡನನ್ನ ಬಿಟ್ಟು ಶುಡಿ ಹೊಡವಳು ಜನರ ಆಡಕೆಯ ಗಂಟು ಹಿಂಡೇ ಬಿಟ್ಟು ಹೊಗು

వళు. యారు ఏనేందరూ అదర జింతె ఆవణోల్ల. ఒనమంరేయో మనమర్యో....గండ సక్తవలిగి దైవద ఆధార. అందరు, ఏనో పాప, గండనస్తు ఇట్టుకొండు సంసార వాడికోఁడిరు వష్టు పుణ్య పడకోండు బందిల్లవెందు ఒనరే కసికర మాడు వరు. ఏనో కులాచార కులఘను సరియాగి నడిసు కేండు జోఁడరంతూ తవళు పుస్త వూడిదరూ ఒనరు కండు ముంజ్ఞియే సాగువరు. తాసు....గండను బట్ట గ్రీయాలి!

మనేగి కోఁడాగి ఆవళ హణే కాయ్యు బెఁఁచి ఆగిత్తు. అదే దిన రాత్రి జ్యుర బంచు మైమేలే ఎజ్యుర్లల్లదంతాయితు.

౭२.

అత్యవస్థ తే.

ఇదీగ మానవకీళ్లందు దినగోఁగి కోగిద్దువు. ఆక్క వ్యున మైమేలే ఇన్నా ఎజ్యుర బందిద్దిల్ల. జ్యురచ ప్రమాణవూ కడినేయాగిద్దిల్ల. అంణారాయర సహసతక్కుయ ముత్తి మురితు. డా. శ్రీనివాసరాయుండే బైషధ సడిదిత్తు.

అంణారాయరు బందు దిన డాక్టరరిగ్ “ శీసు, ఇస్తు ముగసు. ఈ ఎరణూ హణ ఇటగోండు తలలారే. ” ఎందు హేళిబట్టురు.

“ అంణా, అంణా, సీ మనుష్యనో స్వీతాననో! ”

“ నా మసువ్వాంత్రు హేళతేసి. ఈ యణతనాన నోఁడ లందే. ఎరడూ నికాలే హణదిసిపుతు. ఈగ హదినేంటిప్పుత్త వణాతు, ఆకి ఇద్ద హాంగూ అల్ల, సత్త హాంగూ అల్ల, బిద్దు కేండాళ, ఇస్తు ఆక్కుసూ ఇచ్చుకూ ఎను వొడతాఖ! ”

“ ಹ್ಯಾದೊರೆ ! ನೀ ಅಂಬೋ ಹಾಂಗ್ ಆಗೇದ್. ” ಆ ಮೇಲೆ ತಾಕ್ಕರರು ತುಸು ಪಟಾರ ವಾಡಿ ಅಂದರು “ ಅಂತಾ ನಾ ಹೇಳಿದ ಹಾಂಗ ವಾಡತೀಯಾ ! ”

“ ಅದಕ್ಕಿಷ್ವಾಣ್ಯಕ ಕೇಳಬೇಕು ! ಕುತ್ತಾಂಸ್ತ ಕೊಟ್ಟೀನಿ ಸಿನ್ನ ಕೈಯಾಗ. ”

“ ನಾಲ್ಕೆಂಟು ಕಸಡು, ಮರಾತಿ, ಇಂಗ್ರೇಜಿ ವರ್ತಮಾನ ಪತ್ರದಾಗ ಚಾಪಿರಾತ ಕೊಡು ಭುಜಂಗರಾಯನ ಹೆಸರಲೆ. ”

“ ಆ ಲಫಂಗನ ಹೆಸರ ತೀಬ್ರಾದಾ. ” ಅಂತಾರಾಯರು ಕೆವಿ ಮೇಲೆ ಕೈಯಂತ್ಯು ಹೇಳಿದರು.

“ ಪ್ರಗಳ ಬೇಕಾದರ್ದ ಆ ಲಫಂಗನೂ ಬರ್ವನನ. ”

ಎರಡು ತಾಸು ವಾದ ಹಾಕಿ ಕೊನೆಗೊಮೈ ಅಂತಾರಾಯರು ಶ್ರೀನಿವಾಸರಾಯರ ಮಾತಿಗೊಪ್ಪಿದರು. ಶ್ರೀನಿವಾಸರಾಯರೂ ಇದೆಂದು ಬೈಷಧಯೋಜನೆಯೆಂದೇ ತಿಳಕೆಂಡಿದ್ದರು.

೭೮.

ವುನರಾಗಮನಾಯ ಚ

ಅಂತಾರಾಯರ ಜಾಹೀರಾತಿಗೆ ಉತ್ತರ ಸಿಗಲಿಲ್ಲ. ಒಂದು ಸ್ತಾನೆದ ಅನಾರ ಜಸಸಮುದ್ರದಲ್ಲಿ ಭುಜಾಗರಾಯರಂಥ ಒಂದು ಚಂದು ಚಂದುವಾತ್ರವನ್ನ ಹುಡುಕಿ ತೆಗೆದು ಸುದ್ದಿ ಮುಖ್ಯೀಸುವ ಪೋಸ್ಟ್ ಮನಸಾದರೂ ಎಲ್ಲಿದ್ದನು !

ತಾಕ್ಕರರ ಕೈಗೆ ಯಶಸ್ವಿ ಬರಹತ್ತಿತ್ತು ಅಕ್ಕವ್ವನ ಚ್ವರ ಕಡಿಮೆಯಾದವು. ಹಾಸಿಗೆಯಿಂದ ಅತ್ತಿತ್ತ ಶರಿದಾದುವಷ್ಟು ಸಹ ಶಕ್ತಿ ಉಳಿಯಲಿಲ್ಲ. ಆದರೂ ನೊದಲಿಸಿಂದ ಅಕ್ಕವ್ವನ ಇರುವಿಕೆ

ಸುವ್ಯವಸ್ಥಿತವಾದರ್ದು. ಅವಳ ಪ್ರಸನ್ನಮುಖಿಯ ಸಾಗತನೇ ತಾಕ್ಷರರಿಗೆ ಪ್ರತಿದಿನ ಉತ್ಸವ ಕೊಡುತ್ತಿತ್ತು.

ತಾಕ್ಷರರು “ ಸಾಯಂಕ್ರಾನಿ ಸೀರವ್ಯಾ ” ದ ಇಂಜೆಕ್ ಶಂ ಮಾಡಿ ಮುಗ್ಗಿಸಿದ್ದರು. ಅಕ್ಕಮ್ಮೆ ಏನೋ ಸಗೆಯಾಡುತ್ತು, “ ಶಿಂನೀ ಕಾಕಾ, ಇನ್ನೆಷ್ಟುಂತ ಸನ್ನ ಬಡಕಸಬೇಕಂತಿರಿ ! ” ಎಂದು ಕೇಳಿದೆ. ತಾಕ್ಷರರು ಬೆಳ್ಳಿ ಬುದ್ದಿರು.

“ ಹಾಂಗಾರೇನು ಮಾಡಬೇಕಂತಿ ! ”

“ ಯಾವದಾರ್ಡ ಬೈವಧ ಚಂಚ್ಚಿ ವ್ರೂರಾ ಸೂಲಕೊಂಡು ಬಡೋ ಹಾಂಗ ಮಾಡಬಾರದ ! ” ತಾಕ್ಷರೆಂದು ಆ ಸಗೆಯುಲ್ಲಿ ಭಯಾಸಕತೆಯು ಕಂಡು ಬಂತು. ಅವರು ಕ್ರೂಣವೂತ್ತು ಶುಂನ್ನ ದೃಷ್ಟಿಯಿಂದ ಅವಳ ಕಡೆಗೆ ನೋಡಿ “ಅಕ್ಕಮ್ಮಾ, ಸಿನ್ನ ಹಾಂಗಿಂಹೆಪ್ಪ ಮಂಗಿಸಿದೇಂದರ್ಡ ನನ್ನ ಬೈವಧ ಯಾರ ಕುಟಬೆಕು ಅಮಾಳುಲ್ ! ” ಎಂದು ಮೋರೆ ತಿರುಪ್ಪದರು. ಕಂಣಾಗಳಿಂದ ಏರಿಸು ಹಸಿಗಳು ದುರಿದುವೋ ಏನೋ !

“ ಬೈವಧ ಕೋಗೊಂಬಿದೂ ಸೆಟ್ಟಿಗಾಗೆಂದರ ದಸಿಂದ. ಸವಗ ಸೆಟ್ಟಿಗಾಗಬೇಕಂತ ಅನಸೋರಿದಿಲ್ಲ ! ” ಅವಳ ದನಿ ಸಮುದ್ರಕು. ತಾಕ್ಷರರು “ ಸಿನ್ನ ಬಾಯಿ ಮುಂಚ್ಚು ಬೈವಧ ಕೊಡಬೇಕಾತಿನ್ನು ” ಎಂದು ಏನೋದು ಮಾಡುತ್ತು ಹೊರಣು ನೋಡರು.

ಆ ದಿನ ಅಂಣಾರಾಯರು ಮಧ್ಯಾನ್ತದಾಗ ವಾಮಕುಪ್ಪಿ ಮುಗ್ಗಿಸಿಕೊಂಡು ಅಕ್ಕಮ್ಮಾನ ಕೋಣೆಯ ಕಡೆಗೇ ಸಾಂದ್ರದ್ವರು. ಅಷ್ಟರಲ್ಲಿ ಒಬ್ಬ ಕೂಲಿಯವ ತಲೆಯ ಮೇಲೆ ಬಂದು ಹಾಸಿಗೆಯು ಸುರಳಿ, ಬಂದು ಟ್ರೀಪು ತೆಗೆದುಕೊಂಡು ಬಂದ. ಅಂಣಾರಾಯರು ಖಾಲಿಂದ ಯಾರಾದರೂ ಬಂದಿರಬಹುದೆದು ತಿಳಿದು ಏನೋ ಕುತ್ತಾ ಹಲದಿಂದ ನೋಡುತ್ತಾರೆ, ಭುಂಗರಾಯರು. ಆಗ ಭೂಯಿ ಮಾತ್ರ. ಆ ಕಂಣಾಗಳಲ್ಲಿ ತೇಜಪಡ್ಡಿಲ್ಲ. ಆ ದೇಹಕ್ಕೆ ಕಾಂತಿಂಬುದ್ದಿಲ್ಲ. ಆನರ ಈ ಸ್ಥಿತಿ ನೋಡಿ ಅಂಣಾರಾಯರಿಗೂ ಕೆಟ್ಟಿಸಿತ್ತು.

“ ಈಗ ಹ್ಯಾಂಗದ್ಯ ! ” ಭುಜಂಗರಾಯರು ಕೇಳಿದರು.

“ ಇನ್ನೂ ಅಂತೂ ಮುಗದಿಲ್ಲ. ”

ಅಂತಾರಾಯರಿಗೆ ಚುಚ್ಚಿ ಮಾತಾಡಬೇಕಾಗಿದ್ದಿಲ್ಲ. ಏನೋ ಬಾಯಂದ ಹೊರಟು ಹೋಯಿತು. ಭುಜಂಗರಾಯರು ಏನೂ ಮಾತಾಡದೆ ತಮ್ಮ ಕೋಸೆಯ ಕಡೆಗೆ ಸಡಿದರು. ಅಲ್ಲಿಯ ಪ್ರತಿಯೊಂದು ವಸ್ತುವು ಅವರ ಪರಿಚಯದ್ದು. ಅನ್ನಗಳಿಗೆ ಮಾತ್ರ ಇವರ ಪರಿಚಯವಿತ್ತೋ ಇಲ್ಲೋ.

ಮನೆ ಮುಟ್ಟಿದ ಕೂಡಲೆ ಅಕ್ಕಮ್ಮಸಸ್ಯ ಕಂಡು ಅವಳ ಪ್ರಕೃತಿ ಸೋಡಬೇಕೆಂದು ಅವರ ಏಚಾರಪತ್ತು. ಅದರೂ ಈಗ ಡಾಕ್ಟರರಸ್ಯ ಕೇಳಿದೇ ಏನೂ ಮಾಡಬಾರದೆಂದು ಸಿಕ್ಕಿಯಿಸಿ ಅವರ ದಾರಿ ಕಾಯುತ್ತ ಕುಳಿತುಕೊಂಡರು. ಸಂಜೀಗೆ ಇಂತಹ ಬಂದರು. ಅವರಿಗೆ ಭುಜಂಗರಾಯರಸ್ಯ ಕಂಡು ಆಶ್ಚರ್ಯವೇಸಿಸಿ ದರೂ ಸಮಾಧಾನವೇಸಿತು. “ ಭುಜಂಗರಾವ, ಬಂದ್ರ, ನೆಳ್ಳಿಗಾತು. ಇಂದ್ರ ಸೀವೇನೋ ಸಿಮ್ಮ ಹೇಳಂಟೀನೋ ! ನನಗ ಕಾಳಜಿ ಇಲ್ಲಿನ್ನ. You are a doctor and a medicine in one.” ಶ್ರೀನಿವಾಸರಾಯರ ನಗರಿಯಿಂದ ಮನ ಹಾರಿತು. ಈ ಏನೋಡಿಂದ ಭುಜಂಗರಾಯರ ಮನಸ್ಸನ ನೇರಿನ ಭಾರ ಕಡಿಮೆಯಾಗಿ ಅವರೂ ಅದರಲ್ಲಿ ಕೂಡಿಕೊಂಡರು. ಅಂತಾರಾಯರೂ ಒಂದರು. ಆ ಮೇಲೆ ಆ ಮಾನವರೂ ಅಕ್ಕಮ್ಮಸ ಕೋಸೆಯ ಕಡೆಗೆ ಸಡಿದರು. ಕೋಸೆಯಲ್ಲಿ ಕಾಲಿಟ್ಟ ಕೂಡಲೆ ಎಂದಿಸಂತೆ ಅವರ ಸಾಪ್ತಗತಕ್ಕೆ ಪ್ರಸಸ್ತ ಮುಖವು ಎದುರಾಯಿತು. ಅಕ್ಕಮ್ಮ ಏನೋ ಮಾತಾಡತಕ್ಕೆ ಮಳಿದ್ದಾರು. ಅಷ್ಟರಲ್ಲಿ ಅವಳ ದೃಷ್ಟಿಗೆ ಭುಜಂಗರಾಯರು ಕಂಡರು. ಅವಳು ಗೋಡೆಯ ಕಡೆಗೆ ಹೋರಿ ತಿರುವಿ ಕಂಣಿ ಮುಚ್ಚಿ ಮಲಕೊಂಡು ಬಿಟ್ಟಾರು. ಅಂತಾರಾಯರೂ ಶ್ರೀನಿವಾಸರಾಯರೂ ಒಬ್ಬರ ಸೊಂಬ್ಬರು ಏಕ ಏಕ ಸೋಡಹತ್ತಿದರು.

ಅದೇ ರಾತ್ರಿಗೆ ಜಡ್ಯ ಮರಕಳಿಸಿತು.

— — —

೨೯.

“ ನನ್ನ ಬಿಟ್ಟು ಹೋಗಬಾರದು. ”

ತಮ್ಮ ಬಗ್ಗೆ ಅಕ್ಕವ್ವಸ ಅಭಿಪೂರಯವೇನಿರುವದೆಂಬುದು ಭುಜಂ ಗರಾಯರಿಗೆ ಸಂಪೂರ್ಣವಾಗಿ ಗೊತ್ತಾಗಿತ್ತು. ಅದನ್ನು ಅವರು ಅವಳ ದೃಷ್ಟಿಗೇ ಬೀಳುತ್ತಿದ್ದಿಲ್ಲ. ಪಣ್ಣ ಬೈಷಧಯೋಚನೆ ಇವೆಲ್ಲ ಅವರ ತಂತ್ರದಂತೇ ಸದೆದಿದ್ದನು. ಏನೋ ಒಮ್ಮೊಮ್ಮೆ ಅಂಥಾರಾ ಯರಿಗೆ ಸ್ವಲ್ಪ ಆಸರ ಕೊಡುವುದಕ್ಕಾಗಿ ಅವಳ ಹತ್ತಿರ ಕುಳಿತುಕೊಳ್ಳುತ್ತಿದ್ದರಷ್ಟೇ.

ರಾತ್ರಿಯ ಇರ ಸುವಾರಾಗಿರಬಹುದು.. ಭುಜಂಗರಾಯರು ಅವಳ ಹತ್ತಿರ ಕುಳಿತ್ತಿದ್ದರು. ಆವಳ ಬಂದು ಕೈ ಇವರ ಕೈಯ ಲೀತ್ತು. ದೀಪ ಎಂಣಿಪೆಣಿ ಉರಿಯುತ್ತಿತ್ತು. ಸುತ್ತುಲೂ ಸಿಕಿಬ್ಬ ಶಾಂತತೆ. ಭುಜಂಗರಾಯರ ಮನಸ್ಸಿನಲ್ಲಿ ಮಾತ್ರ ವಿಚಾರದ ಸಂತೇ ನೀರೆದಿತ್ತು.

ಈಗ ಅಗತ್ಯಕಳಾಗಿ ಹೀಗೆ ಇವಂತು ತನ್ನ ಕೈ ತಮ್ಮ ಕೈಯಲ್ಲಿ ಕೊಟ್ಟಿರುವಳು. ಒಮ್ಮೆ ಹೀಗೇ ಬುದ್ಧಿಪುರಃಸರವಾಗಿ ಎಲ್ಲರ ಕಂಜಾರೆ ದೇವರನ್ನು ಸಾಕ್ಷಿಯಿಟ್ಟು (!) ಇದೇ ಕೈಯಿಂದ ತಮ್ಮ ಕೈ ಹಿಡಿದಿದ್ದಳು. ಈ ಎರಡು ಪ್ರಸಂಗಗಳ ವಿರೋಧ ಮನಸ್ಸಿನಲ್ಲಿ ಬಂದು ಅವರಿಗೆ ಸಗೆ ಬಂತು. ಆವರು ಖಿನ್ನರಾಗಿ ಕಂಣಿದುರಿದ್ದ ಗೋಡೆಯ ಮೇಲೆ ಬಂದರ ಮೇಲೊಂದು ಕಲ್ಪನಾಚಿತ್ರವನ್ನು ಚಿತ್ರಿಸುತ್ತು ಕುಳಿತುಕೊಂಡರು.

ಅತ್ಯಂತ ಕ್ಷೇತ್ರವಾದದ್ದೀರ್ಘದು ದನಿ ಕೇಳಿ ಬಂತು “ ತಿರಿ ಯಾಕ ಬಂದಿ! ” ಭುಜಂಗರಾಯರು ಬೆಳ್ಳಿ ಪರ್ಮ್ಮ ಕರ್ಕಾವಿಕ್ಕು ಯಾಗಿ ನೋಡಹತ್ತಿದರು. ಅಕ್ಕವ್ವ ಅವರ ಕೈ ಸೀಗಾಯಾಗಿ ಹಿಡಿದಿದ್ದ ಅವಳ ಮೈಯೆಲ್ಲ ಗದಗದ ನಡುಗುತ್ತಿತ್ತು. ಅವಳಿಗಿದು ‘ ಫಿಟ್ ’ ಬಂತೆಂದೇ ತಿಳಿದು, ದೀವಿಗೆ ಏರಿಸಿ ಅವಳ ಮುಂದೆ ಹಿಡಿದು ನೋಡಿ

ದರು. ಅವಳ ಎರಡೂ ಕಂಣಿಗಳಿಂದ ಹಾಗೇ ಸೀರು ಸುರಿಯುತ್ತಿದ್ದವು. ಅವಳು ಮತ್ತೆ ಪ್ರಯಾಸದಿಂದ ಕೇಳಿದಳು. “ ತಿರಿಗಿ ಯಾಕ ಒರೋಣಾತು! ” ಭುಜಂಗರಾಯರಂಗೇನೂ ಉತ್ತರ ತೋಚಲಿಲ್ಲ. ಸ್ಪೃಳ್ಳ ವಿಚಾರ ಮಾಡಿ ಅವರು ಅಂದರು “ ಸೀ ಮಲಕೋ ನೋಡೋಣ! ನಾನಿನ್ನ ಕಂಣಿದುರಿಗೇ ಬ್ಯಾಡಾಂತಿದ್ದರು ನಾಕೇ ಎಲ್ಲಾರ ಮೋಗತೇನಿ. ಸೀ ನೆಟ್ಟಿಗಾಗು ಮೊದಲ. ” ಅವಳ ಆಶಯ ತಿಳಿಯಿತು.

“ ಬಂಕ್ಕು ಎಲ್ಲಿದ್ದಾರು! ” ಮತ್ತೆ ಕೆದರಿ ಕೇಳಿದಳು.

ಭುಜಂಗರಾಯವ ಕೈಯಲ್ಲಿಯ ದೀವಿಗೆ ತತ್ತರಿಸಹತ್ತಿತು. ಈ ಪ್ರಶ್ನೆ ಅವರಿಗಂತೂ ಅನವೇಷ್ಟಿತವೇ ಇತ್ತು. ಗಂಡಮಂಡಿರ ಮಾತಿನಲ್ಲಿ ಎಂದೂ ಬಾಯ ಏಷಯ ತಪ್ಪಿ ಸವ ಹೊರಟಿದ್ದಿಲ್ಲ. ಅವರು ಗಡಬಡಿಸಿ “ ಆಕ್ಷಿನೂ ಬಂದಾಳ ” ಎಂದು ಹೇಳಿದರು.

ನಿಜವಾದ ಸಂಗತಿ ಹೀಗಿತ್ತು. ಭುಜಂಗರಾಯರು ತೋಡಿ ಸಿಂದ ಹೊರಟವರು ಮುಂಬಯಿಲ್ಲ ಕೆಲದಿನ ಇದ್ದು ಉತ್ತರ ಸಿಂದುಸ್ಥಾನದ ದಾರಿಯನ್ನೇ ಹಿಡಿದರು. ದಿಲ್ಲಿ, ಆಗಾರ್, ಅಜಮ್ಯೇರ ಮಾಡುತ್ತ ಮಾಡುತ್ತ ಚೂರಟಾಗಿ, ದಾರಿಯಲ್ಲಿಯೇ ಬಾಯರು ಪ್ರಸೂತರಾದರು. ಪ್ರವಾಸದ ಶ್ರಮ. ಹೊತ್ತಿಗೆಯೋಗ್ಯ ಉಪ ಚಾರಧ ಅಭಾವ. ಗೋಳಾಡಿ ಗೋಳಾಡಿ ಕೊನೆಗೊಮ್ಮೆ ಮುಕ್ಕಾರಾದರು. ಮರುದಿನ ಕೊನೂಹೊಯಿತು. ಭುಜಂಗರಾಯರ ದಂತೂ ಎಲ್ಲ ಪರಿವೆ ಹರಿದಂತಾಯಿತು. ಮುಂದೆ ರಿಕ್ಷ ತಪ್ಪಿ ಉಂಡಂತೆ ತಿರುಗುತ್ತ ಹೃಷೀಕೇಶಕ್ಕೆ ಬಂದು ಹತ್ತಿದರು. ಅಲ್ಲಿ ಬಂದು ಇಂಗ್ರೇಜಿ ದೃಸಿಕದಲ್ಲಿ ಅಂಣಾರಾಯರು ಕೊಟ್ಟಿ ಜಾಮೀರಾತ ನೋಡಿದರು. ಹಾಗೇ ಸೋಮನಾಥಪುರಕ್ಕೆಂದು ಹೊರಟಿದ್ದ ಬಂದು ಬಿಟ್ಟಿದ್ದರು.

ಮೇಲಿನ ಸಂವಾದವಾದಸಂತರ ಉಕ್ಕುವ್ವ ಪಂಗಡ ಮಾತಾಡ

ಲೀಲ್ ಭುಜಂಗರಾಯರೂ ಮಾತಾಡಲ್ಲ. ಅವರಿಬ್ಬಿರೂ ತಮ್ಮ
ತಮ್ಮ ಏಚಾರದಲ್ಲಿ ಪೂರ್ಣ ಮಗ್ಗಾರಾಗಿ ಹೋಗಿದ್ದರು. ಬೆಳಗು
ಹರಿಯುವಾಗ ಅಕ್ಕಪ್ಪನೇ “ಸನ್ನ ಜಟ್ಟು ಹೋಗಬಾರದು”
ಎಂದು ಅವರ ಕೈಪುಡಿದಳು. ಭುಜಂಗರಾಯರು ಸಂಪೂರ್ಣರಾ
ದಂತೆ “ಹಾಂಗ್ಡ ಮಾಡೋಣ. ನೀ ಈಗ ಮುಂಕೋ ಸ್ವಸ್ಥ”
ಎಂದು ಅಂದರು. ಅಕ್ಕಪ್ಪನ್ನಿಗೆ ತುಸು ಹೊತ್ತಿನಲ್ಲಿ ಗಾಢ ಸಿದ್ದಿ
ಹತ್ತಿತ್ತು. ಭುಜಂಗರಾಯರು ಅವಳ ಹಣಿಯ ಮೇಲೆ ಕೈಯಿಟ್ಟು
ಪೂರ್ಣ ಬೆಳಗಾಗುವ ವರೆಗೆ ಹಾಗೇ ಕುಳಿತುಕೊಂಡಿದ್ದರು.

೫೦

“ನೀಗಿದೊಲ್ಲಿಮೈ ! ”

ಅಕ್ಕಪ್ಪ ಈಗ ತನ್ನ ಕೇಳಣಿಯಲ್ಲಿಯೇ ಓಡಾಡಿಕೊಂಡಿರು
ವಷ್ಟು ನೆಟ್ಟಗಾರ್ಡಿದ್ದಳು. ಭುಜಂಗರಾಯರು ಎಂದಿನಂತೆ ತಮ್ಮ
ದವಾಖಾನೆಗೆ ಹೋಗಹತ್ತಿದ್ದರು. ರಾಧಾಬಾಯರು ಮಾತ್ರ, ದಿನ
ದಿನಕ್ಕೆ ಸೋಲುತ್ತ ಸಡೆದಿದ್ದರು.

ಒಂದು ದಿನ ಅಕ್ಕಪ್ಪ ಮಂಜಾನೆ ತನ್ನ ಕೇಳಣಿಯಲ್ಲಿ
ಕೂಡಲ ಹಿಕ್ಕಿ ಕಟ್ಟಿಕೊಳ್ಳುತ್ತಿದ್ದಳು. ಪದ್ದತ್ತ ಗಾಬರಿ ಗಾಬರಿ
ಯಾಗಿ ಬಂದು ಹೇಳತೋಡಿದಳು. “ನಡೆ, ನಡೆ, ಈವೊತ್ತಿನ
ಉಕ್ಕಣನ ಬಾಗ್ಯರೇ ಕಾಣಸಾತ್ವವ” ಎಂದು ಹೇಳಿ ಗಡಿಬಿಡಿಯಿಂದ
ರಾಧಾಬಾಯರ ಕೇಳಣಿಯ ಕಡೆಗೆ ಸಡೆದಳು. ಅಕ್ಕಪ್ಪನೂ ಹಾಗೇ
ಕೂಡಲ ಮುದುಡಿಕೊಂಡು ಅವಳ ಬೆಸ್ಸು ಹತ್ತಿದಳು. ಕೇಳಣಿಯ
ಬಾಗಿಲು ಮುಂದೆ ನಾಡಿತ್ತು. ಅನಳು ದುಮುಕಿ ಬಳಗೆ ಹೋದಳು.
“ಅವ್ವು-ಅವ್ವು- ಮಾತಾಡು, ನಾ ಬಂದೇನಿ- ” ರಾಧಾಬಾಯರು

ಕಂಣು ಮುಚ್ಚಿ ಮಂಟ್ಟಿಸಲ್ಲಿ ಮಲಗಿಕೊಂಡಿದ್ದರು. ಆ ದೇಹದಲ್ಲಿ ಈಗ ಎನ್ನೂ ಉಳಿದಿದ್ದಲ್ಲ. ಕಂಣು ಒಳನಟ್ಟಿದ್ದವು. ಗಲ್ಲ ಸೇದಿಕೊಂಡಿದ್ದವು. ತುಟಿ ಕವ್ವಕಾಡಿಗೆಯಾಗಿದ್ದವು. ಅವರ ಸ್ಥಾತಿಯನ್ನು ನೋಡಿ ಅಕ್ಕವ್ವಸ್ಸಿಗೆ ತುಂಬಿಯೇ ಬಂತು.

ಪದ್ದಕ್ಕು ಒದರಿ ಹೇಳಿದಳು. “ಅಕ್ಕವ್ವ ಬಂದಾರ್ಡ.” ರಾಧಾ ಭಾಯರು ಕಂಣು ತೆರೆದು ತಮ್ಮ ಮಗಳಸ್ಸು ಒಮ್ಮೆ ಕಂಣುತುಂಬ ನೋಡಿಕೊಂಡರು. ಮಾತಾಡಲಕ್ಕೆ ಯತ್ತಿ ಸಿದರು. ನಾಲಿಗೆ ಹೊರಳಿಲ್ಲ.

“ಅಕ್ಕು, ಅಳಬಾಗ್ಯಾದಾ. ಹೊರಗಿಸಿಂದ ಬಂದಿದ್ದರ್ಡ ಕಳಿಸಿಕೊಡಿಲ್ಲ! ” ರಾಧಾಭಾಯರ ಕಂಣು ಮತ್ತೆ ಮುಚ್ಚಿದವು.

ಅಕ್ಕವ್ವನ ಮನಸ್ಸಿನಲ್ಲಿ ಅಲ್ಲಿಂದ ಎಲ್ಲಿಯೂ ಸರಿದಾಡಬಾರದೆಂದೇ ಇತ್ತು. ಆದರೂ ರಾಧಾಭಾಯರ ಸ್ಥಾತಿ ನೋಡಿ ಇದು ಅವರ ಕೊನೆಯ ಇಚ್ಛೆ ಎಂದು ತಳಿದು ಅಂಣಾರಾಯರ ಕೋಣಿಗೆ ಹೋಡಳು. ಅವರೂ ಹಾನಿ ಕಾಯುತ್ತಿದ್ದರೋ ಎನ್ನೋ. ಅಕ್ಕವ್ವ ಇಂತ್ತು ಎಲ್ಲ ಸಂಗತಿ ಹೇಳಿದಳು. “ಅಂಣಾ, ಈಗ ಅಲ್ಲೇ ಮಳಿದಿಲ್ಲ—ಅವ್ವತ್ತು ನಡಡಪಟ್ಟಳು. ” ಅಂಣಾರಾಯರಿಗೆ ಈಗ ಮಾರು ದಿನಗಳಿಂದ ತಮ್ಮ ಹಂಡತಿ ಇನ್ನು ಕೈಗೆ ಹತ್ತುವುದಿಲ್ಲಿಂದೆನಿಸುತ್ತು. ಅವರು ಹೊರಣೀ ಬಟ್ಟರು.

ರಾಧಾಭಾಯರ ಕಂಣು ಅವರ ದಾರಿಯ ಕಡೆಗೇ ಇತ್ತು. ಅವರು ಬಂದಕೂಡಲೇ ಪದ್ದಕ್ಕು ಹೊರಗೆ ಹೋಡಳು ಗಂಡಹೆಂಡಿರಿಬ್ಬಿರೇ ಉಳಿದರು.

ಅಂಣಾರಾಯರಸ್ಸು ನೋಡಿದ ಕೂಡಲೇ ರಾಧಾಭಾಯರ ಮನೋಭಾವನೆಗಳು,— ಇದುವರೆಗೆ ಬಜ್ಜೆಟ್ ಮನೋಭಾವನೆಗಳು ಕ್ಷಿರವ್ವಕ್ಕೆ ಚೆಲ್ಲಹತ್ತಿದುವು. ಅಂಣಾರಾಯರು ಆ ಪ್ರೇಮ

సమాధియల్లి బీరేతు, చత్తిర హోరొ, సత్కష్టద్యష్టయిందు నోడుక్క, అవర వోరయ వేరోలే కైయాటిసిదరు. రాథా బాయిరు నసునక్కు అంచు “ సస్నేంద సింగ సాఖి ఇద్దిల్ల. నా హోరొద్దరక నెట్టగాగతిక్కు. ఒరతిచ్చు యావా శ్వార్ధ-శాలకడగదాశిల్లక-ప్యేజిణదాకి. ”

“ మంలచోర సోరడోణ. ”

“ అద అచు అట్ల మాత్కు. అద వాత్ర కటుచు ! ”

“ సినగేనాగేదివత్కు ! ”

“ రాథాబాయిరు అంతారాయిరస్సు చుండిప్పి కోండురు. అంతారాయిరు క్షూణహోత్తు మ్యుమరెతరు. తమ్మి తుటిగళి గేదురాద తుటిగళిస్సు జుంబిసిదరు. ఈ తండ్రుసు అవరస్సు పురుళుగేంణిసితు. ఏళ్ళక్కు సోరడ. త్వాచ, ఆ తుటిగళి వేరోలే స్నేందనవినాన్న సచేదిత్కు. గల్లిచ వేరోలేన కేంపు లోది ద్విల్ల. దీప ఆరిత్కు.

“ సేరి హోరొద్దువేప్ప ! ” అంతారాయిరు ఒచ్చుచ్చుదయు చండ కోణి చుట్టు హోరగే చంచురు.

—————

೫೧

ಓಂ ಸ್ವಾಸ್ತಿ !

ಅಕ್ಕನ್ನಾನಿಗೊಂದು ಮಗು ಹಂಟಿರುವುದು. ಅವಳ ಈ
ಶಿಶುಕಾವ್ಯವನ್ನು ನೇಡುತ್ತಿರುವುದು ರಸಿಕರಿಲ್ಲ. ಅವಳಿಗೂ ಈಗ
ಇತರ ಕೆಲಸದ ಕಡೆಗೆ ಲಕ್ಷ್ಯ ಹತ್ತುವುದೇ ಇಲ್ಲ. ಮನೆಯಲ್ಲಿ ಎಲ್ಲ
ದಕ್ಕಿ ಪದ್ದಕ್ಕ ಬೇಕೆಂಬೇಕಾಗುತ್ತದ್ದಳು.

ಭುಜಂಗರಾಯರಿಗೆ ಒಮ್ಮೆಕ್ಕೆಮೆಚ್ಚಿ ಬಾಯರ ನೇನಾಗಿ ಅವರು
ಖಿನ್ನರಾಗುವರು. ಆ ನೇನು ನಂದಾ ಅಳಿಯಲಾರದೇ ?
